

- 40

# ಶ್ರೀ ಗುರುಜಗನ್ನಾಥದಾಸರ ಕೃತಿರತ್ನಮಾಲಾ



ಶ್ರೀ ಗುರುಜಗನ್ನಾಥದಾಸ ಸೇವಾ ಸಮಿತಿ, ಕೌತಾಳಂ

---

ಕುಂಬಾರಗಿರಿಯ ಮತ್ತೊಂದು ಗುಂಪು, ಗುಂಪುಗಳಿಂದ  
ಉಂಟಾದ ಮೂಲ, ಗುಂಪು-೨೫೨ ೦೦೦

ಮೂಲದ ಅಂದಾಜು  
೨೫೨ ೦೦ ರೂಪಾಯಿ

# ಶ್ರೀಗುರುಜಗನ್ನಾಥದಾಸರ ಕೃತಿರತ್ನಮಾಲಾ

ಸಂಪಾದಕ:

ಕೆ. ಅಪ್ಪಣ್ಣಾ ಚಾರ್ಯ  
ಸ್ಟೆಪಲ್ ಆಫೀಸರ್  
ದಾಸಸಾಹಿತ್ಯ ಪ್ರಾಜೆಕ್ಟ್ ಟಿ.ಟಿ.ಡಿ.  
ತಿರುಪತಿ

---

This Book is Published with the financial assistance of Tirumala Tirupati Devasthanams under their Scheme Aid to Publish religious Books.

---

ಪ್ರಕಾಶಕರು:

ಶ್ರೀಗುರು ಜಗನ್ನಾಥದಾಸ ಸೇವಾ ಸಮಿತಿ  
ಕೌತಾಳಂ

ನನ್ನ ಎಲ್ಲ ತರಹದ ಸತ್ಕಾರ್ಯಗಳ ಹಿನ್ನೆಲೆಯಲ್ಲಿ ನಿಂತು ಸಹಕರಿಸುತ್ತಿರುವ ಸಹಧರ್ಮಚಾರಿಣಿ ಕುಂ|| ಸೌ|| ವಿಮಲಾಳನ್ನು ಈ ಸಂದರ್ಭದಲ್ಲಿ ಸ್ಮರಿಸದೇ ಇರಲಾರೆ.

ಆಚ್ಚಿನ ವಿಷಯದಲ್ಲಿ ಎಲ್ಲ ವಿಧದಿಂದಲೂ ಸಹಕರಿಸಿದ ಗಣೇಂದ್ರಗಡದ ಗುರುಜಗನ್ನಾಥ ಸೇವಾ ಸಮಿತಿಯ ಸಭ್ಯರೆನಿಸಿದ ಶ್ರೀ ಹನುಮಂತ ಭಟ್ ತಾಸೀನ, ಬಿ. ಬಿ. ಬಾಕಳಿ ಹಾಗೂ ಶ್ರೀ ಶ್ರೀನಿವಾಸ ಚುಂಚಾ ಇವರನ್ನು ನೆನೆಯುತ್ತಾ ಇವರಿಗೆ ದಾಸರು ಸನ್ಮಂಗಳವನ್ನುಂಟು ಮಾಡಲಿ ಎಂದು ಪ್ರಾರ್ಥಿಸುತ್ತೇನೆ.


ಮುಖ್ಯವಾಗಿ ಪುಸ್ತಕ ಪ್ರಕಾಶನ ವಿಷಯದಲ್ಲಿ ಪೂರ್ಣ ನೆರವು ನೀಡಿದ ತಿರುಮಲ-ತಿರುಪತಿ ದೇವಸ್ಥಾನಗಳ ಪಾಲಕ ವರ್ಗಕ್ಕೆ ಅನಂತ ಧನ್ಯವಾದಗಳು. ಇವರ ಸಹಕಾರವಿಲ್ಲದಿದ್ದಲ್ಲಿ ಈ ಪುಸ್ತಕ ಬೆಳಕು ಕಾಣುತ್ತಿರಲಿಲ್ಲ. ಈ ನೆರವಿನ ವಿಷಯದಲ್ಲಿ ಸಲಹೆ-ಸಹಕಾರಗಳನ್ನು ನೀಡಿದ ಆತ್ಮೀಯರೂ, ಪಿತೃಸದೃಶರೂ, ಸದಾ ನನ್ನ ಹಿತೈಷಿಗಳೂ ಆದ ಕೆ. ಸುಬ್ಬಾರಾವ್ ಎಮ್. ಎ. ಎಡಿಟರ್ ಸಪ್ತಗಿರಿ ಇವರಿಗೆ ನನ್ನ ಅನಂತ ವಂದನೆಗಳು. ಇದರಂತೆ ಎಲ್ಲ ವಿಷಯದಲ್ಲೂ ಸಹಕಾರ ನೀಡಿದ ಹಿರಿಯರೂ ಮಾನ್ಯರೂ, ಆದ ಶ್ರೀ ಆದ್ಯ ರಾಮಾಚಾರ್ಯರ ಉಪಕಾರ ಅವಿಸ್ಮರಣೀಯ. ಇವರಿಗೆ ನನ್ನ ಅನಂತ ವಂದನೆಗಳು. ಸುಂದರವಾಗಿ ಅಲ್ಪಾವಧಿಯಲ್ಲಿ ಮುದ್ರಿಸಿಕೊಟ್ಟ ಗಮಗಿನ ಶ್ರೀ ಫ. ಶಿ. ಭಾಂಡಗೆ ಯವರಿಗೂ, ಇವರ ಸಿಬ್ಬಂದಿಗೂ ಧನ್ಯವಾದಗಳು.

ದಾಸರ ದಾಸ

ಕೆ. ಅಪ್ಪಣ್ಣಾಚಾರ್ಯ

## ವಿಷಯಾನುಕ್ರಮ

1.	ಶ್ರೀಗುರುಜಗನ್ನಾಥದಾಸರು ಕರ್ನಾಟಕ ಹಿಂದಾಸರ ಹಾಗೂ ಅವರ ಸಾಹಿತ್ಯದ ವೈಶಿಷ್ಟ್ಯ	1
2.	ದಾಸರ ಸ್ತೋತ್ರಾತ್ಮಕ ಕೃತಿಗಳು	32
3.	ಶ್ರೀವೆಂಕಟೇಶ ಸ್ತವರಾಜಃ	35
4.	ಅಭಿಷ್ಠಾಭವ್ಯದ ಶ್ರೀವೆಂಕಟೇಶ ಸ್ತೋತ್ರಂ	38
5.	ಶ್ರೀಲಕ್ಷ್ಮೀ ಸ್ತವರಾಜಃ	39
6.	ಶ್ರೀಲಕ್ಷ್ಮೀಪ್ರಕಾಶಂ	44
7.	ಶ್ರೀರಾಘವೇಂದ್ರ ಅಪಾದ ಮೌಲಿ ಪರ್ಯಂತ ವರ್ಣನ ಸ್ತೋತ್ರಂ	46
8.	ಶ್ರೀರಾಘವೇಂದ್ರಾಷ್ಟಕಂ	48
9.	ಶ್ರೀರಾಘವೇಂದ್ರ ಮಹಾತ್ಮ್ಯಂ (5 ಅಧ್ಯಾಯಗಳು)	49
10.	ಶ್ರೀರಾಘವೇಂದ್ರ ಪ್ರಾರ್ಥನಾ	60
11.	ಶ್ರೀರಾಘವೇಂದ್ರ ಕರಾವಲಂಬನ ಸ್ತೋತ್ರಂ	61
12.	ಶ್ರೀರಾಘವೇಂದ್ರ ರಕ್ಷಾ ಸ್ತೋತ್ರಂ	64
13.	ಶ್ರೀರಾಘವೇಂದ್ರ ಅಷ್ಟಾಕ್ಷರ ಸ್ತೋತ್ರಂ	65
14.	ಸರ್ವಕರ್ಮ ಸಮರ್ಪಣ ಸ್ತೋತ್ರಂ	66
15.	ಶ್ರೀವರದೇಂದ್ರ ಗುರುಸ್ತೋತ್ರಂ	67
16.	ಶ್ರೀವರದೇಂದ್ರ ಕರಾವಲಂಬನ ಸ್ತೋತ್ರಂ	69
17.	ಶ್ರೀಜಗನ್ನಾಥದಾಸಾರ್ಯ ಸ್ತೋತ್ರಂ	70
18.	ಶ್ರೀಜಗನ್ನಾಥದಾಸಾರ್ಯ ಕರಾವಲಂಬನ ಸ್ತೋತ್ರಂ	72
19.	ಶ್ರೀರಾಘವೇಂದ್ರ ವಿಜಯ (ಕನ್ನಡ 9 ಸಂಧಿ)	75



ದಾಸರು ಪೂಜಿಸಿ, ಅರ್ಚಿಸಿದ ಹೆಯವದನಮೂರುತಿ



ದಾಸರು ಪೂಜಿಸಿದ ಶ್ರೀಕರಮೂರುತಿ



ದಾಸರು ಪೂಜಿಸಿದ ನರಸಿಂಹ ಮೂರುತಿ





ದಾಸರು ಅರ್ಚಿಸಿದ ಶ್ರೀದವಿಠಲರಿಗೆ ಒಲಿದ ಶ್ರೀರಾಮ




ದಾಸರಿಂದ ಆಚಾರ್ತನಾದ  
ಶ್ರೀದವಿತಲರಿಗೆ ಒಲಿದು ನಲಿದ  
ಶ್ರೀ ಮುರಳೀ ಕೃಷ್ಣ



ದಾಸರು ಆಚರಿಸಿದ  
ಶ್ರೀ ವೇದವ್ಯಾಸ ಮೂರುತಿ

ಅಪರೋಕ್ಷಜ್ಞಾನಿಗಳಾದ  
 ಶ್ರೀ ಗುರು ಜಗನ್ನಾಥದಾಸಾರ್ಯರಿಂದ ಪ್ರತಿಷ್ಠಿತರಾದ  
 ಶ್ರೀ ಶ್ರೀ ಗುರುಸಾರ್ವಭೌಮರು



ಪಾಹಿ ಕೌತಳ ಕ್ಷೇತ್ರ ನಿಜಕೃತ ಮಂದಿರ ಪ್ರಿಯಸುವೃತ.

1. ಕೆಳಗಿನದು ಸಾಲಗ್ರಾಮ ಶಿಲಾ ಬೃಂದಾವನ
2. ಬೃಂದಾವನ ಮೇಲೆ ದಾಸರು ಅರ್ಚಿಸಿದ ಪಂಚ ಭಗವದ್ರೂಪರಗಳು
3. ದಾಸರು ಅರ್ಚಿಸಿದ ಪನುಮಂತ ದೇವರು
4. ಹಿಂದೆ ಇರುವುದು ಪಂಚಲೋಹ ಬೃಂದಾವನ
5. ರಾಯರ ಬೃಂದಾವನದ ಪಕ್ಕದಲ್ಲಿ ಗರುಡ, ಶೇಷ, ಮಹಾರುದ್ರದೇವರು.



ಸಾಲಂಕೃತ ಗುರುರಾಜರ ಬೃಂದಾವನ

# ಶ್ರೀಗುರು ಜಗನ್ನಾಥದಾಸರು ಕರ್ನಾಟಕ ಹರಿದಾಸರ ಹಾಗೂ ಅವರ ಸಾಹಿತ್ಯದ ವೈಶಿಷ್ಟ್ಯ

ಭಾರತೀಯರ ನಿಜವಾದ ಸಂಪತ್ತು ವೇದಗಳು. ಇವುಗಳಲ್ಲಿ ಹೇಳಿದ ವಿಷಯ ವಿಲ್ಲ. ಸೃಷ್ಟಿ ರಹಸ್ಯದಿಂದ ಹಿಡಿದು ಮಾನವ ಜೀವನದ ಉನ್ನತಿಗೆ ಬೇಕಾಗುವ ಸಕಲ ಸಾಧನ ಪ್ರಕ್ರಿಯೆಗಳು ಇಲ್ಲಿ ಹೇಳಲ್ಪಟ್ಟಿವೆ. ಪೋಪೆನೋಹೋವರ್ ಎನ್ನುವ ಪಾಶ್ಚಾತ್ಯ ವೇದಾಂತಿಯು “ಉಪನಿಷತ್ತಿನಂತೆ ಔನ್ನತ್ಯಪಾದಕವೂ, ಕ್ಷೇಮಕರವೂ ಆದ ಪದಾರ್ಥವು ಮತ್ತೊಂದಿಲ್ಲ. ಈ ಉಪನಿಷತ್ತು ಜೀವನ ಕಾಲದಲ್ಲಿ ತಾಯಿಯಂತೆ ಸಮಾಶ್ವಾಸನೆ ನೀಡುವದು. ಅವಸಾನ ಕಾಲದಲ್ಲೂ ಸಹ ಈ ಉಪನಿಷತ್ತು ನನಿಯೇ ನನ್ನನ್ನು ಸತ್ಯವಾಗಿ ಸಮಾಶ್ವಾಸಿಸುವಳು” ಎಂದು ನುಡಿದು ಅಪೌರುಷೇಯಗಳಾದ ಶ್ರುತಿಗಳ ಬಗ್ಗೆ ತನಗಿರುವ ಗೌರವವನ್ನು ಪ್ರಕಟಿಸಿರುವನು.

ಸ್ಮೃತಿ-ಪುರಾಣ-ತಂತ್ರ-ಪೂರ್ವಮೀಮಾಂಸಾ-ಉತ್ತರ ಮೀಮಾಂಸಾದಿ ಶಾಸ್ತ್ರಗಳು ಈ ವೇದವಾಚ್ಯಯದ ಸುಲಭ ವಿವರಣೆಗಳು. ಇವುಗಳಿಗೆ ವ್ಯಾಖ್ಯಾನಗಳು, ಅನೇಕ ಆಚಾರ್ಯರಿಂದ ರಚಿತಗಳಾದ ಭಾಷ್ಯ-ಟೀಕಾ-ಟಿಪ್ಪಣಿಗಳು. ವೈದಿಕ-ಲೌಕಿಕ ಸಂಸ್ಕೃತ ಭಾಷೆಯಿಂದ ಕೂಡಿದ ಭಾರತೀಯರ ಅಧ್ಯಾತ್ಮಿಕ ವಾಚ್ಯಯವನ್ನು ಸಾಮಾನ್ಯವಾಗಿ ಮೂರು ವಿಧದಲ್ಲಿ ವಿಂಗಡಿಸಬಹುದು. 1. ವೇದವಾಚ್ಯಯ 2. ವ್ಯಾಸವಾಚ್ಯಯ 3. ದಾಸವಾಚ್ಯಯ. ವೈದಿಕ ಸಂಸ್ಕೃತ ಭಾಷೆಯಲ್ಲಿರುವ ಅಪೌರುಷೇಯವೆಂದು ಪ್ರಸಿದ್ಧವಾದ ಶ್ರುತಿಯು ವೇದವಾಚ್ಯಯವಾಗಿದೆ.

“ಗೌತಮಸ್ಯ ಋಷೇಶ್ಯಾಪಾತ್ ಜ್ಞಾನೇತ್ಯಜ್ಞಾನತಾಂ ಗತೇ  
ಸಂಕೀರ್ಣ ಬುದ್ಧಯೋ ದೇವಾ ಬ್ರಹ್ಮರುದ್ರ ಪುರಸ್ವರಾಃ  
ಶರಣ್ಯಂ ಶರಣಂ ಜಗ್ಮುಃ ನಾರಾಯಣಮನಾಮಯಂ  
ತ್ಯೈರ್ವಿಜ್ಞಾಪಿತ ಕಾರ್ಯಸ್ತು ಭಗವಾನ್ಪುರುಷೋತ್ತಮಃ  
ಅವತೀರ್ಣೋ ಮಹಾಯೋಗೀ ಸತ್ಯವತ್ಯಾಂ ಪರಾಶರಾತ್||”

ಎಂಬ ಸ್ವಾಂಧ ಪುರಾಣದ ವಚನದಂತೆ, ಶ್ರೀ ಮನ್ನಾರಾಯಣನೇ ವೇದವ್ಯಾಸರೂಪದಿಂದ ಅವತರಿಸಿ ವೇದಗಳನ್ನು ವಿಭಾಗಿಸಿದನು. ವೇದಾರ್ಥ ನಿರ್ಣಾಯಕಗಳಾದ ಹದಿನೆಂಟು ಪುರಾಣಗಳನ್ನೂ, ಉಪಪುರಾಣಗಳನ್ನೂ, ಭಾರತೇತಿಹಾಸವನ್ನೂ ಹಾಗೂ ಬ್ರಹ್ಮಸೂತ್ರಗಳನ್ನೂ ರಚಿಸಿದನು. ಇವೆಲ್ಲವೂ ವ್ಯಾಸವಾಚ್ಯಯಗಳು. (ವ್ಯಾಸಸಾಹಿತ್ಯ)

ವೈದಿಕ ಮತಾಚಾರ್ಯರೆಲ್ಲರೂ ಭಕ್ತಿ ತತ್ವವನ್ನು ಅಂಗೀಕರಿಸಿದವರು. ಇದರಿಂದಾಗಿ ಪರಬ್ರಹ್ಮನಿಗೆ ಈಶತ್ವವನ್ನೂ, ಜೀವನಿಗೆ ದಾಸತ್ವವನ್ನೂ ಯಾವುದೋ ಒಂದು

ಸ್ಥಿತಿಯಲ್ಲಿ ಅಂಗೀಕರಿಸಲೇಬೇಕಾಗುವುದು. ಭಕ್ತಿಯ ಭಾವದಿಂದ ಬಾಗಿ ದಾಸತ್ವ ವನ್ನಂಗೀಕರಿಸಿದ ಎಲ್ಲ ಆಚಾರ್ಯರ, ಋಷಿಗಳ, ಜ್ಞಾನಿಗಳ ವಾಚ್ಛೆಯವೆಲ್ಲವೂ ದಾಸ ವಾಚ್ಛೆಯವಾಗುವುದು. (ದಾಸಸಾಹಿತ್ಯ) ಪ್ರಧಾನವಾಗಿ ಸರ್ವತ್ರ ಸರ್ವದಾಚೀವೇಶರ ಮಧ್ಯದಲ್ಲಿ ದಾಸ-ಕೌಶ ಭಾವವನ್ನು ಪೂರ್ಣವಾಗಿ ಪ್ರತಿಪಾದಿಸಿದ ಆಚಾರ್ಯ ಮಧ್ವರ ಹಾಗೂ ಅವರ ಅನುಯಾಯಿಗಳ ಗ್ರಂಥಗಳೆಲ್ಲವೂ ದಾಸವಾಚ್ಛೆಯದಲ್ಲಿ ಸೇರುವವು.

ವೇದಗಳ ನಿಜಾರ್ಥವು ಸರಿಯಾಗಿ ತಿಳಿಯದಾಗಲು, ಪುರಾಣ ಲ್ಲಿ ಸೂತ್ರಾದಿಗಳ ಪ್ರಾದುರ್ಭಾವ. ಇವುಗಳ ನಿಜಾರ್ಥವು ಸಹ ತಿಳಿಯದಾಗಲು ಅನೇಕ ಆಚಾರ್ಯರ ವ್ಯಾಖ್ಯಾನ ಗ್ರಂಥಗಳು ಉದ್ಭವಿಸಿದವು. ಕಾಲಾಂತರದಲ್ಲಿ ಸಂಸ್ಕೃತ ಭಾಷೆಯು ಕೇವಲ ಪಂಡಿತವರ್ಗಕ್ಕೆ ಮಾತ್ರ ಮೀಸಲಾಯಿತು. ಸಂಸ್ಕೃತ ಭಾಷೆಯಿಂದ ವಂಚಿತರಾದ ಜನ ಸಾಮಾನ್ಯರಿಗೆ, ಆ ಭಾಷೆಯಲ್ಲಿ ರಚಿತವಾದ ಗ್ರಂಥಗಳೂ, ಅದರಲ್ಲಿ ನಿಕ್ಷಿಪ್ತವಾದ ಆಧ್ಯಾತ್ಮಿಕ ವಿಷಯಗಳೂ, ಗಗನ ಕುಸುಮಗಳಾದವು. ಇದರಿಂದಾಗಿ ಆತ್ಮೋನ್ನತಿಗೆ ಕಾರಣ ವಾದ ಪರವಿದ್ಯೆಯಿಂದ ಜನರು ದೂರಾದರು. ಈ ಸಂಕಷ್ಟ ಪರಿಸ್ಥಿತಿಯಲ್ಲಿ ಜ್ಞಾನಿಗಳು ಆ ಆ ಪ್ರಾಂತಗಳಲ್ಲಿ ಅವತರಿಸಿ, ಅಡು ಭಾಷೆಯಲ್ಲಿ ಕೃತಿಗಳನ್ನು ರಚಿಸಿ, ವೇದಾಂತ ವಿಜ್ಞಾನ ವನ್ನು ಹಂಚಿಕೊಟ್ಟರು. ಈ ಹಿನ್ನೆಲೆಯಲ್ಲಿ ಹೊರಹೊಮ್ಮಿದ ಸಾಹಿತ್ಯವೇ ಕರ್ನಾಟಕ ಹರಿದಾಸ ಸಾಹಿತ್ಯ. ಈ ಕರ್ನಾಟಕ ಹರಿದಾಸ ಸಾಹಿತ್ಯವು ಆಚಾರ್ಯ ಮಧ್ವರ ಪ್ರಧಾನ ದಾಸಸಾಹಿತ್ಯದ ಭಾವನಾ ತರಂಗಗಳನ್ನೇ ಹೊತ್ತು ಹೊರಹೊಮ್ಮಿದೆ. ಜನ ಸಾಮಾನ್ಯರ ಜಾಗೃತಿಗಾಗಿ ಬೆಳೆದುನಿಂತ ಕರ್ನಾಟಕ ಹರಿದಾಸ ಸಾಹಿತ್ಯವು, ಪದ-ಪದ್ಯ-ಉಗಾಭೋಗ-ಸುಳಾದಿ-ವೃತ್ತನಾಮ-ಲಘುಶಾವ್ಯ-ಮಹಾಕಾವ್ಯಗಳ ರೂಪದಲ್ಲಿ ವ್ಯಾಪಕ ವಾಗಿದೆ.

ದ್ವೈತ ಸಿದ್ಧಾಂತ ಪ್ರತಿಷ್ಠಾಪನಾಚಾರ್ಯರೆಂದು ಪ್ರಸಿದ್ಧರಾದ ಆಚಾರ್ಯ ಮಧ್ವರ ನಂತರದಲ್ಲಿಯೇ ಈ ಕರ್ನಾಟಕ ಹರಿದಾಸ ಸಾಹಿತ್ಯವು ಕಾಣಿಸಿಕೊಂಡಿತು. ಆಚಾರ್ಯ ಮಧ್ವರೇ ಈ ಸಾಹಿತ್ಯಕ್ಕೆ ಸ್ವರ್ಣಮೂರ್ತಿಗಳು. ಆಚಾರ್ಯರ ದ್ವಾದಶ ಸ್ತೋತ್ರವು ಲಯಬದ್ಧವಾಗಿದೆ. ಸ್ವತಃ ಆಚಾರ್ಯರು ತುಳು ಭಾಷೆಯಲ್ಲಿ ಕೀರ್ತನೆಗಳನ್ನು ರಚಿಸಿದ್ದ ರೆಂಬ ಹೇಳಿಕೆಯೂ ಇದೆ. ಲಯಬದ್ಧವಿರುವ ಸಾಹಿತ್ಯದ ದೃಷ್ಟಿಯಲ್ಲಿ ಕನ್ನಡ ಕೀರ್ತನೆ ಗಳ ರಚನೆಗೆ ಶ್ರೀಕಾರ ಹಾಕಿದವರು ನರಹರಿ ತೀರ್ಥರು. ನಂತರ ಈ ಹೆದ್ದಾರಿಯಲ್ಲಿ ಶ್ರೀ ಪಾದರಾಜರು, ವ್ಯಾಸರಾಯರು, ವಾದಿರಾಜರು, ಪುರಂದರದಾಸರು, ಶನಕದಾಸರು, ಮಹಿಪತಿದಾಸರು, ಪ್ರಸನ್ನವೆಂಕಟದಾಸರು, ವಿಜಯದಾಸರೇ ಮೊದಲಾದ ಮಹಿಮಾ ತ್ಮರು ಮುನ್ನಡೆದರು. ಇಲ್ಲಿಯವರೆಗೆ ಆಗಿಹೋದ ಹರಿದಾಸರ ಸಂಖ್ಯೆ 350 ಕ್ಕೂ ಮೇಲ್ಪಟ್ಟಿದೆ.

ದೇಶದ ಎಲ್ಲಾ ಪ್ರಾಂತಗಳಲ್ಲಿ ಸಾಧುಗಳು, ಸಂತರು, ಹರಿದಾಸರು, ಪಾಗ್ಗೀಯ ಕಾರರು ಅವತರಿಸಿ, ತಮ್ಮ ತಮ್ಮ ಪ್ರಾಂತೀಯ ಭಾಷೆಯಲ್ಲಿ ಕೀರ್ತನೆಗಳನ್ನು ರಚಿಸಿರು ವರು. ಎಲ್ಲರೂ ತಮ್ಮ ಭಕ್ತಿಯ ಪಾಶದಿಂದ ಭಗವಂತನನ್ನು ಬಿಗಿದು ಕಟ್ಟಿದವರೇ. ಜ್ಞಾನ ವೈದ್ಯಗಳಿಗೆ ಪ್ರತಿನಿಧಿಗಳೇ. ವಿಚಿತ್ರವೆಂದರೆ ತಮಿಳುನಾಡಿನ ಆಳ್ವಾರರ ಪರಂಪರೆ

ಯಾಗಲಿ, ಕರ್ನಾಟಕದ ಶಿವಶರಣರ ಪರಂಪರೆಯಾಗಲಿ, ತೆಲುಗು ದೇಶದ ಅನ್ನ ಮಾಚಾರ್ಯ, ತ್ಯಾಗರಾಜ, ರಾಮದಾಸರೇ ಮೊದಲಾದ ವಾಗ್ಗೇಯಕಾರರ ಪರಂಪರೆಯಾಗಲಿ, ಉತ್ತರ ದೇಶದ ಸಂತರ ಪರಂಪರೆಯಾಗಲಿ ಇಂದಿನವರೆಗೂ ನಡೆದುಬಂದಿಲ್ಲ. ಉದಾಹರಣೆಗೆ ತೆಲುಗು ದೇಶದಲ್ಲಿ ಪದಕವಿತಾ ಪಿತಾಮಹರೆಂದು ಪ್ರಸಿದ್ಧರಾದ ಅನ್ನ ಮಾಚಾರ್ಯರ ಪರಂಪರೆ ಅವರ ಮೊಮ್ಮಗನವರೆವಿಗೆ ಮಾತ್ರ ಮುಂದುವರೆಯಿತು. ಇದರಂತೆ ಎಲ್ಲಾ ಮಹಿತ್ತಾತ್ಮರ ಪರಂಪರೆಯು ಸಹ 3,5 ತಲೆಗಳವರೆಗೆ ಮಾತ್ರ ಮುಂದುವರೆದು ನಂತರದಲ್ಲಿ ಕಾಣದಾಯಿತು. ನರಹರಿ ತೀರ್ಥರಿಂದ ಪ್ರಾರಂಭವಾದ ಕರ್ನಾಟಕ ಹರಿದಾಸ ಪರಂಪರೆಯು ಮಾತ್ರ ಇಂದಿನವರೆಗೂ ಜೀವದ್ವಂಗೆಯಾಗಿದೆ. ಈ ಪರಂಪರೆಗೆ ಒಂದು ವಿಶಿಷ್ಟವಾದ ಸಂಪ್ರದಾಯವೂ ಇದೆ. ಹರಿದಾಸರಿಗೆ ಇರಬೇಕಾದ ವೇಷ ಭೂಷಣದ ರೂಪ ಕಲ್ಪನೆಯನ್ನು ಶ್ರೀ ಪುರಂದರದಾಸರು ತಮ್ಮ ಕೃತಿಗಳಲ್ಲಿ ಸ್ಪಷ್ಟ ಪಡಿಸಿರುವರು. ಹರಿದಾಸರ ವೇಷದಲ್ಲಿ ಮೊಟ್ಟಮೊದಲು ಸಮಾಜಕ್ಕೆ ದರ್ಶನ ನೀಡಿದವರು. ಶ್ರೀ ಪುರಂದರದಾಸರು. "ಆದವೆಲ್ಲಾ ಒಳಿತೇ ಆಯಿತು" ಎನ್ನುವ ಕೃತಿಯಿಂದ ಪುರಂದರದಾಸರು, ತಂಬೂರಿ ಮೀಟುತ್ತಾ, ತುಳಸಿಮಾಲೆಯನ್ನು ಕೊರಳಲ್ಲಿ ಧರಿಸಿ, ಗೋಪಾಳ ಪುಟ್ಟಿಯನ್ನು ಭುಜಕ್ಕೆ ಹಾಕಿಕೊಳ್ಳಬೇಕೆಂದು ಸೂಚಿಸಿರುವರು. ಇದರಂತೆ "ತಂಬೂರಿ ಮೀಟಿದವ" ಎನ್ನುವ ಉಗಾಭೋಗದಿಂದ, ಹರಿದಾಸರು ಕಾಲಿಗೆ ಗೆಜ್ಜೆ ಕಟ್ಟಿ, ಕೈಯಲ್ಲಿ ತಾಳವನ್ನು ಹಿಡಿದಿರಬೇಕೆಂದು ವಿಧಿಸಿರುವರು. ಪಂಚಭೇದ ಜ್ಞಾನ ವಿಶಿಷ್ಟರಾಗಿ ಪಂಚ ರೂಪಾತ್ಮಕನಾದ ಶ್ರೀಹರಿಯ ಪಾದಪದ್ಮಗಳನ್ನು ತಮ್ಮ ಮನೋಮಂಚದಲ್ಲಿಟ್ಟು ಪೂಜಿಸುವ ಅಂತರ್ದೀಕ್ಷಿಯುಳ್ಳ ಎಲ್ಲ ಹರಿದಾಸರಿಗೆ, ತಂಬೂರಿ, ತಾಳ, ತುಳಸೀಮಣಿ, ಗೆಜ್ಜೆ, ಗೋಪಾಳ ಬುಟ್ಟಿ ಇವು ಐದು ಬಾಹ್ಯ ದೀಕ್ಷೆಗಳು. ತಲೆಗೆ ಕಾವೀ ವಸ್ತ್ರವನ್ನು ಸುತ್ತುವ ವಿಷಯದಲ್ಲಿ ದಾಸರ ವಚನವು ದೊರೆಯದೇ ಇದ್ದರೂ, ಈ ವ್ಯವಸ್ಥೆ ಅನಾದಿಯಿಂದ ಪ್ರಾಪ್ತವಾಗಿದೆ. ಕಾವೀ ವಸ್ತ್ರವು ವೈರಾಗ್ಯಕ್ಕೆ ಪ್ರತಿನಿಧಿ. ಹರಿದಾಸರೆಲ್ಲರೂ ಗೃಹಸ್ಥಾಶ್ರಮಿಗಳೇ ತಾವು ಗೃಹಸ್ಥಾಶ್ರಮಿಗಳಾದರೂ ತಮ್ಮ ಮತಿ ವೈರಾಗ್ಯಪೂರ್ಣವಾಗಿದೆ ಎಂದು ಸೂಚಿಸುವದಕ್ಕಾಗಿಯೇ ಈ ಕಾವೀವಸ್ತ್ರದ ಧಾರಣೆ. ಇಂತಹ ಬಾಹ್ಯದೀಕ್ಷೆ ಯಾವ ಪರಂಪರೆಯಲ್ಲೂ ಇಲ್ಲ. ಈ ದೀಕ್ಷಾ ಸ್ವೀಕಾರವು ಸಹ ಗುರುಗಳಿಂದಲೇ ಆಗಬೇಕು. ದಾಸ ದೀಕ್ಷೆಯನ್ನಿತ್ತ ಗುರುಗಳು, ಅಂಕಿತ ನಾಮವನ್ನು ಸಹ ಕರಣಿಸುವರು. ಮುಂದೆ ಈ ಅಂಕಿತನಾಮದಿಂದಲೇ ಕೃತಿಗಳ ರಚನೆ ಪ್ರಾರಂಭವಾಗುವದು. ವ್ಯಾಸರಾಯರು ಪುರಂದರದಾಸರಿಗೆ ಗುರುಗಳು. ವ್ಯಾಸರುದಾಸರಿಗೆ ದಾಸದೀಕ್ಷೆಯನ್ನಿತ್ತು ಪುರಂದರವಿಠಲ ಎಂಬ ಅಂಕಿತನಾಮವನ್ನು ಕೊಟ್ಟು ಅನುಗ್ರಹಿಸಿದರು. ಅಂದಿನವರೆವಿಗೂ ಶ್ರೀನಿವಾಸನಾಯಕರೆಂದು ಪ್ರಸಿದ್ಧರಾದ ದಾಸರು, ಅಂಕಿತನಾಮ ಹೊಂದಿದ ನಂತರ ಪುರಂದರದಾಸರೆಂದು ಪ್ರಸಿದ್ಧರಾದರು. ಈ ಕರ್ನಾಟಕ ಹರಿದಾಸರ ಪರಂಪರೆಯಲ್ಲಿ, ವ್ಯಾಸರಾಯರು ವಾದಿರಾಜರು ಪ್ರಸನ್ನ ಮಂಟಪದಾಸರು ಇವರೇ ಮೊದಲಾದ ಕೆಲ ಹರಿದಾಸರಿಗೆ, ಸಾಕ್ಷಾತ್ ಭಗವಂತನಿಂದಲೇ ದಾಸದೀಕ್ಷೆ ಅಂಕಿತ ನಾಮಗಳು ದೊರೆತರೆ, ವಿಜಯದಾಸರೆ ಮೊದಲಾದ ಕೆಲವರಿಗೆ ಇವು ಸ್ಪಷ್ಟದಲ್ಲಿ ಗುರುಗಳಿಂದ ಸಂಪ್ರಾಪ್ತವಾಗಿವೆ. ಒಟ್ಟಾರೆ ಈ ಅಪೂರ್ವವಾದ ಸಂಪ್ರದಾಯ ಈ ಹರಿದಾಸ ಪರಂಪರೆಗೆ ಮೀಸಲಾಗಿದ್ದು, ಬಹಳ ಹಿಂದಿನಕಾಲದಿಂದಲೂ ನಡೆದುಕೊಂಡು ಬಂದಿದೆ.



ಇನ್ನು ದಾಸ ಸಾಹಿತ್ಯದ ವೈಶಿಷ್ಟ್ಯದ ಬಗ್ಗೆ ಹೇಳಬೇಕಾದಲ್ಲಿ ಇದೊಂದು ಅಪೂರ್ವ ಸಾಹಿತ್ಯ. ಗಹನವಾದ ವೇದಗಳ ನಿಜಾರ್ಥವನ್ನು ವಿವರಿಸಲು ಹೊರಹೊರಟ ವ್ಯಾಸ ಸಾಹಿತ್ಯ ಹಾಗೂ ಸುಸ್ಥಿತ ದಾಸ ಸಾಹಿತ್ಯಗಳ ಮಾರ್ಗದಲ್ಲಿ ಮುನ್ನಡೆದ ಏಕೈಕ ಸಾಹಿತ್ಯವಾಗಿದೆ. ಶ್ರುತಿ, ಸ್ಮೃತಿ, ಪುರಾಣ, ತಂತ್ರಶಾಸ್ತ್ರ, ವೇದಾಂತ ಗ್ರಂಥಗಳಲ್ಲಡಕವಾದ ಅಪೂರ್ವಾರ್ಥಗಳನ್ನು, ಜನಸಾಮಾನ್ಯಕ್ಕೆ ಸಲಿತವಾದ ಕನ್ನಡ ಭಾಷೆಯಲ್ಲಿ ದೊರೆಯುವಂತೆ ಮಾಡಿದ ಘನತೆ ಈ ಕನ್ನಡ ಹರಿದಾಸ ಸಾಹಿತ್ಯಕ್ಕೆ ಮೀಸಲಾದುದು.

ಚಕ್ರಾಬ್ಜ ಮಂಡಲ, ಭದ್ರಿಕಾಮಂಡಲ, ದೇವಪೂಜಾ ಪದ್ಧತಿ ಇವು ತಂತ್ರಶಾಸ್ತ್ರಗಳಲ್ಲಿ ಬರುವ ಗಹನವಾದ ವಿಷಯಗಳು. ಸಾಮಾನ್ಯವಾಗಿ ಪಂಡಿತರಿಗೂ ನಿಲುಕದ ವಿಷಯಗಳು. ಇಂಥಾ ಜಟಿಲವಾದ ಅಪೂರ್ವ ವಿಷಯಗಳನ್ನು ಹರಿದಾಸರು ಸುಂದರವಾಗಿ, ಸುಲಭವಾಗಿ, ಲಯಬದ್ಧವಾಗಿ ಹಾಡಿ ವಿವರಿಸಿರುವರು. ಇಂದಿಗೂ ಕನ್ನಡ ನಾಡಿನಲ್ಲಿ ಅನೇಕ ಮಹಿಳೆಯರು ತಮ್ಮ ತಮ್ಮ ಮನೆಗಳಲ್ಲಿ ಚಕ್ರಾಬ್ಜ ಮಂಡಲವನ್ನು ರಂಗದಲ್ಲಿ ರೂಪದಲ್ಲಿ ಚಿತ್ರಿಸುವರು. ಈ ವಿಷಯದಲ್ಲಿ ಹರಿದಾಸರ ಉಪಕಾರ ಚಿರಸ್ಮರಣೀಯ. ಶ್ರೀ ಬಸವಜಿ ಗೋವಿಂದಾಚಾರ್ಯರು ತಮ್ಮ ಅನುವಾದದಿಂದ ಕೂಡಿದ ತಂತ್ರಸಾರ ಸಂಗ್ರಹದ ಪರಿಚಿಷ್ಟದಲ್ಲಿ, ಚಕ್ರಾಬ್ಜ ಮಂಡಲವನ್ನು ಕುರಿತು ವಿವರಿಸುತ್ತಾ, ಶ್ರೀ ವಿಜಯದಾಸರ ಉಪಕಾರವನ್ನು ಸ್ಮರಿಸಿರುವರು. ಹರಿದಾಸರ ಉಪಕಾರ ಈ ಚಕ್ರಾಬ್ಜಾದಿ ಮಂಡಲಗಳನ್ನು ಕೃತಿಗಳ ರೂಪದಲ್ಲಿ ವಿವರಿಸುವದರೊಟ್ಟಿಗೆ ಮುಗಿಯಲಿಲ್ಲ. ಜನ ಸಾಮಾನ್ಯರಿಗೆ ಈ ಮಂಡಲಗಳ ಪರಿಚಯವನ್ನು ಇನ್ನೂ ಸುಲಭ ರೀತಿಯಲ್ಲಿ ಮಾಡಿ ಕೊಡಲು, ಬೃಹದಾಕಾರದ ಚಿತ್ರಗಳನ್ನು ಸಹ ಬರೆದಿರುವರು. ಈ ಮಹತ್ಕಾರ್ಯವನ್ನು ಮೊಟ್ಟಮೊದಲು ಮಾಡಿದವರು ಶ್ರೀ ಗೋಪಾಲದಾಸರು. ವಿಜಯದಾಸಾದಿ ಪ್ರಾಚೀನ ಹರಿದಾಸರು ಬರೆದ ಚಿತ್ರಪಟಗಳು ನಮಗೆ ದೊರೆತಿಲ್ಲ. ಗೋಪಾಲದಾಸರ ನಂತರದಲ್ಲಿ, ಜಗನ್ನಾಥದಾಸರೇ ಮೊದಲಾದ ಅನೇಕ ಹರಿದಾಸರು, ಗಹನವಾದ ಅನೇಕ ವಿಷಯಗಳನ್ನು ಜನರಿಗೆ ಚಿತ್ರಗಳ ದ್ವಾರಾ ತಿಳಿಯ ಹೇಳಲು ಪ್ರಯತ್ನಿಸಿರುವರು.

ಉಪನಿಷತ್ತುಗಳ ಹಾಗೂ ಪುರಾಣ ರಹಸ್ಯಗಳನ್ನು ತಿಳಿಯ ಹೇಳುವಲ್ಲಿ ಹರಿದಾಸರ ಪ್ರಯತ್ನ ಪೂರ್ಣ ಫಲಕಾರಿಯಾಗಿದೆ. ಒಂದು ದೃಷ್ಟಿಯಲ್ಲಿ ಹರಿದಾಸರ ಕೃತಿಗಳು ಉಪನಿಷತ್ತಿನ ಭಾಷಾಂತರಗಳು ಎಂದಲ್ಲಿ ತಪ್ಪಾಗಲಾರದು. ಹರಿದಾಸರು ತಮ್ಮ ಕೆಲ ಕೃತಿಗಳಲ್ಲಿ ಒಂದು ಉಪನಿಷತ್ತನ್ನೋ ಅಥವಾ ಉಪನಿಷತ್ತಿನ ಒಂದು ಭಾಗವನ್ನೋ ಪೂರ್ಣವಾಗಿ ಅನುವದಿಸಿರುವದನ್ನು ಕಾಣಬಹುದು. "ದ್ಯಾಸುಪರ್ಣಾಸಯುಜಾಸಖಾ ಯಶಾ" ಎನ್ನುವ ಶ್ರುತಿಯನ್ನು ಪುರಂದರದಾಸರು, "ಜಯವದೆ ಜಯವದೆ ಈ ಮನೆತನಕೆ—ಜಿಡುಜಿಡು ಜಿಡುಜಿಡು ಮನ ಸಂಶಯವ" ಎನ್ನುವ ಹಾಡಿನಲ್ಲಿ ಪೂರ್ಣವಾಗಿ ಅನುವದಿಸಿರುವರು. ಜಾನಪದ ಶೈಲಿಯಲ್ಲಿರುವ ಈ ಹಾಡು 'ಬುಡು ಬುಡಿಕೆ ಹಾಡು' ಎಂದು ಪ್ರಸಿದ್ಧವಾಗಿದೆ. ಆವಕಾರಣವೇ ಪುರಂದರದಾಸರ ಸಮಗ್ರ ಕೃತಿಗಳು ಪುರಂದರೋಪನಿಷತ್ತೆಂದೇ ಪ್ರತೀಯಾಗಿವೆ. ಶ್ರೀ ವಿಜಯದಾಸರ ಸಮಗ್ರ ಸುಳಾದಿಗಳು ಪೂರ್ಣ-ಉಪನಿಷದರ್ಥದಿಂದಲೇ ಕೂಡಿವೆ.

ಪ್ರತಿ ಮಾನವನು ತನ್ನನ್ನು ಹಾಗೂ ಬಾಹ್ಯ ಪ್ರಪಂಚವನ್ನು ಎರಡು ಸಂದರ್ಭಗಳಲ್ಲಿ ಮರೆಯುತ್ತಾನೆ. ಮೊದಲನೆಯ ವಿಸ್ಮೃತಿ ಅಧ್ಯಾತ್ಮಿಕ ಪ್ರಪಂಚದಲ್ಲಿ. ಎರಡನೆಯ ವಿಸ್ಮೃತಿ ಲೌಕಿಕ ಪ್ರಪಂಚದಲ್ಲಿ. ಜ್ಞಾನ-ಭಕ್ತಿ ವೈರಾಗ್ಯಗಳಿಂದ ಪೂರ್ಣನಾದ ತೀವಿಯು ಆ ಭಗವಂತನ ಒಲುಮೆಯಿಂದ, ಹೃದಯಾಂತರ್ಯಾಮಿಯಾದ ತನ್ನ ಬಿಂಬದ ಸರ್ಪನವನ್ನು ಪಡೆಯುವನು. ಇದೇ ಅಪರೋಕ್ಷ. ನಿರತಿಶಯಾನಂದದಾಯಕವಾದ ಸ ಸುಸಮಯದಲ್ಲಿ ಪ್ರತಿ ಜೀವಿಯೂ ತನ್ನನ್ನೂ ತನ್ನ ಸರ್ವಸ್ವವನ್ನೂ ಮರೆಯುವನು. ಇದರಂತೆ ದೈಹಿಕಾನಂದವನ್ನು ಏನು ಲೈಂಗಿಕ ಪ್ರಕ್ರಿಯೆಯಲ್ಲೂ, ಎಲ್ಲರೂ ಎಲ್ಲವನ್ನೂ ಮರೆಯುವರು. ಮೊದಲನೆಯದು ಶಾಶ್ವತಾನಂದ. ಎರಡನೆಯದು ಕ್ಷಣಿಕಾನಂದ. ೦ಂದು ಬಂಧಮೋಚಕ. ಮತ್ತೊಂದು ಬಂಧಕ. ಬಂಧಕವೆಂದ ಮಾತ್ರದಲ್ಲಿ ಯಾರೂ ವಿಡುವಂತಿಲ್ಲ. ಆಶ್ರಯಗಳಲ್ಲಿ ಗೃಹಸ್ಥಾಶ್ರಮ ಅತ್ಯಂತ ಶ್ರೇಷ್ಠವಾದುದು. ಪ್ರಜೋತ್ಸತ್ತಿ ಅತ್ಯಾವಶ್ಯಕ. "ಇರಬೇಕು ಇದ್ದು ಜೈಸಬೇಕು" ಬಂಧಕವು ಬಂಧಮೋಚಕವಾಗಬೇಕು. ಪ್ರಾಣಾಂತಕವಾದ ವಿಷ ಪ್ರಾಣ ರಕ್ಷಣೆಗೆ ಉಪಕರಿಸುವಂತೆ. ವಿಶ್ವದ ಯಾವ ಸಾಹಿತ್ಯದಲ್ಲೂ ಇದಕ್ಕೆ ಬೇಕಾಗುವ ಉಪಾಯವನ್ನು ಸೂಚಿಸಿಲ್ಲ. ಅಂಧಕಾರ ಅಂಧರವಾದ ಈ ಮಾರ್ಗದಲ್ಲಿ ಪ್ರಯಾಣಿಸುವ ಪ್ರತಿ ಜೀವಿಗೂ, ಕೇವಲ ವೈದಿಕ ಸಾಹಿತ್ಯವು ಮಾತ್ರ ಜ್ವಲಂತ ಕೈದೀಪವಾಗಿದೆ. ಬೃಹದಾರಣ್ಯ-ಛಾಂದೋಗ್ಯಗಳಲ್ಲಿ ಇದರ ಪ್ರಸ್ತಾಪವಿದೆ.

ಅನಿರುದ್ಧ ಶರೀರದಿಂದ ಯುಕ್ತನಾದ ಜೀವಿಯನ್ನು ಭಗವಂತನು ಆದಿಯಲ್ಲಿ ತಕಾಶದಲ್ಲಿರಿಸುತ್ತಾನೆ. ನಂತರದಲ್ಲಿ ಮೇಘಮಂಡಲದಲ್ಲಿರಿಸಿ, ವೃಷ್ಟಿದ್ವಾರಾ ಭೂಮಿಯಲ್ಲಿ ಬೆಳೆಯುವ ಧಾನ್ಯಾದಿಗಳಲ್ಲಿಡುವನು. ಪುನಃ ಅಲ್ಲಿಂದ ಪುರುಷನ ತೇಜೋಮಯವಾದ ರೇತಸ್ಸಿನಲ್ಲಿ ಕೆಲವು ಕಾಲವಿಟ್ಟು, ಆ ಪುರುಷನ ರೇತೋದ್ವಾರಾ ಸ್ತ್ರೀಗರ್ಭದಲ್ಲಿ ತರುವನು. ಜನಿಸುವ ಆ ಜೀವಿಗೆ ಮಾತೃಗರ್ಭದಲ್ಲಿ ತ್ರೀಹರಿಯು ಅನಿರುದ್ಧಾದಿ ಪಂಚರೂಪಗಳಿಂದ ಸ್ಥೂಲ ಶರೀರವನ್ನು ಕರುಣಿಸುವನು. ಇಲ್ಲಿ ಗಗನ, ಮೇಘ, ಭೂಮಿ, ಪುರುಷ, ಸ್ತ್ರೀ ಇವೇ ಐದು ಅಗ್ನಿಗಳು. ಈ ಐದು ಅಗ್ನಿಗಳಲ್ಲಿ ಮರೆಯದೆ ಜೀವಿಯನ್ನು ದೇವತೆಗಳು ತ್ರೀಹರಿಯಲ್ಲಿ ಹೋಮಿಸುವರು ಎಂದು ತಿಳಿಯುವ ಕ್ರಮಕ್ಕೆ "ಪಂಚ ಮಹಾಯಜ್ಞ"ವೆಂದು ಹೆಸರು.

ಲೌಕಿಕ ಸುಖಾನುಭವದಲ್ಲಿ ಪರಮೋತ್ತಮವಾದ ಅಧ್ಯಾತ್ಮಿಕ ಸುಖಾನುಭವದ ತಿರುಳನ್ನು ತಿಳಿಸಿಕೊಟ್ಟ ಉಪನಿಷತ್ತುಗಳು, ಲೈಂಗಿಕ ವ್ಯಾಪಾರವನ್ನು ಯಜ್ಞವನ್ನಾಗಿ ಸಿವೆ. ಈ ಅನುಸಂಧಾನದಿಂದ ಉತ್ತಮ ಪ್ರಜೋತ್ಪತ್ತಿ ಹಾಗೂ ಭಗವದನುಗ್ರಹ ಪ್ರಾಪ್ತಿ. ಇದೇ "ಕಾಯಕವೇ ಕೈಲಾಸ" ಎನ್ನುವ ನಾಣ್ಣುಡಿಗಿ ನಿರ್ವಚನ. ಈ ಅಪೂರ್ವವಾದ ಉಪನಿಷದ್ರಹಸ್ಯವನ್ನು ಕರ್ನಾಟಕ ಪರಿದಾಸರು ಕನ್ನಡೀಕರಿಸಿ ಸಮಾಜಕ್ಕೆ ಮಹದಪಕಾರವನ್ನು ಮಾಡಿರುವರು. ಈ ಸಾಹಿತ್ಯವನ್ನು ಓದು ಉಳಿದ ಯಾವ ಪ್ರಾಂತೀಯ ಸಾಹಿತ್ಯದಲ್ಲೂ ಈ ಅಪೂರ್ವ ವಿವರಣೆಯ ಘಟ್ಟವನ್ನು ಕಾಣಲಾರವು. ಇದು ಪರಿದಾಸ ಸಾಹಿತ್ಯದ ವೈಶಿಷ್ಟ್ಯ.

“ಒಬ್ಬ ಚಿತ್ರ ಜಗದ್ವಿಷಯಾಕರಣಾತ್ ಪರಶಕ್ತಿರನಂತಗುಣಃ ಪರಮಃ” ಇಂದು ಆಚಾರ್ಯ ಮದ್ದರ ಅಮೃತವಾಣಿ. ಚಿತ್ರವಿಚಿತ್ರವಾದ ರೀತಿಯಲ್ಲಿ ಅನಂತವಾಗಿ ಸೃಜಿಸಲ್ಪಟ್ಟ ಈ ವಿಶ್ವದ ಅವಿವೇಕ ಅತ್ಯಾವಶ್ಯಕ. ಇದರಿಂದ ಭಗವಂತನ ಶಕ್ತಿ ಸಾಮರ್ಥ್ಯಗಳ ತಿಳಿವಳಿಕೆಯುಂಟಾಗಿ, ಗುಣನಿಧಿಯಾದ ಅವನ ಸರ್ವೋತ್ತಮತ್ವವು ತಿಳಿದುಬರುವುದು. ಈ ಚರಾಚರಾತ್ಮಕವಾದ ಅನಂತ ವಿಶ್ವದ ಸೃಷ್ಟಿಕರ್ತನು ಆ ಶ್ರೀಹರಿಯೇ. ಅತ ಏವ ವೇದಗಳಲ್ಲಿ, ಪುರಾಣಗಳಲ್ಲಿ ವಿಸ್ತೃತವಾಗಿ ಸೃಷ್ಟಿಯ ರಹಸ್ಯವು ವಿವರಿಸಲ್ಪಟ್ಟಿದೆ. ಪುರಾಣ ಲಕ್ಷಣದಲ್ಲಿ ಸೃಷ್ಟಿಕರ್ಮದ ವರ್ಣನೆಯು ಪ್ರಥಮಸ್ಥಾನವನ್ನು ಆಕ್ರಮಿಸಿ ನಿಂತಿದೆ.

ವೇದವ್ಯಾಸರು ಸೃಷ್ಟಿಕರ್ಮವನ್ನು ಸಮಗ್ರವಾಗಿ ಒಂದೇ ಪುರಾಣದಲ್ಲಿ ಹೇಳದೆ, ಒಂದೊಂದು ಪುರಾಣದಲ್ಲಿ ಒಂದೊಂದು ಭಾಗವನ್ನು ವಿವರಿಸಿರುವರು. ಇದಲ್ಲವನ್ನು ಒಂದೆಡೆಗೆ ಸೇರಿಸಿದಾಗ ಮಾತ್ರ ಸಂಪೂರ್ಣ ಸೃಷ್ಟಿ ಪ್ರಕರಣವು ಸಿದ್ಧವಾಗುವುದು. ಈ ಮಹತ್ಕಾರ್ಯವನ್ನು ಸಾಧಿಸಿದವರೆಂದರೆ ಕರ್ನಾಟಕ ಹರಿದಾಸರು, ಪಂಡಿತರುಗೂ ಸಹ ಸೃಷ್ಟಿ ಪ್ರಕರಣವು ಕಬ್ಬಿಣದ ಕಡಲೆಯಾಗಿದೆ. ಹರಿದಾಸರು ಮಾತ್ರ ಈ ಕೃಷ್ಣವಾದ ಪ್ರಕರಣವನ್ನು, ಕನ್ನಡದಲ್ಲಿ ಸುಲಭವಾಗಿ ಅರ್ಥವಾಗುವಂತೆ ಸುಂದರವಾಗಿ ಪದಸುಕೂದಿಗಳ ರೂಪದಲ್ಲಿ ರಚಿಸಿ, ಸಮಾಜಕ್ಕೆ ಹಂಚಿಕೊಟ್ಟಿರುವರು. ವಿಶ್ವದ ಮಧ್ಯದಲ್ಲಿದ್ದು ಜೀವನವನ್ನು ನಡೆಸಿರುವ ಪ್ರತಿ ಜೀವಿಗೆ ಇದರ ಜ್ಞಾನ ಅತ್ಯಾವಶ್ಯಕ. ಇಂದಿನ ವಿಜ್ಞಾನಿಗಳ ಪ್ರಯತ್ನವೆಲ್ಲವೂ ಇದಕ್ಕಾಗಿಯೇ ನಡೆದಿದೆ. ಈ ಮಹತ್ಕಾರ್ಯವನ್ನು ಸಾವಿರಾರು ವರ್ಷಗಳ ಹಿಂದೆಯೇ ತಮ್ಮ ಆತ್ಮಶಕ್ತಿಯಿಂದ ಸಾಧಿಸಿ, ಜಯಗಳಿಸಿದ ಕೀರ್ತಿ ಭಾರತೀಯ ಮಹರ್ಷಿಗಳಿಗೆ ಸೇರಿತ್ತು. ಇದನ್ನು ಸುಲಲಿತವಾಗಿ ಮಾಡಿ ಸಮಾಜಕ್ಕೆ ಒದಗಿಸಿಕೊಟ್ಟ ಘನತ, ಕರ್ನಾಟಕ ಹರಿದಾಸರಿಗೆ ಸೇರಿವೆ. ಇದು ಹರಿದಾಸ ಸಾಹಿತ್ಯದ ವೈಶಿಷ್ಟ್ಯ.

ಮತ್ತೊಂದು ಹರಿದಾಸ ಸಾಹಿತ್ಯದ ವೈಶಿಷ್ಟ್ಯವೆಂದರೆ, ಸಕಲ ತಾತ್ವಿಕ ದೇವತೆಗಳ ಪರಿಚಯ ಮಾಡಿಸಿಕೊಡುವಿಕೆ. ವೇದಗಳಲ್ಲಿ ವಿಷ್ಣು, ರುದ್ರ, ಬ್ರಹ್ಮ, ಇಂದ್ರ, ವಾಯು, ಅಗ್ನಿ, ಸೂರ್ಯ, ಯಮ ಮೊದಲಾದ ಸಕಲ ತತ್ವಾಧಿಪತಿಗಳ ವರ್ಣನೆ ಇದೆ. ಅಲ್ಲಿ ಆಯಾ ದೇವತೆಗಳ ಸ್ಥಾನ-ಮಾನ-ವ್ಯಾಪಾರ-ವ್ಯಾಪ್ತಿಗಳು ವರ್ಣಿತವಾಗಿವೆ. ಕಾರಣದೇ ಇರುವ ವೇದಗಳಿಗೆ ಸಂಬಂಧಿಸಿದ ಈ ದೇವತೆಗಳ ಅವತಾರ ಚರಿತ್ರೆಗಳು ಪುರಾಣಗಳಲ್ಲಿ ಪ್ರಸ್ತಾಪಿಸಲ್ಪಟ್ಟಿವೆ. ಈ ರೀತಿ ಶ್ರುತಿ ಪುರಾಣಗಳಲ್ಲಿ ಕಾಣಿಸಿಕೊಳ್ಳುವ ಎಲ್ಲ ದೇವತೆಗಳ ಮಹಿಮೆಯನ್ನು ಹರಿದಾಸರು ಹೃದಯಂಗಮವಾಗಿ ತಮ್ಮ ಕೃತಿಗಳಲ್ಲಿ ಹಾಡಿ ರುವರು.

ವೈದಿಕ ಛೇದನೆಯೆನಿಸಿದ ಭಾರತದಲ್ಲಿ ಒಂದು ವಿಚಿತ್ರವಾದ ಸನ್ನಿವೇಶವನ್ನು ಕಾಣಬಹುದು. ಶೈವ ಸಾಹಿತ್ಯದಲ್ಲಿ ವೈಷ್ಣವ ದೇವತೆಗಳ ವರ್ಣನೆಯಾಗಲಿ, ಉಪಾಸನೆಯಾಗಲಿ ಕಂಡು ಬರುವುದಿಲ್ಲ. ಆರ್ಥಾತ್ ಅಲ್ಲಿ ವಿಷ್ಣು, ಲಕ್ಷ್ಮೀ, ವಾಯು, ಗರುಡ, ಶೇಷ ಮುಂತಾದವರ ಉಪಾಸನೆಗೆ ಸ್ಥಾನವಿಲ್ಲ. ಇದನ್ನು ಸ್ಪಷ್ಟವಾಗಿ ವೀರಶೈವ ಮತನ ಸಾಹಿತ್ಯದಲ್ಲಿ ಕಾಣಬಹುದು. ಇದರಂತೆ ಶ್ರೀ ವೈಷ್ಣವ ಸಾಹಿತ್ಯದಲ್ಲಿ ಶೈವ ಸಂಬಂಧ ದೇವತೆಗಳಿಗೆ ಸ್ಥಾನ-ಮಾನಗಳಿರುವುದಿಲ್ಲ. ಇಲ್ಲಿ ರುದ್ರ, ಪಾರ್ವತಿ, ವಿನಾಯಕ ಮುಂತಾ

ದವರ ವರ್ಣನೆ ಕಂಡುಬರುವುದಿಲ್ಲ. ತಾಳ್ಮೆಪಾಕ ಅನ್ನಮಾಚಾರ್ಯರ ಕೃತಿಗಳಲ್ಲಿ ಈ ಪರಿಷ್ಕೃತಿಯನ್ನು ಕಾಣಬಹುದು. ಕರ್ನಾಟಕ ಹರಿದಾಸರು ಮಾತ್ರ ತಾವು ನಂಬಿದ ದಾರಿಯಲ್ಲಿ ಸಕಲ ತಾತ್ವಿಕ ದೇವತೆಗಳನ್ನೂ ಸ್ತುತಿಸಿರುವರು. ದ್ವೈತಮತಾವಲಂಬಿಗಳಾದ ಹರಿದಾಸರು ವಿಷ್ಣುವನ್ನೇ ಸರ್ವೋತ್ತಮನನ್ನಾಗಿ ಅಂಗೀಕರಿಸಿದರೂ, ಉಳಿದ ಎಲ್ಲಾ ದೇವತೆಗಳನ್ನು ತಾರತಮ್ಯೋಕ್ತ ರೀತಿಯಲ್ಲಿ ಅನನ್ಯ ಸಾಮಾನ್ಯವಾಗಿ ನುತಿಸಿರುವರು. ಶ್ರುತಿ, ಸ್ಮೃತಿ, ಪುರಾಣ ಪ್ರತಿಪಾದ್ಯರಾದ ದೇವತೆಗಳನ್ನು ಅದೇ ಪಂಥದಲ್ಲಿ ವರ್ಣಿಸುತ್ತಾ ಅವರ ಸ್ವರೂಪ-ಅಂಶ-ಆವೇಶ-ಆವಕಾರಾದಿಗಳನ್ನೂ -ವ್ಯಾಪಾರ-ವ್ಯಾಪ್ತಿಗಳನ್ನೂ ಕೂಲಂಕಷವಾಗಿ ವರ್ಣಿಸಿರುವರು. ಇದು ಹರಿದಾಸ ಸಾಹಿತ್ಯದ ವೈಶಿಷ್ಟ್ಯ.

ಇನ್ನು ಎಲ್ಲ ಪ್ರಾಂತದ ಸಾಧು-ಸಂತರು ಹಾಡಿ ಹೇಳಿದಂತೆ, ಹರಿದಾಸರು ಸಹ ಲೋಕ ಸಾಮಾನ್ಯವಾದ ನೀತಿ ಮಾರ್ಗವನ್ನು, ಧರ್ಮ ಸಂದೇಶವನ್ನು ಪೂರ್ಣವಾಗಿ ಹೇಳಿದ್ದಾರೆ. ಸಮಾಜದಲ್ಲಿರುವ ಲೋಪ-ದೋಷಗಳನ್ನು ಕನ್ನಡದ ಸರ್ವಜ್ಞ ಕವಿಯಂತೆ, ತೆಲುಗಿನ ವೇಮನನಂತೆ ನಿಶಿತವಾದ ತಮ್ಮ ಕೃತಿ ಓಡಗಳಿಂದ ಕತ್ತರಿಸಿರುವರು. ಒಟ್ಟಿನಲ್ಲಿ ಹರಿದಾಸರು, ನೀತಿಯ ನುಡಿಗಟ್ಟಿನಿಂದ ಹಿಡಿದು, ಕೈವಲ್ಯ ಪ್ರಾಪ್ತಿಯವರೆಗಿನ ಎಲ್ಲ ವಿಧದ ಸಮಾಜೋಪಯುಕ್ತ ಭಾವನಾ ತರಂಗಗಳನ್ನು, ತಮ್ಮ ಕೃತಿಗಳಲ್ಲಿ ಸ್ಪಷ್ಟಪಡಿಸಿರುವರು. ಹರಿದಾಸರು ಹೇಳಿದ ಸಮಾಜೋಪಯುಕ್ತ ವಿಷಯವಿಲ್ಲವೆಂದಲ್ಲಿ ತಪ್ಪಾಗಲಾರದು.

### ದಾಸ ಪಂಥದಲ್ಲಿ ಗುರುಜಗನ್ನಾಥದಾಸರ ವ್ಯಕ್ತಿತ್ವ:

ಈ ರೀತಿ ತನ್ನದೇ ಆದ ಸ್ಥಾನಮಾನಗಳನ್ನು ಹೊಂದಿದ ಹರಿದಾಸರ ಪರಂಪರೆಯಲ್ಲಿ ಶ್ರೀಗುರು ಜಗನ್ನಾಥದಾಸರು ಮೂರನೇ ಯುಗದ ಕೊನೆಯ ಹಂತದಲ್ಲಿ ಬಾಳಿ ಬೆಳೆದವರು. ಹರಿದಾಸರ ಪರಂಪರೆಯಲ್ಲಿ ಮೂರು ಯುಗಗಳು ಗತಿಸಿ ಹೋಗಿವೆ. ನರಹರಿ ತೀರ್ಥರಿಂದ ಹಿಡಿದು ವಿಜಯದಾಸರವರೆಗೆ ಮೊದಲನೇ ಯುಗ. ವಿಜಯದಾಸರಿಂದ ಪ್ರಾಣೇಶದಾಸರವರೆಗೆ ಎರಡನೆಯ ಯುಗ. ಪ್ರಾಣೇಶದಾಸರ ನಂತರ ಸುಂದರ ವಿಠಲದಾಸರವರೆಗೆ ಮೂರನೇ ಯುಗ.

ಈ ಮೂರು ಯುಗಗಳಲ್ಲಿ ಹರಿದಾಸ ಸಾಹಿತ್ಯವನ್ನು ಎರಡು ವರ್ಗಕ್ಕೆ ಸೇರಿದ ಜ್ಞಾನಿಗಳು ಪೋಷಿಸಿಕೊಂಡು ಬಂದರು. ಮೊದಲನೆಯ ವರ್ಗ ಸನ್ಯಾಸಿ ವರ್ಗ. ಇದರಲ್ಲಿ ನರಹರಿತೀರ್ಥರಿಂದ ಹಿಡಿದು ವಿದ್ಯಾಪ್ರಸನ್ನತೀರ್ಥರವರೆಗೆ ಅನೇಕ ಯತಿಗಳು ಅಗಿ ಹೋಗಿರುವರು. ಇನ್ನು ಎರಡನೆಯದು ಗೃಹಸ್ಥಾಶ್ರಮಿಗಳ ವರ್ಗ. ಇದರಲ್ಲಿ ಪುರಂದರದಾಸರೇ ಮೊದಲಾದವರು ಬರುವರು. ಸನ್ಯಾಸಿಗಳು ಹಾಗೂ ಗೃಹಸ್ಥಾಶ್ರಮಿಗಳು ಸೇರಿ, ಈ ಹರಿದಾಸ ಸಾಹಿತ್ಯವನ್ನು ಅಂಕುರಾವಸ್ಥೆಯಿಂದ ಬೆಳೆಸಿಕೊಂಡು ಬಂದು, ಫಲಭರಿತವಾದ ಮಹಾವೃಕ್ಷವನ್ನಾಗಿಸಿದರು. ಈ ಎಲ್ಲಾ ಯತಿಗಳು ಸಂಸ್ಥಾನಾಧಿಪತಿಗಳಾಗಿದ್ದುಕೊಂಡು, ದ್ವೈತ ಸಿದ್ಧಾಂತ ಪ್ರತಿಷ್ಠಾಪನೆಗಾಗಿ, ತದುಪಯುಕ್ತ ವೇದಾಂತಗ್ರಂಥಗಳನ್ನು ಸಂಸ್ಕೃತದಲ್ಲಿ ರಚಿಸುತ್ತಾ, ಮತ್ತೊಂದು ಕಡೆ

ಯಿಂದ ಜನನಾಮಾಸ್ಯರ ಉದ್ದಿಶ್ಯ ಕನ್ನಡದಲ್ಲಿ ಕೃತಿಗಳನ್ನು ರಚಿಸಿ, ದಾಸ ಸಾಹಿತ್ಯದ ಭಾವಾಗಾರವನ್ನು ಬೆಳೆಸಿದರು. ಪ್ರಪಂಚದಾದ್ಯಂತ ಮೊದಲಾದ ಗೃಹಸ್ಥಾಶ್ರಮಿಗಳು, ಕೀವಲ ಕನ್ನಡದಲ್ಲಿ ಕೃತಿಗಳನ್ನು ರಚಿಸಿ, ದಾಸಸಾಹಿತ್ಯದ ಏಳಿಗೆಗಾಗಿಯೇ ಶ್ರಮಿಸಿದರು. ವ್ಯವಸ್ಥಿತ ಸಂಪತ್ತಿನಿಂದ ಕೂಡಿದ ಈ ಪರಿವಾಸರಲ್ಲರೂ ಸಂಸ್ಕೃತದಲ್ಲೂ ಪಂಡಿತರಾಗಿದ್ದರು. ಅವರ ದೈವ ಸಂಕಲ್ಪವೇ ಗೃಹಸ್ಥಾಶ್ರಮಿಗಳಾದ ಯಾವ ಪರಿವಾಸರೂ ಸಂಸ್ಕೃತದಲ್ಲಿ ಗ್ರಂಥಗಳನ್ನು ರಚಿಸಲಿಲ್ಲ.

ಇದಕ್ಕೆ ಭಿನ್ನವಾದ ರೀತಿಯಲ್ಲಿ ಶ್ರೀಗುರು ಜಗನ್ನಾಥದಾಸರ ಜೀವನ ಸಾಗಿದೆ. ಇವರು ಸಂಸ್ಕೃತದಲ್ಲಿ 30 ಗ್ರಂಥಗಳನ್ನೂ, 20 ಸ್ತೋತ್ರಗಳನ್ನೂ ರಚಿಸಿರುವರು. ಕನ್ನಡದಲ್ಲಿ ದಾಸಸಾಹಿತ್ಯಕ್ಕೆ ಕೊಡುಗೆಯಾಗಿ 200ಕ್ಕೂ ಮೇಲ್ಪಟ್ಟು ಪದ-ಪದ್ಯ-ಸುಳಾದಿ-ಉಗ್ರಾಭೋಗಗಳನ್ನು ರಚಿಸಿರುವರಲ್ಲದೆ, ರಾಘವೇಂದ್ರವಿಜಯ, ಲಕ್ಷ್ಮೀದೈವಯ್ಯ, ತ್ರಿನಿವಾಸ ಕಲ್ಯಾಣ, ವೆಂಕಟೇಶ ಮಹಾತ್ಮೆ, ಧ್ರುವಚರಿತ್ರೆ, ದ್ರೌಪದಿ ವಸ್ತ್ರಾಪವರಣ ಮುಂತಾದ ಮಹಾಕಾವ್ಯ, ಖಂಡಕಾವ್ಯಗಳನ್ನು ಸಹ ರಚಿಸಿರುವರು. ದಾಸಾಯಿಗಳು ಉತ್ತಮ ಸಮಾಜ ಸುಧಾರಕರು.

ಇಂದಿಗ ಅಂದ್ರಪ್ರದೇಶಕ್ಕೆ ಸೇರಿ ಆದವಾನಿ ತಾಲೂಕಿನಲ್ಲಿರುವ ಕೌತಾಳ ಗ್ರಾಮ ವಾಸಿಗಳಾದ ಹಿಂದುಳಿದ ಜನಾಂಗದಲ್ಲಿ ಧರ್ಮ ಜಾಗೃತೆಯನ್ನುಂಟು ಮಾಡಿದರು. ಗ್ರಾಮದಲ್ಲಿ ತಮ್ಮನ್ನು ತಾವು ಮರೆತು, ಮದ್ದು-ಮಾಂಸಾದಿಗಳ ಸೇವನೆಯಿಂದ ಅಪ್ಪಾನದ ಮಾರ್ಗದಲ್ಲಿ ಜೀವನವನ್ನು ನಡೆಸುತ್ತಿದ್ದ, ನೇಯಕಾರರ ಹಾಗೂ ಬೇಡರ ಜನಾಂಗದಲ್ಲಿ ಮರುಕ ತೋರಿದರು. ಗುರೂಪದೇಶದಿಂದ ಅವರ ಮನಸ್ಸುಗಳನ್ನು ಬಾಗೃತಗೊಳಿಸಿದರು. ಅವರ ದುರಭ್ಯಾಸಗಳನ್ನು ಹೋಗಲಾಡಿಸಿ, ವೈಷ್ಣವ ದೀಕ್ಷೆ ಎತ್ತಿತ್ತು, ಧರ್ಮೋಪದೇಶ ಮಾಡಿದರು. ಇಂದಿಗೂ ಗಣೇಂದ್ರಗಡವೇ ಮುಂತಾದ ಗ್ರಾಮಗಳಲ್ಲಿ, ದಾಸರ ಶಿಷ್ಯ ಪರಂಪರೆಗೆ ಸೇರಿದವರೆಂದು ಹೇಳಿಕೊಳ್ಳುವ ಅನೇಕ ನೇಯಕಾರರು, ಸವ್ಯಮಾರ್ಚರಣೆಯಲ್ಲಿದ್ದು, ಸುಖಜೀವನವನ್ನು ನಡೆಸುತ್ತಿರುವರು. ಹರಿ ದಾಸ ಪಂಥದಲ್ಲಿ ಇಂಥ ಸಮಾಜ ಸುಧಾರಣೆಗೆ ನಾಂದಿ ಹಾಡಿದವರು ವ್ಯಾಸರಾಜರಾದರೆ, ಅವನ್ನು ಪೂರ್ಣ ಆಚರಣೆಯಲ್ಲಿ ತಂದ ಮಹಿಂತಾತ್ಮರು ಶ್ರೀವಾದಿರಾಜರು. ನಂತರದ ಪರಿವಾಸರೆಲ್ಲರೂ ಯಥಾಯೋಗ್ಯವಾಗಿ ಈ ಮಹತ್ಕಾರ್ಯವನ್ನು ಸಾಧಿಸಿರುವರು. ಆದೇ ಪಂಥದಲ್ಲಿ ನಡೆದ ಧೀಮಂತರು ಗುರು ಜಗನ್ನಾಥದಾಸರು.

**ದಾಸರ ಜೀವನ:**

19ನೇ ಶತಮಾನದ ಪ್ರಥಮಾರ್ಧ ಅನೇಕ ಪಂಡಿತರಿಂದಲೂ, ದಾಸಶ್ರೇಷ್ಠರಿಂದಲೂ ಪೂರ್ಣವಾಗಿತ್ತು. ಪ್ರಾಯಶಃ ಅಂದಿನ ಸಮಾಜದಲ್ಲಿ ಎಲ್ಲರೂ ಪಂಡಿತರೇ, ಸದಾಚಾರ ಸಂಪನ್ನರೇ, ಕೌಶಲ ಕ್ಷೇತ್ರವೆಂದು ಪ್ರಸಿದ್ಧವಾಗಿದ್ದ ಕೋಶಿಗಿ ಗ್ರಾಮ, ಕರ ದಾಸವರದನ ಭಕ್ತರಿಂದ ಕೂಡಿ ತಪೋವನವಾಗಿತ್ತು. ಪ್ರಹ್ಲಾದಾವತಾರಿಗಳಾದ ಶ್ರೀಗುರು ರಾಘವೇಂದ್ರರ ದಿವ್ಯ ವೃಂದಾವನದಿಂದ ರಾರಾಜಿಸುವ ಮಂತ್ರಾಲಯ ಕ್ಷೇತ್ರಕ್ಕೆ ಸಮೀಪವರ್ತಿಯಾದುದು ಈ ಗ್ರಾಮ. ಪ್ರತಿ ಮನೆಯಲ್ಲೂ ವೇದಘೋಷಣೆ; ಪದಾಂತದ ಚರ್ಚೆ; ವೇದ ವೇದ್ಯನ ಗುಣಗಾನ; ಸದಾಚಾರಕ್ಕೆ ತೊರೂರಾಗಿತ್ತು.

ಗ್ರಾಮದ ಮಧ್ಯದಲ್ಲಿ ಹನುಮಂತದೇವರ ದಿವ್ಯಭವ್ಯ ಮಂದಿರ. ಗ್ರಾಮದ ದಕ್ಷನಾಯಕ ರಾದ ಕೋಶಿಗಿ ದೊರೆಗಳ ನೇತೃತ್ವದಲ್ಲಿ, ಜಗತ್ಪ್ರಾಣನಿಗೆ ನಿತ್ಯದಲ್ಲೂ ವೈಭವಪೂರ್ಣ ವಾಗಿ ಸೇವಾದಿಗಳು ನಡೆಯುತ್ತಿದ್ದವು. ಸ್ವಾಮಿ ಸುತ್ತಮುತ್ತಲಿನ ಪ್ರಾಂತದಲ್ಲಿ ಕೋಶಿಗಿ ಹನುಮಪ್ಪನೆಂದೇ ಪ್ರಸಿದ್ಧನಾಗಿದ್ದ. ಆ ಕಾಲದಲ್ಲಿ ವರ್ಷಕ್ಕೊಮ್ಮೆ ನಡೆಯುವ ಸ್ವಾಮಿಯ ರಥೋತ್ಸವವು 'ಕೋಶಿಗಿ ಜಾತ್ರೆ' ಎಂದು ಪ್ರಸಿದ್ಧವಾಗಿತ್ತು.

ಈ ಪುಣ್ಯ ಭೂಮಿಯಲ್ಲಿ ವೆಂಕಟಗಿರಿಯಾಚಾರ್ಯರೆಂಬ ಮಹನೀಯರು ವಾಸಿಸುತ್ತಿದ್ದರು. ಈ ಮನೆತನದ ಪೂರ್ವಜರಲ್ಲಿ ಸುಪ್ರಸಿದ್ಧರು ಶ್ರೀ ಬಾಳಾಚಾರ್ಯರು. ಲೌಕಿಕ ಗೋತ್ರಜರಾದ ಬಾಳಾಚಾರ್ಯರು ಮೂಲತಃ ಧಾರವಾಡಕ್ಕೆ ಸೇರಿದವರು. ರಾಘವೇಂದ್ರಮಠದ ಶಿಷ್ಯರು. ಶ್ರೀ ಮಧ್ವಾಚಾರ್ಯರ ಮೂಲ ಸಂಸ್ಥಾನಾಧೀಶರೂ, ವಿದ್ಯಾಭಿಮಾನಿಗಳೂ, ಶಿಷ್ಯವತ್ಸಲರೂ ಆದ ಶ್ರೀ ಸುರೀಂದ್ರರು, ಬಾಳಾಚಾರ್ಯರ ಪಂಡಿತೃಕ್ಕೆ ತಲೆದೂಗಿ, ಅವರನ್ನು ಬಿಳಿಶಾಲಿಯವರೆಂದು ಕರೆದು, ನಗಾರಿ, ಬೆನುಮಣೆ, ತಲೆಕಟ್ಟು ಕಟ್ಟಿ ಪೂಜೆ ಮುಂತಾದ ವಿಶಿಷ್ಟ ಗೌರವಗಳನ್ನು ಕರುಣೆಯಿಂದ ದಯಪಾಲಿಸಿದರು. ಶ್ರೀಮಠದ ಮುಖ್ಯ ಶಿಷ್ಯರೂ, ಶ್ರೀ ಗುರು ರಾಘವೇಂದ್ರರ ಕೃಪೆಗೆ ಪಾತ್ರರೂ, ಆದ ದಿವಾನ್ ವೆಂಕಣ್ಣ ಪಂತ ಅವರು, ಆಚಾರ್ಯರಿಗೆ ತಮ್ಮ ಮಗಳಾದ ಕೋನಮ್ಮ ನನ್ನು ಕೊಟ್ಟು ಮದುವೆ ಮಾಡುತ್ತಾ, ಹೊಳಗುಂದಿ ಕೋಶಿಗಿ ಪ್ರಾಂತಗಳಲ್ಲಿ ಅನೇಕ ಭೂಮಿಗಳನ್ನು ದಾನ ಮಾಡಿದರು. ಇದರಿಂದ ಬಾಳಾಚಾರ್ಯರು ತಮ್ಮ ವಾಸವನ್ನು ಕೋಶಿಗಿಗೆ ವರ್ಗಾಯಿಸಿದರು. ಈ ಮುಂತಾತ್ಮರ ಸದ್ವಂಶದಲ್ಲಿ ಬೆಳೆದವರೇ ಶ್ರೀ ವೆಂಕಟಗಿರಿಯಾಚಾರ್ಯರು. ವೆಂಕಟಗಿರಿ ಆಚಾರ್ಯರು ವೇದಾಂತವೇ ಮೂರ್ತಿಭವಿಸಿದಂತೆ ಇದ್ದರು. ನಿತ್ಯ ಪಾಠ ಪ್ರವಚನ ತತ್ಪರರಾದ ಆಚಾರ್ಯರು, ವಿದ್ಯಾರ್ಜನೆಗಾಗಿ ತಮ್ಮಲ್ಲಿಗೆ ಬಂದ ಅನೇಕ ವಿದ್ಯಾರ್ಥಿಗಳಿಗೆ ಅನ್ನವಿಟ್ಟು ವಿದ್ಯೆಯನ್ನು ಹೇಳಿಕೊಡುತ್ತಿದ್ದರು. ವೇದೋಕ್ತ ಷಟ್ಕರ್ಮಗಳನ್ನು ಸಕ್ರಮವಾಗಿ ನಿರ್ವಹಿಸುತ್ತಿದ್ದ ಆಚಾರ್ಯರಿಗೆ, ಸೀತಮ್ಮ ಎಂಬ ಸದಧರ್ಮಚಾರಿಣಿ ಇದ್ದಳು.

ಸಕಲ ಧಾರ್ಮಿಕ ಭೋಗ-ಭಾಗ್ಯಗಳನ್ನು ನುಭವಿಸುತ್ತಿದ್ದ ಈ ಆದರ್ಶ ದಂಪತಿಗಳಿಗೆ, ಮಕ್ಕಳಿಲ್ಲವೆಂಬ ಚಿಂತೆ ಬಲವತ್ತರವಾಗಿತ್ತು. ಆ ಆದರ್ಶ ದಂಪತಿಗಳು ಉತ್ತಮ ಸಂತಾನ ಪ್ರಾಪ್ತಿಗಾಗಿ ಶ್ರೀ ರಾಘವೇಂದ್ರಾಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತನಾದ ಸಂತಾನ ಗೋಪಾಲಕೃಷ್ಣನನ್ನು ಬಹುಕಾಲ ಸೇವಿಸಿದರು. ಜಗದೊಡೆಯನ ಸೇವೆಯಿಂದ ದಂಪತಿಗಳ ದೇಹವು ಮನಸ್ಸೂ ಪವಿತ್ರವಾಯಿತು. ಹಿಂದಿನ ಎಲ್ಲಾ ಜ್ಞಾನಿಗಳ ಚರಿತ್ರೆಯಲ್ಲೂ, ಸಂತಾನ ಪ್ರಾಪ್ತಿಗಾಗಿ ಅವರ ಮಾತಾ-ಪಿತೃಗಳು ಸೇವೆ ಸಲ್ಲಿಸಿದಂತೆ ಕಂಡುಬರುವುದು. ತ್ರಿಲೋಕ ಗುರುಗಳಾದ ಅನಂದತೀರ್ಥರ ಮಾತಾ-ಪಿತೃಗಳು, ಲೋಕೋದ್ಧಾರಕ ಮಗನಿಗಾಗಿ ಅನಂತೇಶ್ವರನಲ್ಲಿ 12 ವರ್ಷ ಸೇವೆ ಸಲ್ಲಿಸಿದಂತೆ ಮಧ್ಯ ವಿಜಯದಲ್ಲಿ ಕಂಡುಬರುವುದು. ಈ ಸೇವೆ ಜ್ಞಾನಿಗೆ ಜನ್ಮವೀಯಲಿರುವ ಮಾತಾ-ಪಿತೃಗಳ ತನು-ಮನ ಶುದ್ಧಿಗಾಗಿಯೇ ಹೊರತು ಪುತ್ರೋತ್ಪತ್ತಿಗೆ ಮಾತ್ರವಲ್ಲ. ಸಂತಾನ ಪ್ರಾಪ್ತಿಯನ್ನು ವದು ಜೀವಿಯ ಹುಟ್ಟಿನೊಡನೆ, ಸತ್ಯ ಸಂಕಲ್ಪವಾದ ಭಗವಂತನಿಂದ ನಿರ್ಲೆತವಾದ ವಿಷಯವಾಗಿರುತ್ತದೆ. ಸುಂದರವಾಗಿ ನಿರ್ಮಿತವಾದ ದೇವಾಲಯ

ವಲ್ಲಿ, ದೇವತಾ ವಿಗ್ರಹದ ಪ್ರತಿಷ್ಠಾಪನಾಂಗಿವಾಗಿ ನಡೆಯುವ ನವಹ ಪೋಷಣೆಗಳಂತೆ ಈ ಸಂತತಿಗಾಗಿ ಎಲ್ಲ ಮಾತಾ-ಶಿಷ್ಯಗಳ ಸೇವೆ ಎಂದು ನಿರ್ಣಯಿಸಬೇಕು.

ದಂಪತಿಗಳ ಸೇವೆಯಿಂದ ಶ್ರೀತನಾದ ಭಗವಂತ ಇಭರಾಮಪುರದ ಅಪ್ಪಾ ಅವರಿಗೆ ಸೂಚನೆಯಿತ್ತು. ಶ್ರೀತನ ಆಜ್ಞೆಗೆ ಬದ್ಧರಾದ ಇಭರಾಮಪುರದ ಅಪ್ಪಾ ಅವರು, ವೆಂಕಟಗಿರಿ ಆಚಾರ್ಯರಲ್ಲಿಗೆ ಬಂದರು. ಬಂದ ಅಪ್ಪಾ ಅವರಿಗೆ ವೆಂಕಟಗಿರಿ ಆಚಾರ್ಯರು ಸ್ವಾಗತವನ್ನು ಬಯಸಿದರು. ಆಚಾರ್ಯರಿಗೆ ಅಪ್ಪಾ ಅವರು ಬಾಯಾರಿಕೆಯಿಂದ ಬಳುವವನಿಗೆ ಜಲಾಶಯದಂತಾದರು. ಇಭರಾಮಪುರ ಮಂತ್ರಾಲಯಕ್ಕೆ ಬಹಳ ಪತ್ತಿರದ ಗ್ರಾಮ. ಅಪ್ಪಾ ಅವರು ಶ್ರೀಗುರು ರಾಜರ ಅಂತರಂಗ ಭಕ್ತರು. ಪಂಚಮುಖಿ ಪ್ರಾಣೇಶನ ಗುಪಾಸಕರು. ಅವಧೂತ ರಂಗಯ್ಯನವರೇ ಅಪ್ಪಾರವರಾಗಿ ಅವತರಿಸಿದರೆಂದು ಹಿರಿಯರ ವಚನ. ಅವಧೂತ ರಂಗಯ್ಯನವರು ಪಾದೀಂದ್ರರ ಸಮಕಾಲಿಕರು. ವಸುಧೇಂದ್ರರಿಂದ ಶ್ಲಾಘಿತರು. ಬ್ರಹ್ಮಚರ್ಯಾಶ್ರಮದಲ್ಲಿದ್ದ ಅವಧೂತ ಶಿವಾಮಣಿಗಳು. ಭವ್ಯವಾದ ಚೆನ್ನ ಕೇತವ ದೇವಾಲಯವನ್ನು ಕೌಶಾಳದಲ್ಲಿ ನಿರ್ಮಿಸಿರುವರು. ಇವರು ವೈಕುಂಠ ಯಾತ್ರೆಗೆ ಮುಂಚಿತವಾಗಿಯೇ, ತಮಗಾಗಿ ಮಂಟಪವನ್ನು ನಿರ್ಮಿಸಿಕೊಂಡು, ಶಿಷ್ಯರಿಗೆ ಹೇಳಿ ಬೃಂದಾವನಸ್ಥರಾಗಿರುವರು. ಈ ಬೃಂದಾವನದ ಸ್ವರೂಪದಲ್ಲಿ ರಂಗಯ್ಯನವರ ಆಪೇಕ್ಷೆಯಂತೆ, ಶ್ರೀ ವಸುಧೇಂದ್ರರು ಮೂಲರಾಮನನ್ನು ಪೂಜಿಸಿರುವರು. ಇವರ ಬೃಂದಾವನ ಕರ್ನೂಲು ಜಿಲ್ಲಾ ಆದವಾನಿ ತಾಲೂಕು ಕೌಶಾಳ ಗ್ರಾಮದಲ್ಲಿದೆ. ಅಪ್ಪಾ ಅವರು ಸ್ನಾನ ಮಾಡಿದ ನೀರು ಪರಿಮಳಮಯವಾಗಿ ರುಕ್ತಿತ್ತಂತೆ. ಇದಕ್ಕಾಗಿಯೇ ಅಪ್ಪಾ ಅವರು "ಪರಿಮಳಾಚಾರ್ಯ"ರೆಂಬ ಹೆಸರಿನಿಂದ ಪ್ರಸಿದ್ಧರಾಗಿದ್ದರು. ಜಯೇಶ ವಿಠಲ ದಾಸರೆಂದು ಪ್ರಸಿದ್ಧರಾದ ದಿವಾನ್ ಅಪ್ಪಾಜಿ ವೆಂಕಟರಾಯರು, ಅಪ್ಪಾ ಅವರ ಶಿಷ್ಯರಲ್ಲಿ ಪ್ರಮುಖರು.

ಶ್ರೀ ಅಪ್ಪಾ ಅವರು ವೆಂಕಟಗಿರಿ ಆಚಾರ್ಯರ ಬಾಲ್ಯ ಸ್ನೇಹಿತರು. ಪರಸ್ಪರ ಒಬ್ಬರನ್ನೊಬ್ಬರು "ಅಣ್ಣಾ" ಎಂದು ಸಂಬೋಧಿಸಿಕೊಳ್ಳುತ್ತಿದ್ದರು. ಪೂಜೆಗೆ ಕುಳಿತ ಅಪ್ಪಾ ಅವರು, ಪ್ರಾಣೇಶನ ಪಂಚ ರೂಪಗಳನ್ನು ತಮ್ಮ ಮನೋಬಂಕಜದಲ್ಲಿ ಚಿಂತಿಸುತ್ತಾ, ದೇವರ ಪೆಟ್ಟಿಗೆಯಿಂದ ಒಂದು ಮುತ್ತನ್ನು ತೆಗೆದು, "ಆಚಾರ್ಯರೇ! ಸಮಾಜೋದ್ಧಾರಕನೂ, ಜ್ಞಾನಿಯೂ ಆದ ಮುತ್ತಿನಂತಹ ಮಗನು ನಿಮ್ಮ ವಂಶವನ್ನು ಬೆಳಗುವನು" ಎಂದು ಹೇಳಿ ಮುತ್ತನ್ನು ಆಚಾರ್ಯರ ಕೈಯಲ್ಲಿ ಹಾಕಿದರು. ಅಲ್ಲಿಯವರೆಗೂ ಪರಿಕಥಾಮೃತಸಾರ ಪಾರಾಯಣದಲ್ಲಿ ತಲ್ಲೀನರಾಗಿದ್ದ ವೆಂಕಟಗಿರಿ ಆಚಾರ್ಯರಿಗೆ, ಇಭರಾಮಪುರದ ಅಪ್ಪಾರವರ ಈ ಅನುಗ್ರಹ ಅಸದೃಶವಾದ ಅನಂದವನ್ನುಂಟು ಮಾಡಿತು. ಅವರ ಬಾಯಿಂದ ತಾವು ಪಾರಾಯಣ ಮಾಡುತ್ತಿದ್ದ ಪರಿಕಥಾಮೃತಸಾರದ—

"ಕೇಳಿವೆಯಂದದಲಿ ಕೈ ಮೈ | ತಿಣ್ಣಿ ಗೊದಗುವ ತೆರದಿ ಪಲ್ಲಳು |  
ಪಣ್ಣು ಫಲಗಳನಗೆದು ಜಿಹ್ವೆಗೆ ರಸವನೀವಂತೆ ||  
ಪ್ಪಣ್ಣುಫಲವೀವಂದದಲಿ ನುಡಿ | ವೆಣ್ಣಿ ನಾಣ್ಯಾಂಡದೊಳು ಲಕ್ಷ್ಮಣ  
ನಣ್ಣು ನೊದಗುವ ಭಕ್ತರವಸರಕಮರಗಣ ಸಹಿತೆ ||"

ಎಂಬ ಪದ್ಯವು ಆನಂದಾಶ್ರುಗಳೊಟ್ಟಿಗೆ ಗದ್ದದಿಹವಾದ ಕಂಪವಿಂದ ಹೊರಹೊಮ್ಮಿತು. ಅಪ್ಪಾ ಅವರು ಸಹ ಶ್ರೀಶನು ಸತ್ತಾತ್ರರಲ್ಲಿ ತಮ್ಮ ದ್ವಾರಾ ತೋರಿದ ಅನುಗ್ರಹವನ್ನು ಸ್ಮರಿಸುತ್ತಾ ಅಷ್ಟೇ ಆನಂದಪರವಶರಾಗಿ,

“ಪಾದಪಗಳಡಿಗರೆಯ ಸಲಿಲವು ತೋದು ಕೊಂಬೆಗಳುಬ್ಬಿ ಪುಷ್ಪ  
ಸ್ವಾದು ಫಲವೀವಂದದಲಿ ಸರ್ವೇಶ್ವರನು ಜನರಾ||  
ರಾಧನೆಯ ಕೈಕೊಂಡು ಬ್ರಹ್ಮ ಭವಾದಿಗಳ ನಾಮದಲಿ ಫಲವಿ  
ತ್ತಾದರಿಸುವನು ತನ್ನ ಮಹಿಮೆಯ ತೋರಗೊಡ ಜಗಕೆ||”

ಎಂದು ಮನ ಉಬ್ಬಿ ಪ್ರತ್ಯುತ್ತರಿಸಿದರು.

ಮುಂದೆ ಕಥಾನಾಯಕರು ಶ|| ಶ|| 1758 (ಕ್ರಿ|| ಶ|| 1837) ದುರ್ಮುಖಿನಾವ ಸಂವತ್ಸರ, ಮಾರ್ಗಶಿರ ಶುದ್ಧ ಪಂಚಮಿಯಂದು ಜನ್ಮತಾಳಿದರು. ಆಚಾರ್ಯರ ಮನೆಯಲ್ಲಿ ತೊಟ್ಟಲು ತೂಗಿತು. ವೆಂಕಟಗಿರಿ ಆಚಾರ್ಯರು ತಮ್ಮ ಮುದ್ದಾದ ಮಗುವಿಗೆ “ಸ್ವಾಮಿರಾಯ” (ಶ್ರೀನಿವಾಸ) ಎಂದು ನಾಮಕರಣ ಮಾಡಿದರು. ಮಗುವಾಗಿರುವಾಗಲೇ ಸ್ವಾಮಿರಾಯನಿಗೆ ತಾಯಿಯ ವಿಯೋಗ ಉಂಟಾಯಿತು. ಸ್ವಾಮಿರಾಯ ತಾಯಿತಾಯಿಯ ಮತ್ತು ತಂದೆ ತಾಯಿಯ ಅಲನೆಯಲ್ಲಿ ಮುದ್ದಾಗಿ ಬೆಳೆದನು. ತಾಯಿಯಿಲ್ಲದ ಕೂಸೆಂಬ ದೃಷ್ಟಿಯಿಂದ, ಇಬ್ಬರು ಅವನವರು ಸ್ವಾಮಿರಾಯನನ್ನು ಬಹು ಪ್ರೀತಿಯಿಂದ ಬೆಳೆಸಿದರು.

### ಗುರ್ನಸುಗ್ರಹ ಸ್ವಾಪ್ತಿ:

ಸ್ವಾಮಿರಾಯನು ಸರ್ವರ ಅಲನೆಯಲ್ಲಿ ಬೆಳೆದು ಉಡಾಳನಾದ. ಸ್ವಾಮಿರಾಯಗೆ ಜ್ಞಾನಾರ್ಜನೆಯತ್ತ ಮನಸ್ಸು ಹರಿಯಲಿಲ್ಲ. ತಂದೆಗೆ ತಕ್ಕ ಮಗನೆನಿಸಲಿಲ್ಲ. ಸದಾ ಆಟ-ಪಾಟಗಳಲ್ಲಾ ಸಕ್ತನಾದನು. ಕೆಲವರು ಸ್ವಾಮಿರಾಯನನ್ನು ಕಂಡು ಪಂಡಿತಪುತ್ರನೆಂದು ಅಡಿಕೊಂಡರು. ಸ್ವಾಮಿರಾಯನಿಗೆ 14 ವರ್ಷ ತುಂಬುತ್ತಿರುವಂತೆ ವಿವಾಹವೂ ನಡೆಯಿತು. ಸ್ವಾಮಿರಾಯನ ಕೈಹಿಡಿದ ತುಲಸಿ ಇನ್ನು 8 ವರ್ಷ ತುಂಬದ ಹೆಣ್ಣು. ಪ್ರಪಂಚದ ಅರಿವಿಲ್ಲದ ತುಲಸಿ ತನ್ನ 10ನೇ ವಯಸ್ಸಿನಲ್ಲೇ ಇಹಲೋಕದ ಯಾತ್ರೆಯನ್ನು ಮುಗಿಸಿದಳು. ಉಡಾಳನಾಗಿದ್ದ ಸ್ವಾಮಿರಾಯಗೆ ಪತ್ನಿ ವಿಯೋಗವು ಯಾವ ತರಹದ ದುಃಖವನ್ನುಂಟು ಮಾಡಲಿಲ್ಲ. ಪೂರ್ವದಂತೆ ತನ್ನ ಪ್ರವೃತ್ತಿಯಲ್ಲೇ ಮುಂದುವರೆದ. ಸ್ವಾಮಿರಾಯ 18ನೇ ವಯಸ್ಸಿನಲ್ಲಿ ಕಾಲಿಡುತ್ತಿರಲು, ತಂದ ಬಲವಂತದಿಂದ ತಮ್ಮ ಮುದ್ದಿಸ ಮಗನಿಗೆ 2ನೇ ವಿವಾಹವನ್ನು ಮಾಡಿದರು. ಸ್ವಾಮಿಯ ಕೈಹಿಡಿದ ಸಾಧ್ಯ ಆದವಾನಿ ತ್ರಿವಿಕ್ರಮ ವಂಶ ಸಂಜಾತಳು.

ತ್ರಿವಿಕ್ರಮ ಮನೆತನ ಅಂದು ಯಾದವಗಿರಿ ಎಂದು ಪ್ರಸಿದ್ಧವಾದ ಆದವಾನಿಯಲ್ಲಿ ಹೆಸರಾಂತ ಮನೆತನವಾಗಿತ್ತು. ಈ ತ್ರಿವಿಕ್ರಮ ವಂಶದ ಮೂಲಪುರುಷರು ವೇದ ವ್ಯಾಸಾಚಾರ್ಯರು. ಇವರು ಯಾದವಗಿರಿಯ ಕ್ಷೇತ್ರ ಮೂರ್ತಿ ಎನಿಸಿದ ರಣಮಂಡಲ ಪ್ರಾಣೇಶನ ಪರಮಾನುಗ್ರಹಕ್ಕೆ ಪಾತ್ರರು. ಸ್ವಾಮಿಯೊಡನೆ ಪ್ರತ್ಯಕ್ಷ ಮಾತನಾಡಿದ ಭಾಗವತೋತ್ತಮರು. ಈ ಸದ್ವಂಶಾಕಾಶದಲ್ಲಿ ಬೆಳಗಿನಂತೆ ಕಾಂತಿಪುಂಜವೇ ಯಂಕಮ್ಮ.



ಮದುವೆಯಾದಾಗ ಯಂಕಮೈಸ ವಯಸ್ಸು 8 ವರ್ಷವಾಗಿತ್ತು. ಇದು ಅಂಡಿ ಆಚಾರವೂ ಆಗಿತ್ತು. "ಆಪ್ತವರ್ಷಾ ಭವೇತ್ಕನ್ಯಾ" ಎನ್ನುವುದು ಶ್ರುತಿವಾಕ್ಯ.

ಈ ಎರಡನೇ ವಿವಾಹವು ಕೂಡ ಸ್ವಾಮಿರಾಯನ ಜೀವನದಲ್ಲಿ ಪರಿಣಾಮಕಾರಿಯಾಗಲಿಲ್ಲ. ಹಿಂದಿನಂತೆ ಸ್ವಾಮಿ ತನ್ನ ಉಡಾಳತನದಲ್ಲಿಯೇ ಜೀವನವನ್ನು ಸಾಗಿಸುತ್ತಿದ್ದ. ಸ್ವಾಮಿಗೆ 24ನೇ ವಯಸ್ಸು. ಒಮ್ಮೆ ಇವರ ಉಡಾಳತೆಯನ್ನು ಕಂಡ ಒಬ್ಬ ಗೃಹಸ್ಥನು, "ನೀನು ನನ್ನ ಮಗನಾಗಿದ್ದಲ್ಲಿ ಸೀಳಿ ಹಾಕುತ್ತಿದ್ದೆ; ದೊಡ್ಡವರ ಮಗನೆನಿಸಿ ಅಡ್ಡ ಹಾದಿ ಹಿಡಿದಿಲ್ಲ; ಪ್ರಹ್ಲಾದನ ಹೊಟ್ಟೆಯಲ್ಲಿ ವಿರೋಚನ ಹುಟ್ಟಿದಂತೆ, ಪೂತಾತ್ಮರಾದ ಆಚಾರ್ಯರ ಮಗನೆನಿಸಿ ಅವರ ಮನೋವೃಥೆಗೆ ಕಾರಣನಾಗಿರುವೆ" ಎಂದು ದಂಡಿಸಿದನು. ಗೃಹಸ್ಥನ ಬೈಗಳು ಸ್ವಾಮಿರಾಯನಲ್ಲಿ ಸುಪ್ತವಾಗಿದ್ದ ಚೈತನ್ಯವನ್ನು ಬಡದೆಬ್ಬಿಸಿದವು. ಸ್ವಾಮಿರಾಯನಿಗೆ ತಾನು ಅಂಧಕಾರದಲ್ಲಿ ನಿಂತಿರುವಂತೆ ಭಾಸವಾಯಿತು. ಸುಜ್ಞಾನ ಸಂಪಾದನೆಗಾಗಿ ಅವನ ಮನ ಹಾತೊರೆಯುತ್ತಿತು. ಬೈಗಳ ಮಧ್ಯದಲ್ಲಿ ಹೊರಳಿದ ಪ್ರಹ್ಲಾದ-ವಿರೋಚನ ಶಬ್ದಗಳು ಸ್ವಾಮಿರಾಯನ ಮನಸ್ಸಿನಲ್ಲಿ ಮತ್ತೆ ಮತ್ತೆ ಹಾದು ಹೋದವು. ಮನೆಯಲ್ಲಿ ಅಜ್ಜಿಯರು ಹೇಳುತ್ತಿದ್ದ -

"ಮಾನವ ಜನ್ಮ ದೊಡ್ಡದು ಇದ  
ಹಾನಿ ಮಾಡಲಿ ಬೇಡಿ ಹುಚ್ಚಪ್ಪಗಳಿರಾ|| ||೨||  
ಕಣ್ಣು ಕೈ ಕಾಲು ಕಿವಿ ನಾಲಿಗೆ ಇರಲಿಕ್ಕೆ  
ಮಣ್ಣು ಮುಕ್ಕಿ ಹುಚ್ಚರಾಗುವರೆ|  
ಹೆಣ್ಣು ಮಣ್ಣು ಗಾಗಿ ಹರಿಯೆ ನಾಮಾಮೃತ  
ಉಣ್ಣದೆ ಉಪವಾಸವಿರುವರೆ ಖೋಡಿ|| ||೧||  
ಕಾಲಿನ ದೂತರು ಕಾಲ್ಪಿಡಿವಳೆವಾಗ  
ತಾಳು ತಾಳೆಂದರೆ ತಾಳುವರೇ  
ಧಾಳಿ ಬಾರದ ಮುನ್ನ ಧರ್ಮವ ಗಳಿಸಿರೋ  
ಹಾಳು ಸಂಸಾರದ ಸುಳಿಗೆ ಸಿಕ್ಕಲು ಬೇಡಿ|| ||೨||  
ಏನು ಕಾರಣ ಯದುಪತಿಯನು ಮರೆತಿರಿ  
ಧನ ಧಾನ್ಯ ಪುತ್ರರು ಕಾಯುವರೇ  
ಇನ್ನಾದರು ಏಕೋಭಾವದಿ ಭಜಿಸಿರೋ  
ಚಿನ್ನ ಶ್ರೀ ಪುರಂದರ ವಿಠಲರಾಯನ||" ||೩||

ಎನ್ನುವ ಪುರಂದರದಾಸರ ಪದ ಸ್ಮೃತಿಪಟಲದಲ್ಲಿ ಹಾದುಹೋಯಿತು. "ಹೌದು; ಮಗನವ ಇನ್ನೂ ದೊಡ್ಡದು; ಸಾಧನೆಗೆ ಯೋಗ್ಯವಾದುದು; ಲೌಕಿಕದ ಆಶೆಯಿಂದ ವೈದಿಕ ವನ್ನು ಮರೆಯುವಾರದು; ಇಲ್ಲಿಯವರೆಗಿನ ಜೀವನ ವೃಥಾವಾಯಿತು; ಭಗವಂತನ ದಯೆ ವೀಕ್ಷಿಸುವುದು ಹೇಗೆ?" ಸ್ವಾಮಿಯ ಮನಸ್ಸು ಪರಿಪರಿಯಾಗಿ ಆಲೋಚಿಸಿತು. ಭಯದಿಂದ ಸ್ವಾಮಿ ತತ್ತರಿಸಿದ. ಹಿಂದೆಂದೂ ಕೇಳದ ಇದ್ದಾಗ್ಯೂ ತನಗೆ ತಾನಾಗಿಯೇ "ಅಂಬಾಡ ಬ್ಯಾಡೆಲೊ ಜೀವ ಭವ ಭಂಜನ ಹರಿ ಶರಣ ಕಾವ||

ಎಂಬ ಶ್ರೀದ ವಿಠಲರ ಹಾಡು ಹೃದಯಾಂತರಾಳದಿಂದ ಹೊರಹೊಮ್ಮಿತು. "ನಿಜ ಭಗವಂತ ಕರುಣಾಮಯ; ಪಶ್ಚಾತ್ತಾಪಕ್ಕಿಂತ ಮಿಗಿಲಾದ ಪ್ರಾಯಶ್ಚಿತ್ತವಿಲ್ಲ, ಗುರ ದ್ವಾರಾ ಅಪ್ಯಚ್ಯುತಪ್ರಸಾದಃ ಹರಿಯ ಕೃಪೆಗೆ ಗುರುವೇ ಮುಖ್ಯಕಾರಣ" ಎಂದು ಚಿಂತಿಸಿದ ಸ್ವಾಮಿರಾಯ. ಅತಿರೋಹಿತ ವಿಮಲ ವಿಜ್ಞಾನಿಗಳಾದ ವಾಯುದೇವರನ್ನೇ ಶರಣು ಹೊಂದಬೇಕೆಂದು ನಿಶ್ಚಯಿಸಿದನು.

ಸ್ವಗ್ರಾಮಕ್ಕೆ ಹತ್ತಿರದಲ್ಲಿರುವ "ಬುಡಮಲ ದೊಡ್ಡಿ" ಎಂಬ ಪವಿತ್ರ ನಿರ್ಜನ ಕ್ಷೇತ್ರವೇ ಸಾಧನೆಗೆ ಯೋಗ್ಯವಾದ ಸ್ಥಳವೆಂದು ನಿರ್ಧರಿಸಿ, ಯಾರಿಗೂ ಹೇಳದೆ ಪ್ರಯಾಣ ಬೆಳೆಸಿದ. ಕ್ಷೇತ್ರವನ್ನು ಸೇರಿ ಕಠಿಣವಾದ ಸೇವೆಯಿಂದ ದೇಹವನ್ನೂ, ಮನಸ್ಸನ್ನೂ ಪವಿತ್ರಗೊಳಿಸಿದ. ಜಗದ್ಗುರುಗಳಾದ ವಾಯುದೇವರ ಸೇವೆಯನ್ನು ಅನನ್ಯ ಮನಸ್ಸಿನಾಗಿ ಮಾಡಿದ. ಫಲಾಪೇಕ್ಷೆಯಿಂದ ಪ್ರಾರಂಭವಾದ ಸ್ವಾಮಿಯ ಸೇವೆಯು ನಿಷ್ಕಾಮನೆಯತ್ತ ಸಾಗಹತ್ತಿತು. ಸ್ವಾಮಿಯ ಸೇವೆಯಿಂದ ಪ್ರೀತರಾದರು ಗುರು ಪವಮಾನರು. ವಾಯುದೇವರು ಸ್ವಾಮಿರಾಯನಿಗೆ ಸ್ವಪ್ನದಲ್ಲಿ ಕಾಣಿಸಿಕೊಂಡರು. ಆತನ ನಾಲಿಗೆ ಮೇಲೆ ಬೀಜಾಕ್ಷರಗಳನ್ನು ಬರೆದರು. "ಮಂತ್ರಾಲಯದಿಂದ ರಾಘವೇಂದ್ರರು ಬಂದು ನಿನಗುಪದೇಶಿಸುವರು. ಇನ್ನು ಮನೆಗೆ ನಡೆ" ಎಂದು ಆದೇಶಿಸಿದರು.

ವಾಯುದೇವರ ಆದೇಶವನ್ನು ತಿರಸಾಧರಿಸಿ, ಗುರುರಾಘವೇಂದ್ರರ ಅನುಗ್ರಹವನ್ನು ಬಯಸಿ, ಸ್ವಾಮಿರಾಯನು ಊರನ್ನು ಸೇರಿದ. ನಿರ್ಮಲ ಮನಸ್ಸಿನಾಗಿ, ಹೊಸ ತೇಜಸ್ಸಿನಿಂದ ಬಂದ ಮಗನನ್ನು ಕಂಡ ವೆಂಕಟಗಿರಿಯಾಚಾರ್ಯರಿಗೆ ಆನಂದವಾಯಿತು. ಶಾ|| ಶ|| 1782 (ಕ್ರಿ. ಶ. 1861) ರೌದ್ರಿ ನಾಮ ಸಂವತ್ಸರ ಶ್ರಾವಣ ಶುದ್ಧದ ವರಮೂಲಕ್ಷತ್ರೀ ದಿನದಂದು, ಮಂತ್ರಾಲಯ ಮಹಾಪ್ರಭುಗಳು ತೇಜೋರೂಪದಿಂದ ಸ್ವಾಮಿರಾಯನ ಮನೆಯನ್ನೂ, ಮನಸ್ಸನ್ನೂ ಪ್ರವೇಶಿಸಿದರು. ಸ್ವಾಮಿರಾಯನಿಗೆ ಅದೇ ದಿನ ರಾತ್ರಿ ಸ್ವಪ್ನದಲ್ಲಿ ಇಭರಾಮಪುರದ ಅಪ್ಪರವರ ಸಮಕ್ಷಮದಲ್ಲಿ ಶ್ರೀ ಗುರುರಾಜರು ಪಾಠ ಹೇಳಿದಂತಾಯಿತು. ಸ್ವಾಮಿರಾಯನು ಎಲ್ಲೂ ಓದಲಿಲ್ಲ; ಎಂದೂ ಬರೆಯಲಿಲ್ಲ. ಕೇವಲ ಗುರುರಾಜರ ದಿವ್ಯ ಮಂಗಳಮೂರ್ತಿಯನ್ನು ತನ್ನ ಹೃದಯ ಫಲಕದಲ್ಲಿ ಬರೆದನು. ಗುರ್ವಂತರ್ಯಾಮಿ ಪ್ರಾಣೇಶನ ಗುಣಗಳನ್ನು ಓದಿದನು. ವರಕವಿಯಾದ; ಮಹಾಜ್ಞಾನಿ ಎನಿಸಿದ; ಶ್ರುತಿ ಸ್ಮೃತಿ ಪುರಾಣ ರಹಸ್ಯಗಳು ತಾವಾಗಿಯೇ ಹೊಳೆದವು. ಅಂದಿನಿಂದ ಸ್ವಾಮಿರಾಯನು-ಸ್ವಾಮಿರಾಯಾಚಾರ್ಯನಾದ; ಕೋಶಿಗಿ ಆಚಾರ್ಯನಾದ. ಸ್ವತಃ ಆಚಾರ್ಯರೇ ತಾವು ರಚಿಸಿದ ರಾಘವೇಂದ್ರ ವಿಜಯದ ಆದಿಯಲ್ಲಿ ಈ ವಿಷಯವನ್ನು ಸ್ಪಷ್ಟಪಡಿಸಿರುವರು.

"ವೇದಶಾಸ್ತ್ರಪುರಾಣ ಕಥೆಗಳ| ಓದಿಕೇಳ್ವವನಲ್ಲ ತತ್ತ್ವದ|

ಹಾದಿ ತಿಳಿದವನಲ್ಲ ಬುಧಜನ ಸಂಗಮೊದಲಿಲ್ಲ||

ಮೋದತೀರ್ಥಪದಾಬು ಮಧುಕರ|ರಾದ ಶ್ರೀಗುರು ರಾಘವೇಂದ್ರರ|

ಪಾದಪದ್ಮಪರಾಗ ಲೇಶದ ಸ್ಪರ್ಶಮಾತ್ರದಲಿ||



ಬಾವಲಿಗಳುಳ್ಳವರು. ದಾಸರು ಸಂಚಾರ ಮಾಡುತ್ತ ಕಾಟಾಪುರಕ್ಕೆ ಬಂದರು. ದೇಸಾಯರು ದಾಸರ ತೇಜಸ್ಸಿನಿಂದ ಪ್ರಭಾವಿತರಾದರು. ದಾಸರನ್ನು ತಮ್ಮ ಮನೆಯ ಗುರುಗಳನ್ನಾಗಿ ಮಾಡಿಕೊಂಡರು. ಹರಿಚಿತ್ತವನ್ನರಿತ ದಾಸಾಯರು, ಸುಖಪುರಬ್ಬವನ್ನು ನುಭವಿಸಿ ಮುಗಿಸಲು, ದೇಸಾಯರ ಅಪೂರ್ವ ಅದರಾತಿಥ್ಯಗಳಲ್ಲಿ ಜ್ಞಾನ ಕಾರ್ಯವನ್ನು ಮಾಡುತ್ತಾ ಕಾಲಕಳೆದರು. ಆ ಸಮಯದಲ್ಲಿ ದಾಸರ ಬಳಿಯಲ್ಲಿ 60 ಜನ ವಿದ್ಯಾರ್ಥಿಗಳಿದ್ದರಂತೆ. ಸಹಧರ್ಮಚಾರಿಣಿ ಯಂಕಮ್ಮ ಎಲ್ಲರನ್ನು ತನ್ನ ಮಕ್ಕಳಂತೆ ಕಾಣುತ್ತಾ, ವಿದ್ಯಾರ್ಥಿಗಳ ಆಲನೆ-ಪಾಲನೆಯಲ್ಲೂ, ಪತಿ ಸೇವೆಯಲ್ಲೂ, ಕಾಲಕಳೆಯುತ್ತಾ, ನಿತ್ಯ 32 ಸುಧಿ ಹರಿಕಥಾಮೃತಸಾರವನ್ನು ಈ ಸಮಯದಲ್ಲಿ ಹೇಳಿ ಮುಗಿಸುತ್ತಿದ್ದಳಂತೆ.

“ಜನನಿ ಪಿತ ಭೂವಾರಿದಾಯರ! ವನಿಪ ಪಂಚಾಗ್ನಿಯಲಿ ನಾರಾ  
ಯಣನ ತ್ರಿಂಶತಿ ಮೂರ್ತಿಗಳ ವ್ಯಾಪಾರ ವ್ಯಾಪ್ತಿಗಳ||  
ನೆನೆದು ದಿವಸಗಳೆಂಬ ಸಮಿಧೆಗಳನು ನಿರಂತರ ಹೋಮಿಸುತ್ತ ಪಾ-  
ವನಕೆ ಪಾವನನೆನಿಪ ಪರಮನ ಬೇಡು ಪರಮಸುಖಿ||”

ಇದು ಜಗನ್ನಾಥದಾಸರ ಸಂದೇಶ. ಪಂಚಾಗ್ನಿಹೋತ್ರದ ಮರ್ಮವನ್ನರಿತ ದಾಸಾಯರಿಗೆ ಕಾಟಾಪುರದಲ್ಲಿದ್ದವಾಗಲೇ ಒಂದು ಗಂಡು ಮಗುವಾಯಿತು. ಪಂಚಮಹಾಯಜ್ಞ ಫಲದಂತೆ ಉದಿಸಿದ ಸುಂದರಾಂಗನಾದ ಮಗುವಿಗೆ ರಾಮಚಂದ್ರನೆಂದು ಹೆಸರಿಟ್ಟರು. ವರ್ಷ ತುಂಬಿದ ರಾಮಚಂದ್ರ ತನ್ನ ತೊದಲು ನುಡಿಗಳಲ್ಲಿ ಸದಾ “ಹರೇರಾಮ ಹರೇರಾಮ ರಾಮ ರಾಮ ಹರೇ ಹರೇ|| ಹರೇಕೃಷ್ಣ ಹರೇಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ” ಎಂದು ನುಡಿಯುತ್ತಾ, ಎಲ್ಲರ ಮನಸ್ಸಿಗೂ ಆಹ್ಲಾದ ಉಂಟು ಮಾಡಿದನು. ಯಂಕಮ್ಮ ನಿಗಂತೂ ಎಲ್ಲಿಲ್ಲದ ಆನಂದ. ಯಂಕಮ್ಮನ ಪುತ್ರ ವಾತ್ಸಲ್ಯತೆಯನ್ನು ಕಂಡ ದಾಸರು ಒಮ್ಮೆ, “ಯಂಕೂ! ಅತಿ ಸರ್ವತ್ರ ವರ್ಜಯೇತ್.” ಭಗವಂತನಿಂದ ಭಿನ್ನವಾದ ಪದಾರ್ಥಗಳಲ್ಲಿ ಪ್ರೇಮಾಭಿಮಾನವನ್ನು ಅತಿಯಾಗಿ ಬೆಳೆಸಬಾರದು. ನಮ್ಮ ಪ್ರೇಮ ಅಭಿಮಾನಗಳು ಆತ್ಮ ಬಂಧುವಾದ ಪರಾತ್ಪರನಿಗೆ ಮೀಸಲಾಗಬೇಕು.

“ಮಕ್ಕಳಾ ಸುವಾಗ ಮಾಡದಿಯೊ|ಳಕ್ಕರದಿ ನಲಿವಾಗ ಹೆಯ ಪ|  
ಲ್ಲಕ್ಕಿ ಗಜ ಮೊದಲಾದ ವಾಹನಗಳೇರಿ ಮೆರೆವಾಗ|  
ಬಿಕ್ಕುವಾಗಾ ಕಳಿಸುತಲಿ ದೇ|ವಕ್ಕಿ ತನಯನ ಸ್ಮರಿಸುತಿಹ ನರ  
ಸಿಕ್ಕನೆಮದೂತರಿಗೆ ಆವಾದಲ್ಲಿ ನೋಡಿದರು||”

ಈ ನುಡಿಯಲ್ಲಿರುವ ನಮ್ಮ ಮಾನವರಾಯರ ಹೃದಯಕಥಾವವನ್ನು ತಿಳಿದಿರುವಿಯಾ? ಮಕ್ಕಳ ಲಾಲನೆ-ಪಾಲನೆಗೆ ಮಮಕಾರವೇ ಕಾರಣವಾಗುವುದು. ಈ ಮಮಕಾರ ಬಂಧನಕ್ಕೆ ಕಾರಣ. ಹಾಗಲ್ಲದೆ ಪುತ್ರನಲ್ಲಿ ಪುತ್ರಶಬ್ದ ವಾಚ್ಯನಾದ ಭಗವಂತನನ್ನು ಸ್ಮರಿಸುತ್ತಾ, ಆ ನಿಜವಾದ ಬಂಧುವಿನಲ್ಲಿ ಬಾಂಧವ್ಯವನ್ನು ಬೆಳೆಸಿಕೊಂಡಲ್ಲಿ, ಎಲ್ಲಾ ಬಂಧನೆಗಳು ದೂರಾಗುವವು. ಭಗವಂತನಿಂದ ಕರುಣಿಸಲ್ಪಟ್ಟ ಈ ಸಂಸಾರ ಅವನ ಉಪಾಸನೆಗೆ ಕಾರಣವಾಗಬೇಕು. ಹಾಗಲ್ಲದೆ ಪುನ್ನಾಮ ನರಕದಿಂದ ಕಾಪಾಡುವ ನಿಜವಾದ ಪುತ್ರ ಶಬ್ದವಾಚ್ಯನಾದ ಭಗವಂತನನ್ನು ಮರೆತು, ಈ ಲೌಕಿಕ ಪುತ್ರರಲ್ಲಿ ಆಶಾ

ಪಾಶಾದಿಗಳನ್ನು ಬೆಳೆಸಿದಲ್ಲಿ, ಒಮ್ಮೆ ದುಃಖಕ್ಕೂ ಕಾರಣವಾಗಲು ಸಾಧ್ಯವಾಗುವ ರಾಮನ ಅಂತರ್ಯಾಮಿಯಾದ ರಮಾರಮಣನಲ್ಲಿ ಮನವಿರಿಸು. ಆ ಮಮತೆ ಬೆಳೆಸು.

ಹಾನಿ ವೃದ್ಧಿ ಜಯಾಪಜಯಗಳು| ಏನು ಕೊಟ್ಟುದು ಭಂಜಿ  
ಕ್ಷೀಣಿವಾಸನ ಕರುಣವನೆ ಸಂಪಾದಿಸೆನುದಿನದಿ||

ಜ್ಞಾನ ಸುಖಮಯ ತನ್ನವರ ಪರಮಾನುರಾಗದಿ ಪಂಶಯಿಪ  
ಹಾನು ಬಂಧಿಗಳಂತೆ ಒಳಹೊರಗಿದ್ದು ಕರುಣಾಳು||

ಈ ಜಗನ್ನಾಥದಾಸರ ನುಡಿಯೇ ನಿನಗೆ ತಾರಕವೆಂದು ಉಪದೇಶಿಸಿದರು.

ಕಾಲನಾಮಕ ಪರಮಾತ್ಮನ ಇಚ್ಛೆಗನುಗುಣವಾಗಿ ಈ ಮಗುವು ದಯಲ್ಲಿ ಬೆಳೆದು 2 ವರ್ಷ ತುಂಬುತ್ತಿರುವಂತೆ ಇಹಲೋಕದ ಯಾತ್ರೆಯನ್ನು ಮಾಡಿತು.\* ಪುನಃ 3 ವರ್ಷಗಳು ಉರುಳಿದ ನಂತರ ದಾಸರಿಗೆ ಮತ್ತೊಂದು ಮಗು ಹುಟ್ಟಿತು. ಗುರುರಾಜರ ಪರಮಭಕ್ತರಾದ ದಾಸಾರ್ಯರು "ರಾಘವೇಂದ್ರ" ಎಂದು ಹೆಸರಿಟ್ಟರು. ರಾಘವೇಂದ್ರ ದಾಸಾರ್ಯರ ಮಯರ ಲಾಲನೆಯಲ್ಲಿ ಬೆಳೆದನು. ಮಗುವಿಗೆ ಎರಡು ವರ್ಷ ತುಂಬಿದ ರಾಘವೇಂದ್ರನು ಆಡುತ್ತಾ ಕಟ್ಟಿಯ ಮೇಲಿಂದ ಕೆಳಗೆ ಬಿದ್ದನು. ಕೈ ಬೆಣಕಿನದ ವೈದ್ಯರು ಚಿಕಿತ್ಸೆ ಮಾಡಿ ಕೈಗೆ ಭಾರವಾದ ಕಬ್ಬಿಣದ ಕಡಗವನ್ನು ಸೂಚಿಸಿದರು. ದೇಸಾಯರು ಬಂಗಾರದ ಕಡಗವನ್ನೇ ಹಾಕಿದರು. ಸಹಕಾರದಿಂದ ದಾಸರು ಕಾಟಾಪ್ತರಕ್ಕೆ ಹತ್ತಿರದ ಹಳ್ಳದ ದಂಡೆಯಲ್ಲಿ ಗುರುರಾಜರ ಮಂದಿರವನ್ನು ನಿರ್ಮಿಸಿದರು. ಟೀಕಾಕೃತ್ಯಾದರ ಹಾಗೂ ರಾಬೃಂದಾವನಗಳನ್ನು ಪ್ರತಿಷ್ಠಿಸಿ, ದೇಸಾಯರ ಕಡೆಯಿಂದ ನಿತ್ಯ ಪೂಜೆಗೆ ವ್ಯವಸ್ಥೆ ಮಾಡಿಸಿದರು.

ಹನ್ನೆರಡು ವರ್ಷಗಳು ಕಳೆದವು. ಅನುಭವಿಸಬೇಕಾದ ಸುಖಪ್ರಾಯಿತು. 13ನೇ ವರ್ಷ ಪ್ರಾರಂಭವಾಗುತ್ತಿರಲು ದಾಸಾರ್ಯರು, ಗುರುಪ್ರೇರಿತರಾಗಿ, ಸಕಲ ಭೋಗ ಭಾಗ್ಯಗಳನ್ನು ತ್ಯಜಿಸಿ, ಉಟ್ಟಬಟ್ಟೆಯ ಮೇಲೆ ಹೊರಡಲು ಸಿದ್ಧರಾದರು. ಹೊರಡುವಾಗ ಚಿಕಿತ್ಸೆಗಾಗಿ ಮಗನ ಕೈಗೆ ಹಾಕಿದ್ದ ಕಡಗವನ್ನು ಸಹ ತೆಗೆಯಿಸಿದರು. ಸತ್ಯ ಸಂಕಲ್ಪನ ಚಿತ್ತಕ್ಕೆ ಬಂದಂತೆ ನೂಪ್ರತಿ ಜೀವಿಯ ಜೀವನ ಎನ್ನುವದನ್ನು ದೃಢವಾಗಿ ನಂಬಿದವರು ದಾಸರು 16 ಹಳ್ಳಿಗಳ ಜಹಗೀರಿಯನ್ನು ಕೊಡಲು ದೇಸಾಯರು ಸನ್ನದ್ಧರಾದರು. ನಸುನಕ್ಕರು. "ರಾಯಾ ಪರಿದಾಸಜೀವನ ವೇಷವಾಗಬಾರದು. ಮುಕ್ತಿಗೆ ವಾಗಬೇಕು. ನಮ್ಮ ಗುರುಗಳು ಮಾನವಿರಾಯರು "ಮುಕ್ತನಲ್ಲವೇ ಜೀವನ್ಮುಕ್ತ

\* ಈ ಮಹನೀಯರೇ ಮುಂದೆ ವರದೇಶ ವಿಠಲರಾಗಿ ಅವತರಿಸಿ ದಾಸರಿಂದ ರಾದರೆಯುವುದು ಹಿರಿಯರ ವಚನ.

ಎಂದು ನುಡಿದಿರುವರು. ಆದೇ ನಮಗೂ ತಾರಕ" ಎಂದು ನುಡಿದು ಗುರುಬಾಜರ ಪಾದಪದ್ಮಗಳನ್ನು ಸ್ಮರಿಸುತ್ತಾ ಭಾವಾವೇಶದಲ್ಲಿ:

“ಮುಕ್ತನಾವನೋ ಜೀವನ್ಮುಕ್ತನಾವನೋ ||ಪ||  
ಮುಕ್ತನಾವನಿವರ ಪಾದಾಸಕ್ತನಾಗಿ ಸರ್ವಕರ್ಮ  
ಭಕ್ತಿಯಿಂದ ಮಾಡಿ ವಿಷಯಾಸಕ್ತನಾಗದವನಿಗಿನ್ನ ||ಅ.ಪ.||

.....  
ಕಲ್ಲ ಮಣ್ಣು ಹೊನ್ನು ಲೋಹ ಬೆಲ್ಲ ಬೇವು ಆಮೃತ ವಿಷವು  
ಎಲ್ಲ ಸ್ವಾದು ಸಮವೆಂದು ಅಲ್ಲಿ ಇಕ್ಕೆ ಮಾಡದವಗಿನ್ನ ||  
ಸಿಟ್ಟು ಶೋಕ ಹರ್ಷ ಮೋಹ ಸುಟ್ಟು ಗುರುಜಗನ್ನಾಥ  
ವಿಠಲನ್ನ ಭಜಿಸಿ ಜಗದಿ ಶಿಷ್ಯನಾಗಿ ಇರುವಗಿನ್ನ ||”

ಎಂಬ ಹದಿನೈದು ನುಡಿಗಳಿಂದ ಕೂಡಿದ ಕೃತಿಯನ್ನು ಹಾಡಿ, “ರಾಯಾ! ನಿನಗೆ ಸನ್ಮಂಗಳ ಉಂಟಾಗಲಿ; ನಿನ್ನ ಈ ಹನ್ನೆರಡು ವರ್ಷದ ಸೇವೆಯಿಂದ ಗುರ್ವಂತರ್ಗತ ಶ್ರೀಹರಿ ಪ್ರೀತನಾಗಿರುವನು” ಎಂದು ನುಡಿದು ಹರಿಸಿದರು. ದಾಸರ ವೈರಾಗ್ಯವನ್ನು ಕಂಡ ದೇಸಾಯರು “ಇಂಥಾ ಗುರುಗಳನ್ನು ಪಡೆದ ನನ್ನ ಜನ್ಮ ಸಾರ್ಥಕವಾಯಿತು” ಎಂದು ಹಿಗ್ಗಿದರು.

ದಾಸರ ಪ್ರಯಾಣ ಸ್ವಾದಿಯತ್ತ ಸಾಗಿತು. “ಇಟ್ಟಾಂಗಿ ಇರುವನೋ ಹರಿಯೇ ಎನ್ನ ದೊರೆಯೇ,” ಎಂಬ ಸಿದ್ಧಾಂತವನ್ನು ಪೂರ್ಣ ಮೈಗೂಡಿಸಿಕೊಂಡವರು ದಾಸರು. ರಿತ್ತಿಯಲ್ಲಿ ದಾಸರಿಗೆ ಸಹಧರ್ಮಚಾರಿಣೆಯ ವಿಯೋಗ ಸಂಭವಿಸಿತು. ದಾಸರ ಮನವಿಕಾರ ಹೊಂದಲಿಲ್ಲ. ಸುಖ ಬಂದಾಗ ಹಿಗ್ಗದ, ದುಃಖ ಬಂದಾಗ ಕುಗ್ಗದ ಇರುವವರೇ ಸ್ಥಿತ ಪ್ರಜ್ಞರು.

“ನ ಯಾಚೀ ಗಜೇಂದ್ರಂ ನರೇಂದ್ರಾಧಿಪತ್ಯಂ  
ನ ಯಾಚೇವರತ್ನಂ ನ ಲೋಕಾಧಿಪತ್ಯಂ  
ನ ಜಾಯಾಂ ನ ಪುತ್ರಂ ನ ಶಿಷ್ಯಾಲಿಮನ್ನಂ  
ನ ಭಾಗ್ಯಂ ಪರೇ! (ಗುರೋ!) ದೇಹಿ ತೇ ಪಾದದಾಸ್ಯಮ್||”

ಇದು ಹರಿ ಗುರುಗಳಲ್ಲಿ ದಾಸರು ನಿರಂತರ ಮಾಡುವ ಪ್ರಾರ್ಥನೆ. ದಾಸರು ಆಶಾಪಾಶಾದಿಗಳಿಂದ ದೂರರಾಗಿ ನಿರಂತರ ಹರಿಪಾದಾಸಕ್ತರಾದ ಮಹಾವಿರಕ್ತರು. ಈ ಮೇಲ್ಕಂಡ ವಿಷಯವನ್ನು ಅವರ ಶಿಷ್ಯರಲ್ಲಿ ಒಬ್ಬರಾದ ವರದ ವಿಠಲರು ಈ ಕೆಳಕಂಡಂತೆ ಬಣ್ಣಿಸಿರುವರು:

“ಸ್ವಸ್ಥಮನದಲಿ ಮಧುಕರ ವೃತ್ತಿಯಲಿದ್ದು  
ಪುಸ್ತಕವನೆ ರಚಿಸುತ್ತ ಇರಲು ಪ್ರ-  
ಶಸ್ತಳಾದ ಭಾರ್ಯೆಳು ಮೃತಿಯೈದಲಾಗ  
ಸುತ್ತಲಿದ್ದ ಜನರಾಕ್ಷಣ ವ್ಯ-  
ವಸ್ಥವ ಮಾಡಿಸಲು ಕ್ಲೇಶ ಸಂತೋಷಗಳಿಲ್ಲದೆ ಸ-  
ಮಸ್ತರೊಡಗೂಡಿ ತೆರಳಿದರು ಸ್ವಾದಿಪುರಕೆ||”

ಸೋದಯನ್ನು ಸೇರಿದ ದಾಸಾರ್ಯರು, ಪಂಚ ಬೃಂದಾವನಗಳ ಮಧ್ಯದಲ್ಲಿ ರಾರಾಜಿಸುತ್ತಿರುವ ರಾಜರ ರವ್ಯವಾದ ರೂಪವನ್ನು ಕಂಡರು. ಕಂಠ ತುಂಬಿತು; ಉದರದವು ಅನಂದಾಪ್ತಗಳು; ಭಕ್ತಿ ತರಂಗಗಳಿಂದ ಕೂಡಿದ ಕವಿತಾತರಂಗಿಣಿಯು ದಾಸರ ಪೃತ್ಯು ಪರದಿಂದ ಹೊರ ಹೊಮ್ಮಿದಳು:

“ರಾಜರ ನೋಡಿದ್ದೆ ಇನತತಿ ತೇಜರ ಪಾಡಿರೈ  
ರಾಜಿಪ ತಿರಿವರ ವಾಜಿವದನ ಪದ  
ಪೂಜಕರ ಸುರಸನ್ನು ತರ||”

ದಾಸರು ರಾಜರ ಸನ್ನಿಧಿಯಲ್ಲಿ ಬಹುದಿನಗಳು ಕಳೆದರು.

**ಶಿಲಾ ಬೃಂದಾವನ ಪ್ರಾಪ್ತಿ:**

ಮುಂದೆ ದಾಸರು ಧಾರವಾಡಕ್ಕೆ ಬಂದರು. ಅಲ್ಲೇ ಪುರಂದರ ದಾಸರ ಆರಾಧನೆಯನ್ನು ಮಾಡಲು ನಿಶ್ಚಯಿಸಿದರು. ಆರಾಧನೆಯ ದಿನ ದಾಸರು ಯಥಾಪ್ರಕಾರ ಕಾಲಿಗೆ ಗೆಜ್ಜೆ ಕಟ್ಟಿ, ತಂಬೂರಿ ಮೀಟುತ್ತಾ, ತಲೆಗೆ ಕಾವೀವಸ್ತ್ರವನ್ನು ಸುತ್ತಿ, ಹೆಗಲಿಗೆ ಜೋಳಿಗೆ ಯನ್ನು ಹಾಕಿ ಯಾಯವಾರಕ್ಕೆ ಹೊರಟರು. ದಾಸರ ಜೋಳಿಗೆ ತುಂಬಿತು. ದಾಸರಿಗೆ ದಾನ ಮಾಡಿ ಜನ್ಮ ಧನ್ಯ ಮಾಡಿಕೊಳ್ಳಬೇಕೆಂಬ ಅಪೇಕ್ಷೆಯಿಂದ, ಎಲ್ಲಾ ಗೃಹಸ್ಥರು ಯಥೇಚ್ಛವಾಗಿ ಧನ-ಧಾನ್ಯಗಳನ್ನು ತಂದು, ದಾಸರ ಅಡಿದಾವರೆಗಳಿಗೆ ಅರ್ಪಿಸಿದರು. ಆರಾಧನೆಯು ವಿಜೃಂಭಣೆಯಿಂದ ನಡೆಯಿತು. “ನಾಳಿಗೆ ಹ್ಯಾಂಗಂಬೊ ಚಿತೆ ಬೇಡ” ಎಂಬ ವಿಜಯದಾಸರ ಹಿತೋಕ್ತಿಯನ್ನು ದಾಸರು ಆಚರಣೆಯಲ್ಲಿ ತೋರಿಸಿದರು. ಬಂದ ಧನ-ಧಾನ್ಯವನ್ನೆಲ್ಲಾ ದಾನ ಧರ್ಮ ಸಂತರ್ಪಣೆಗಳಿಗಾಗಿ ವಿನಿಯೋಗಿಸಿ ಮುಗಿಸಿದರು. ಭಗವದ್ಭಕ್ತರ ಪ್ರಾರ್ಥನೆಯ ಮೇರೆಗೆ ದಾಸರು ಮುಂದೆ ಶಿಗ್ಗಾವಿಗೆ ಪ್ರಯಾಣ ಮಾಡಿದರು.

ಶಿಗ್ಗಾವಿಗೆ ಏಳು ಮೈಲು ದೂರದಲ್ಲಿ ಬೊಮ್ಮನಹಳ್ಳಿ ಎಂಬ ಚಿಕ್ಕ ಗ್ರಾಮ. ಗ್ರಾಮದಲ್ಲಿ ಅಗ್ನಿ ಹೋತ್ರಿಗಳ ಮನೆತನಕ್ಕೆ ಸೇರಿದ ಇಬ್ಬರು ಹೆಂಗಸರಿದ್ದರು. ಇಬ್ಬರೂ ವಿಧವೆಯರೇ. ಎಲ್ಲ ಬಂಧುಗಳನ್ನು ಕಳೆದುಕೊಂಡ ಅನಾಥಿಯರು. ಅಗ್ನಿ ಹೋತ್ರಿಗಳು ಎನ್ನುವುದು ಇವರ ಮನೆತನದ ಹೆಸರು. ಇವರ ಪೂರ್ವಿಕರು ನಿತ್ಯಾಗ್ನಿ ಹೋತ್ರಿಗಳಾಗಿದ್ದರಂತೆ. ಜ್ಞಾನ-ಭಕ್ತಿ-ವೈರಾಗ್ಯಗಳು ಈ ಮನೆತನದವರ ಸೊತ್ತಾಗಿದ್ದವಂತೆ. ಅಗ್ನಿ ಹೋತ್ರಿಗಳ ಮನೆಯು ನಿರಂತರ ನಡೆಯುವ ವೇದಘೋಷಣೆಯಿಂದಲೂ, ಶಾಸ್ತ್ರಾರ್ಥ ವಿಚಾರದಿಂದಲೂ ಆ ಗ್ರಾಮದ ಜನರಿಗೆ ದೇವಾಲಯವಾಗಿತ್ತು. ಅದಾವ ಭಗವತ್ಸಂಕಲ್ಪವೋ ಅಗ್ನಿ ಹೋತ್ರಿಗಳ ಮನೆತನ ಬೆಳೆಯಲಿಲ್ಲ. ಕೊನೆಗೆ ಆ ವಂಶದಲ್ಲಿ ಉಳಿದವರೆಂದರೆ ಆ ವಿಧವೆಯಯಿಬ್ಬರೇ.

ಓಮ್ಮೆ ಆ ಸ್ತ್ರೀಯರಿಬ್ಬರಿಗೂ ಏಕಕಾಲದಲ್ಲಿ ಸ್ವಪ್ನದಲ್ಲಿ ಶ್ರೀಗುರು ರಾಘವೇಂದ್ರರು ಕಾಣಿಸಿಕೊಂಡು, “ನಿಮ್ಮ ಮನೆಯು ಗೋಡೆಯಲ್ಲಿ, ನಮ್ಮ ಶಾಲಾಗ್ರಾಮ ಶಿಲಾ ಬೃಂದಾವನವಿದೆ. ನೀವು ನಮ್ಮ ತಲೆಯ ಮೇಲೆ ದೀಪವನ್ನು ಡುತ್ತಿರುವಿರಿ. ಇನ್ನು ಸ್ವಲ್ಪ ಹೊತ್ತಿನಲ್ಲೇ, ಗುರುಜಗನ್ನಾಥದಾಸರೊಬ್ಬ ನಮ್ಮ ಭಕ್ತರು, ನಿಮ್ಮಲ್ಲಿಗೆ ನಮಗಾಗಿ ಬರುವರು. ಅವರಿಗೆ ನಮ್ಮನ್ನು ಕೊಟ್ಟು ಬಿಡಿರಿ” ಎಂದು ಸೂಚಿಸಿದರು. ಸ್ತ್ರೀಯರಿಬ್ಬರು ಎಚ್ಚಿತ್ತು ದಿಗ್ಭ್ರಾಂತರಾದರು. ಓಡಿಹೋಗಿ ಮಾಡದಲ್ಲಿರುವ ದೀಪವನ್ನು ತೆಗೆದರು.

ಗೋಡೆಯ ಒಳಗಡೆ ಗುರುರಾಜರು ನಗುತ್ತಾ ಅಶೀರ್ವದಿಸುವಂತೆ ಕಾಣಿಸಿತು. ಆ ಕ್ಷಣದಲ್ಲಿ ಅವರಿಗೆ ವಿಚಿತ್ರವಾದ ಅನಂದದ ಅನುಭವವಾಯಿತು. ಇನ್ನು ಅವರ ನಿರೀಕ್ಷಣೆ ದಾಸರಿಗಾಗಿ.

ಇತ್ತ ಶಿಗ್ಗಾ ವಿಯಲ್ಲಿದ್ದ ದಾಸರಿಗೂ ಅದೇ ವಿಧದ ಸೂಚನೆ. ತಕ್ಷಣ ಶಿಷ್ಯರನ್ನೆಲ್ಲಾ ಎಬ್ಬಿಸಿದರು. ತಮ್ಮಲ್ಲಿ ಗುರುರಾಜರು ತೋರಿದ ಕರುಣೆಯನ್ನು ಎಲ್ಲರಿಗೂ ವಿವರಿಸಿದರು. ಗುರುರಾಜರನ್ನು ಕರೆತರಲು ದಾಸರು ಅದೇ ಕ್ಷಣದಲ್ಲಿ, ಕತ್ತಲನ್ನು ಅಕ್ಕಿಸದೆ, ಸಕಲಸಜ್ಜನ ವೃಂದದೊಡನೆ ಬೊಮ್ಮನಹಳ್ಳಿಗೆ ಪ್ರಯಾಣ ಬೆಳೆಸಿದರು. ದಾಸರಿಗೆ ಒಂದೊಂದು ಕ್ಷಣವೂ ಯುಗವಾಗಿದೆ, ರಾತ್ರಿ ಸ್ವಪ್ನದಲ್ಲಿ ಕಂಡ ಸುಂದರ ಬೃಂದಾವನವೇ ಎಲ್ಲೆಡೆಯಲ್ಲೂ ಕಾಣುತ್ತಿದೆ. ಮೈಮರೆತು ಭಕ್ತವೃಂದವು ಭಜನೆ ಮಾಡುತ್ತಾ ಅನುಸರಿಸುತ್ತಿರಲು, ಸೂರ್ಯೋದಯವಾಗುತ್ತಿದ್ದಂತೆ ದಾಸರು ಬೊಮ್ಮನಹಳ್ಳಿಯನ್ನು ಪ್ರವೇಶಿಸಿದರು. ಜೀವಿತೇಶ್ವರರಾದ ಗುರುರಾಜರು ನೆಲೆಸಿರುವ ಅಗ್ನಿ ಹೋತ್ರಿಗಳ ಮನೆಯ ಮುಂದೆ ಬಂದು ನಿಂತರು. ಅಂಗಳದಲ್ಲೇ ಸಾಷ್ಟಾಂಗ ನಮಸ್ಕಾರ ಮಾಡಿದರು. ದಾಸರಿಗಾಗಿಯೇ ಕಾಯು ತಿದ್ದ ಮಹಿಳೆಯರಿಬ್ಬರೂ ಓಡಿಬಂದು ನಮಸ್ಕರಿಸಿದರು. ಸ್ನಾನ ಅಡ್ಡೀಕೆಗಳಾದವು. ಸ್ವತಃ ದಾಸರೇ ಗುರುರಾಜರು ಅಡಗಿ ನಿಂತಿರುವ ಗೋಡೆಯನ್ನು ತೋಡಿದರು. ಕೆಲವೇ ಕ್ಷಣಗಳಲ್ಲಿ ಶಾಲಗ್ರಾಮ ಶಿಲಾಮಯವಾದ ಸುಂದರ ಬೃಂದಾವನವು ಗೋಚರವಾಯಿತು. ಎಲ್ಲರೂ ಮುಕ್ತಕಂಠದಿಂದ “ರಾಜಾಧಿರಾಜ ಗುರುಸಾರ್ವಭೌಮಾಂತರ್ಗತ ಗೋವಿಂದಾ! ಗೋವಿಂದಾ! ಗೋವಿಂದಾ!” ಎಂದು ಕೂಗಿದರು. ಸುಂದರ ಬೃಂದಾವನ; ಅದಕ್ಕೆ ತಕ್ಕಂತೆ ಅಸದೃಶವಾದ ಕೂರ್ಮಾಸನ; ದಾಸರ ಕಣ್ಣುಗಳಿಂದ ಅನಂದಾಶ್ರುಗಳು ಹರಿವವು. ಕಂಠವು ಗದ್ದ ದಿಕ್ಕವಾಯಿತು. ದಾಸರಿಗೆ ಸುಂದರ ಬೃಂದಾವನದ ಮಧ್ಯದಲ್ಲಿ ಮಂದಹಾಸ ಬೀರುತ್ತಿರುವ ಗುರುರಾಜರ ಸಂದರುಶನವಾಯಿತು. ಆ ಕ್ಷಣದಲ್ಲಿ ದಾಸರು ಮೈಮರೆತು:

ನೋಡಿದೆ ಗುರುರಾಜರನ್ನ ಈ ರೂಢಿಯೊಳಗೆ ಮೆರೆವ ಸಾರ್ವಭೌಮನ||

ಧಳಧಳಿಸುವ ಬೃಂದಾವನದಿ ತಾನು  
ಕುಳಿತು ಭಕ್ತರಿಗೀವ ವರವನ್ನು ತ್ವರದಿ  
ನಳಿನನಾಭನ ಕೃಪಾಬಲದಿ ಇದೆ  
ನಳಿನಜಾಂಡದಿ ಸರಿಗಾಣೆ ಮಹಿಮಾದಿ

||1||

ಪೊಳೆವ ವಕ್ಷಸ್ಥಳದವನ ಎಳೆ  
ತುಳಿಸಿಮಾಲಾಂಕಿತ ಕಂಧರಯುತನ  
ನಳಿನಾಕ್ಷ ಮಾಲೆ ಶೋಭಿತನ ಊರ  
ಚಲುವ ದ್ವಾದಶ ಪುಂಡ್ರ, ಮುದ್ರ, ಚಿಹ್ನಿತನ

||2||

ಕೃಷ್ಣ ವರ್ಣದಿ ಶೋಭಿವನ ಮಹ  
ವೃಷ್ಣವ ಕುಮುದ ನಿಕರಕೆ ಚಂದಿರನ  
ವಿಷ್ಣು ಭಕ್ತಾಗ್ರೇಸರನ ಬಾಲ  
ಕೃಷ್ಣ ಮೂರುತಿ ಪದಯುಗ ಸರೋಜ ಇನ

||3||



ದಿನನಾಥ ದೀಪ್ತಿ ಭಾಸಕನ ಭವ  
ವನಧಿ ಸಂತರಸಣ ಸುಪೋತಕೋಪಮನ  
ಮುನಿಜನ ಕುಲದಿ ಶೋಭಿಪನ ಸ್ವೀಯ  
ಜನರ ಪಾಲಕ ಮಹಾರಾಯನೆನಿಪನೆ

||4||

ಗುರುಜಗನ್ನಾಥ ವಿಠಲನ ಪಾದ-  
ನರಸಿಜ ಯುಗಳ ಕಾರಡಿಯೆನಿಪನ  
ಪೋರವನು ತನ್ನ ಜನರನ ಎಂದು  
ಶಿರಸದಿ ನಮಿಸಿ ಬೇಡಿದ ಗುರುವರನ

||5||

ಎಂದು ಹಾಡಿ ಕುಣಿದರು. ಗುರುರಾಜರಿಗೆ ಪಂಚಾಮೃತಾಭಿಷೇಕ-ನೈವೇದ್ಯಾದಿಗಳು ಸಡದವು. ಮಹಿಳೆಯರು ಗುರುರಾಜರನ್ನು ದಾಸರಿಗೆ ಒಪ್ಪಿಸಿದರು. ಸಾಂಶರಾದ ಗುರು ರಾಜರು ಎರಡು ಬೃಂದಾವನಗಳಲ್ಲಿ ಸನ್ನಿಹಿತರಾಗಿ ದಾಸರಿಂದ ನಿತ್ಯ ಪೂಜೆ ತೆಗೆದುಕೊಳ್ಳುತ್ತಿದ್ದರು.

**ವಿಶ್ವಾಸೋ ಫಲದಾಯಕ:**

ಶಿವಗಾಂವಿಯಲ್ಲಿ ರಾಮಾಚಾರ್ಯ ಸುಶೀಲಮ್ಮ ಎನ್ನುವ ಬಡದಂಪತಿಗಳಿದ್ದರು. ಇಬ್ಬರಿಗೂ ದಾಸರಲ್ಲಿ ಭಕ್ತಿ. ರಾಮಾಚಾರ್ಯನಿಗೆ ಮದುವೆಯಾಗಿ ಬಹಳ ವರ್ಷಗಳು ಕಳೆದಿದ್ದರೂ ಮಕ್ಕಳಾಗಿದ್ದಿಲ್ಲ. ದಾಸರ ಉಪದೇಶದಂತೆ ದಂಪತಿಗಳಿಬ್ಬರೂ ನಿಷ್ಠೆಯಿಂದ ಗುರುರಾಜರನ್ನು ಸೇವಿಸಿದರು. ಸೇವೆ ಫಲಿಸಿತು; ಸುಶೀಲಮ್ಮ ಗಂಡು ಮಗುವಿಗೆ ಜನ್ಮ ವಿತ್ತಳು. ಆದರೆ ಸುಶೀಲಮ್ಮನಿಗೆ ಬಾಣಂತಿ ರೋಗವು ಹತ್ತಿಕೊಂಡಿತು. ಯಾವ ಔಷಧ-ಪ್ರಾಣಿಗಳಿಗೂ ರೋಗವು ಮಣಿಯಲಿಲ್ಲ. ರಾಮಾಚಾರ್ಯನು ಪ್ರತಿನಿತ್ಯ ದಾಸ ರಲ್ಲಿಗೆ ಬಂದು ತನ್ನ ಎಲ್ಲ ವ್ಯವಹಾರವನ್ನು ನಿವೇದಿಸಿಕೊಳ್ಳುತ್ತಿದ್ದನು.

ಒಮ್ಮೆ ಸಾಯಂಕಾಲ; ಆಗಲೇ ಮಳೆ ಬಂದು ನಿಂತಿತ್ತು. ಸಾತ್ವಿಕ ಅಭಿಮಾನಿಗಳಿಗೆ ಸದುಪದೇಶ ನೀಡಲು ಹೊರಗೆ ಹೋಗಿದ್ದ ದಾಸರು, ರಾಮಾಚಾರ್ಯರ ಮನೆಗೆ ಬಂದರು. ಹೆಂಡತಿಯ ಆರೈಕೆಯಲ್ಲಿ ತೊಡಗಿದ್ದ ರಾಮಾಚಾರ್ಯನು, ದಾಸರ ಆಗಮನವನ್ನು ಕಂಡು ಓಡಿಬಂದು ಆದರದಿಂದ ಸ್ವಾಗತಿಸಿದನು. ಕಟ್ಟೆಯ ಮೇಲೆ ಕುಳಿತ ದಾಸರು, ತಮ್ಮ ಕಾಲಿಗೆ ಅಂಟಿಕೊಂಡಿದ್ದ ಮಣ್ಣನ್ನು ಕೈಯಿಂದ ತೆಗೆಯುತ್ತಾ, ವಿಜಯ ದಾಸರ ನೈವೇದ್ಯ ಸುಖಾದಿಯನ್ನು ಪಠಿಸಹತ್ತಿದರು. ಸುಖಾದಿ ಪಾರಾಯಣ ಪೂರ್ತಿಯಾಯಿತು. ರಾಮಾಚಾರ್ಯನು, "ಮುತ್ಯಾ! ಅವಳಿಗೆ ರೋಗವು ಕಡಿಮೆಯಾಗುತ್ತಾ ಇಲ್ಲ. ದಿನದಿನಕ್ಕೆ ಕ್ಷೀಣಿಸುತ್ತಿದ್ದಾಳೆ. ಬರಡಾದ ನಮ್ಮ ಬೀವನದಲ್ಲಿ ಅಮೃತವೃಷ್ಟಿ ಸುರಿದಂತೆ ನಿಮ್ಮ ದಯೆಯಿಂದ ಗಂಡುಮಗುವಾಗಿದೆ. ಈಗ ಅವಳಿಗೆ ಬಂದ ವಿಪತ್ತರಿ ಹಾರಕರೂ ಸಹ ನೀವೇ; ನಿಮ್ಮನ್ನೇ ನಂಬಿದ್ದೇನೆ" ಎಂದನು. ಆಗ ದಾಸರು, "ರಾಮಾಚಾರ್ಯ! ನಾನೂ ನಿನ್ನಂತೆ ಮನುಷ್ಯ. ನಿಶ್ಚಲ ಭಕ್ತಿಯಿಂದ ಗುರ್ವಂತ್ರ್ಗತ ಪ್ರಾಣೇಶನನ್ನು ಸೇವಿಸಿದೆ. ಸಂತಾನ ಗೋಪಾಲಕೃಷ್ಣನು ನಿನ್ನಲ್ಲಿ ದಯೆ ತೋರಿದನು. ನನಗೆ ವೈದ್ಯ ತಿಳಿಯದು. ನಿನಗಾಗಿ ಧನ್ವಂತರಿಯನ್ನು ಪ್ರಾರ್ಥಿಸುತ್ತೇನೆ. ಜ್ವರವನ್ನೂ,

ಆಪಮೃತ್ಯುವನ್ನೂ ಪರಿಹರಿಸುವ ನೈಸಿಂಹನು ಬಿಂಡಿತ ನಿನ್ನನ್ನು ಅನುಗ್ರಹಿಸುವನು” ಎಂದು ಹೇಳಿ ಹೊರಟುಹೋದರು.

ರಾಮಾಚಾರ್ಯನು ದಾಸರು ಕುಳಿತಿದ್ದ ಸ್ಥಳವನ್ನು ಕೈಯಿಂದ ಸವರಿ, ಅಲ್ಲಿ ಉದುರಿದ್ದ ಅವರ ಕಾಲಿನ ಮಣ್ಣನ್ನು ಭಕ್ತಿಯಿಂದ ಎತ್ತಿ ಕೈಗೆ ತೆಗೆದುಕೊಂಡನು. ಕೈಯಲ್ಲಿರುವ ದಾಸರ ಪಾದಮೃತ್ತಿಕೆ ಆ ಕ್ಷಣದಲ್ಲಿ ರಾಮಾಚಾರ್ಯನ ಪಾಲಿಗೆ ದಿವ್ಯ ಔಷಧದಂತೆ ಕಂಡಿತು. ಮನೆಯೊಳಗೆ ಓಡಿದ: “ಸುಶೀಲಾ! ಇಂದಿಗೆ ನಿನ್ನ ರೋಗ ಪರಿಹಾರವಾಯಿತು. ಮುಖ್ಯ ಅನುಗ್ರಹಿಸಿ ನಿನಗಾಗಿ ದಿವ್ಯ ಔಷಧವನ್ನು ಕೇಳದೆ ಕೊಟ್ಟಿರುವನು, ಹಿಡಿ” ಎಂದು ಹೇಳುತ್ತಾ, ತಾನು ತಂದಿದ್ದ ದಾಸರ ಪಾದಮೃತ್ತಿಕೆಯನ್ನು ಸುಶೀಲಮ್ಮನ ಬಾಯಿಗೆ ಹಾಕಿದ. ಮೈಗೆಲ್ಲಾ ಸವರಿದ. “ನಂಬ ಕೆಟ್ಟವರಿಲ್ಲವೋ ರಂಗಯ್ಯನ ನಂಬದೆ ಕೆಟ್ಟರೆ ಕೆಡಲಿ” ಇದಲ್ಲವೇ ಪುರಂದರದಾಸರ ನುಡಿ. ರಾಮಾಚಾರ್ಯನ ವಿಶ್ವಾಸ ಫಲಿಸಿತು. ಸರ್ವಾಂತರ್ಯಾಮಿಯಾದ ದೇವದೇವನಾದ ಧನ್ವಂತರಿಯು ರಾಮಾಚಾರ್ಯನ ಪತ್ನಿಯ ರೋಗವನ್ನೂ, ಅವರ ಭವರೋಗವನ್ನೂ ಕಳೆದನು.

**ಗುರುವು ದೊರೆತರೆ ಹರಿ ತಾ ದೊರೆವನು:**

ದಾಸರು ಗುರುರಾಜರ ಎರಡು ಭವ್ಯ ಬೃಂದಾವನಗಳನ್ನು ಹಿಂದಿಟ್ಟುಕೊಂಡು ಸವಣೂರಿಗೆ ಬಂದರು. ಸತ್ಯಬೋಧರ ದರ್ಶನ ಪಡೆದು ಪುನಃ ರಿತ್ತಿಗೆ ಬಂದು, ಅಲ್ಲಿ ಧೀರೇಂದ್ರರ ಸೇವೆಯಲ್ಲಿ ಕೆಲಕಾಲ ಕಳೆದರು. ಒಮ್ಮೆ ಕರ್ಜಗಿಯಲ್ಲಿ ನೆಲೆನಿಂತ ಶ್ರೀದ ವಿಠಲರ ಆರಾಧ್ಯಮೂರುತಿ ಪಾಂಡುರಂಗವಿಠಲ ದಾಸರಿಗೆ ಸ್ವಪ್ನದಲ್ಲಿ ಕಾಣಿಸಿಕೊಂಡು ತನ್ನ ದರ್ಶನಕ್ಕೆ ಬರಲು ಆದೇಶ ನೀಡಿದ. ದಾಸರು ಕರ್ಜಗಿಗೆ ಪ್ರಯಾಣ ಬೆಳೆಸಿದರು. ಕರ್ಜಗಿಯಲ್ಲಿ ದಾಸರ ಬಿಡಾರ ಶ್ರೀದ ವಿಠಲರ ಪಾದಧೂಳಿಯಿಂದ ಪಾವನವಾದ ಮನೆಯಲ್ಲಾಯಿತು. ದಾಸರು, “ಈ ಸ್ಥಳ ಪರಮ ಪವಿತ್ರವಾದುದು. ಜಗನ್ನಾಥ ದಾಸರು-ಪ್ರಾಣೇಶದಾಸರು ನಡೆದಾಡಿದ ಸ್ಥಳ. ಈ ಮನೆಯಲ್ಲೇ ಗೋಪಾಲಕೃಷ್ಣನು ಶ್ರೀದ ವಿಠಲರಿಗೆ ಒಲಿದು ಕುಣಿದಿದ್ದಾನೆ. ಶ್ರೀದ ವಿಠಲರು ಆನಂದನಂದನನೊಡನೆ ಆನಂದ ದಿಂದ ಆಡಿದ್ದಾರೆ. ಇದು ಕೃಷ್ಣನ ಪಾದಧೂಳಿಯಿಂದ ಪವಿತ್ರವಾದ ಎರಡನೆಯ ನಂದವ್ರಜ” ಎಂದು ತಮ್ಮ ಅಭಿಮಾನಿಗಳಿಗೆಲ್ಲಾ ತಿಳಿಸಿದರು. ಶ್ರೀದ ವಿಠಲರ ಆರಾಧ್ಯ ಮೂರುತಿಯಾದ ವಿಠಲನ ಮಂದಿರಕ್ಕೆ ಬಂದರು. ವಿಠಲನ ಮುಂದೆ ಪೃಮರೆತು ನರ್ತನ ಮಾಡಿದರು. ನೆರೆದ ಭಕ್ತವೃಂದಕ್ಕೆ ಶ್ರೀದ ವಿಠಲರೇ ಕುಣಿಯುತ್ತಿರುವಂತೆ ಭಾಸವಾಯಿತು. ದಾಸರು ಒಂದು ವಾರದವರೆಗೆ ಕರ್ಜಗಿಯಲ್ಲೇ ಇದ್ದು ಬಿಟ್ಟರು.

ಊರಿಗೆ ಹೊರಡುವ ದಿನ, ಗುರುರಾಜರ ಪೂಜಾದಿಗಳು ಮುಗಿದವು. ಕರ್ಜಗಿ ದಾಸರಿಗೆ ದೂರದ ಬಂಧುಗಳಾದ ಮನೆಯ ಯಜಮಾನರು, ದಾಸರಿಗೆ ದಕ್ಷಿಣೆ ಸಮರ್ಪಿಸಲು ಬಂದರು. ಅವರನ್ನು ದಾಸರು ತಡೆದರು. “ರಾಯರೇ! ಎಲ್ಲವನ್ನೂ ಬಿಟ್ಟು ಬಂದವರು ನಾವು. ಆ ಶ್ರೀ ವಲ್ಲಭನು ನಿಮ್ಮಂಥಾ ಸದ್ಗುಣಸ್ಥರದ್ದಾರಾ ನಮಗೆ ಯಾವ ಕೊರತೆಯಿಲ್ಲದಂತೆ ಮಾಡಿರುವನು. ಈ ದುಡ್ಡು ನಮಗೆ ಬೇಡ” ಎಂದರು. ಯಜಮಾನನು ಸುಮ್ಮನಾಗಲಿಲ್ಲ. “ಸತ್ಪಾತ್ರರಿಗೆ ಮಾಡಿದ ದಾನ ಅನಂತವಾಗಿ ಕುಲಕೋಟಿ

ಯನ್ನು ಉದ್ಧರಿಸುವುದು. ನಮ್ಮ ಉದ್ಧಾರಕ್ಕಾಗಿ ತಾವು ಏನಾದರೂ ಸ್ವೀಕರಿಸಲೇ ಬೇಕು” ಎಂದು ಯಜಮಾನನು ಹಟಹಿಡಿದನು. ದಾಸರು ನಗುತ್ತಾ “ಹಾಗಾದರೆ ಯಜಮಾನರೇ! ನಾವು ಕೇಳಿದುದನ್ನು ಕೊಡುವಿರಾ?” ಎಂದರು. ಅದಕ್ಕೆ ಸಮ್ಮತಿಸಿದನು ಗೃಹಸ್ಥನು. ದಾಸರು ಮನೆಯಲ್ಲಿ ಒಂದು ಸ್ಥಳವನ್ನು ತೋರಿ, “ಇಲ್ಲಿ ಶ್ರೀದ ವಿಠಲರಿಂದ ಆರ್ಚಿತರಾದ ಶ್ರೀ ಮುರಳಿ ಕೃಷ್ಣ ಹಾಗೂ ಸೀತಾ ಸಮೇತ ಶ್ರೀರಾಮ ಜುದ್ರದೇವರು ಇರುವರು. ಆ ನಮ್ಮ ದೇವರನ್ನು ನಮಗೆ ಕೊಡಿರಿ. ಅನಂತಾನಂತ ಸಂಪತ್ತನ್ನು ಧಾರೆಯೆರೆದ ಪುಣ್ಯವು ನಿಮಗೆ ಲಭಿಸುವುದು” ಎಂದರು. ಎಲ್ಲರಿಗೂ ಆಶ್ಚರ್ಯವಾಯಿತು. ಗೃಹಸ್ಥನು ಸಂತೋಷದಿಂದ “ಹಾಗೆಯೇ ಆಗಲಿ! ಇದು ಮಹಾ ಭಾಗ್ಯ” ಎಂದನು. ದಾಸರು ಭೂಮಿಯನ್ನು ಅಗೆದರು. ಒಳಗಡೆ ಒಂದು ಪೆಟ್ಟಿಗೆ, ಹಿತ್ತಾಳೆಯ ಮಣೆ ಕಾಣಿಸಿಕೊಂಡವು. ಪೆಟ್ಟಿಗೆಯಲ್ಲಿ ದಾಸರು ಹೇಳಿದಂತೆ, ಸುಂದರವಾದ ಸೀತಾ-ರಾಮ-ಕೃಷ್ಣರ ಮೂರು ಪ್ರತಿಮೆಗಳಿದ್ದವು. ದಾಸರ ಆನಂದಕ್ಕೆ ಅವಧಿಯೇ ಇಲ್ಲದಾಯಿತು. ದಾಸರು ಸೀತಾ-ರಾಮ-ಕೃಷ್ಣರನ್ನು ರಾಯರ ಬೃಂದಾವನದ ಮೇಲಿಟ್ಟು ಮತ್ತೊಮ್ಮೆ ಮಂಗಳಾರತಿ ಮಾಡಿದರು.

ಮುಂದೆ ದಾಸರು ಧಾರವಾಡ ಪ್ರಾಂತದಿಂದ ಪ್ರಯಾಣ ಬೆಳೆಸಿದರು. ಸಂಚಾರ ಮಾಡುತ್ತಾ ಆದವಾನಿಗೆ ಹತ್ತಿರದಲ್ಲಿರುವ ವಿರುಪಾಕ್ಷರಕ್ಕೆ ಬಂದರು. ವಿರುಪಾಕ್ಷರದಲ್ಲಿ ಪ್ರಾಚೀನವಾದ ವೆಂಕಟರಮಣನ ದೇವಾಲಯವಿದೆ. ವರಪ್ರದನಾದ ಶ್ರೀನಿವಾಸ ತನ್ನ ಭಕ್ತನಿಗೆ ಸ್ವಾಗತ ಬಯಸಿದ. ಜ್ಞಾನಿಗಳು ಗುರುರಾಜರನ್ನು ಕರೆದುಕೊಂಡು ತಮ್ಮ ಊರಿಗೆ ಬಂದುದಕ್ಕಾಗಿ ಊರಿನ ಜನರೆಲ್ಲಾ ಸಂತೋಷಪಟ್ಟರು. ಗುರುರಾಜರ ಎರಡು ಬೃಂದಾವನಗಳನ್ನು ಶ್ರೀನಿವಾಸನ ಸನ್ನಿಧಿಯಲ್ಲಿರಿಸಿ ದಾಸರು ದೇವಾಲಯದಲ್ಲೇ ತಂಗಿದರು. ದಾಸರ ಮಗ ಯುಕ್ತ ವಯಸ್ಸಿಗೆ ಬಂದನು. ತಂದೆಯವರಲ್ಲೇ ವೇದಾಂತವನ್ನು ಅಧ್ಯಯನ ಮಾಡಿದನು. ಪ್ರತಿನಿತ್ಯ ತಂದೆಯ ಸೇವೆ, ವೇದಾಂತಾಧ್ಯಯನ, ಗುರುರಾಜರ ಸೇವೆ, ಇದೇ ರಾಘವೇಂದ್ರನ ನಿತ್ಯ ಕರ್ತವ್ಯವಾಗಿತ್ತು. ದಾಸರು ಮಗನಿಗೆ ವಿವಾಹ ಮಾಡಲು ನಿಶ್ಚಯಿಸಿದರು. ಶಿಗ್ರಾವಿಯ ಸದ್ಗೃಹಸ್ಥರ ಮಗಳಾದ ಭಾಗೀರಥೀಬಾಯಿಯೊಡನೆ ರಾಘವೇಂದ್ರಾಚಾರ್ಯನ ಮದುವೆಯಾಯಿತು.

ಆದವಾನಿಗೆ ದಕ್ಷಿಣಕ್ಕೆ ವಿರುಪಾಕ್ಷರವಾದರೆ ಪಶ್ಚಿಮಕ್ಕೆ ಕೌತಾಳ ಗ್ರಾಮ. ಕೌತಾಳವು ಆದವಾನಿಯಿಂದ ಹದಿನೆಂಟು ಮೈಲಿ ದೂರದಲ್ಲಿದೆ. ಕೌತಾಳ ಅವಧೂತ ರಂಗಯ್ಯನವರ ದಿವ್ಯಸನ್ನಿಧಾನದಿಂದ ಧರ್ಮಕ್ಕೆ ತವರೂರಾಗಿತ್ತು. ಹನುಮಂತರಾಯ ರೆಂಬುವರು ಗ್ರಾಮದ ಶಾಸ್ತ್ರಾಧೀಶರು. ದುಷ್ಕರ್ಮವತರಿಂದ ಹನುಮಂತರಾಯರು ವ್ಯಾಧಿಗ್ರಸ್ತರಾದರು. ದಿನದಿನಕ್ಕೆ ವ್ಯಾಧಿ ಪ್ರಬಲವಾಯಿತು. ಯಾವ ಔಷಧವೂ ವ್ಯಾಧಿಯ ಮೇಲೆ ತನ್ನ ಪ್ರಭಾವವನ್ನು ಬೀರಲಿಲ್ಲ. ಎಲ್ಲರೂ ಹನುಮಂತರಾಯನನ್ನು ಕೈಬಿಟ್ಟರು. ಹನುಮಂತರಾಯನ ಪತ್ನಿಗೆ ಯಾರೋ ಹೇಳಿದರು “ವಿರುಪಾಕ್ಷರದಲ್ಲಿರುವ ದಾಸನಿಗೆ ಮೇರೆ ಹೊಕ್ಕರೆ ಹನುಮಂತರಾಯನು ಬದುಕುಹುದು” ಎಂದು. ಸಾಧಿ ವೆಂಕಮ್ಮ ವಿರುಪಾಕ್ಷರಕ್ಕೆ ಬಂದು ದಾಸರ ಅಡಿಗಳಲ್ಲಿ ಶಿರಬಾಗಿ ತನ್ನ ಮಾಂಗಲ್ಯವನ್ನು

ಕಾಪಾಡಬೇಕೆಂದು ಬೇಡಿದಳು. ಹನುಮಂತರಾಯನ ದುಷ್ಕರ್ಮ ವಯಗಿತ್ತು. ಗುರು ರಾಜರನ್ನು ಕರೆದುಕೊಂಡು ಕೌತಾಳಕ್ಕೆ ಪ್ರಯಾಣ ಬೆಳೆಸಿದರು.

“ಗುರುರಾಜ ಗುರುಸಾರ್ವಭೌಮ

ಗುರುರಾಜ ಗುರುಸಾರ್ವಭೌಮ ನಿನ್ನಯ ಪಾದ

ಸರಸಿಜ ಯುಗಕಭನಮಿಸುವೆ”

ಎಂಬ ಇಪ್ಪತ್ತಾರು ನುಡಿಯ ಹಾಡನ್ನು ರಚಿಸಿ, ಗುರುರಾಜರನ್ನು ಪ್ರಾರ್ಥಿಸಿ, ಹನು ಮಂತರಾಯನಿಗೆ ಬಂದ ವ್ಯಾಧಿಯನ್ನು ಪರಿಹರಿಸಿದರು. ದಾಸರ ಅನುಗ್ರಹದಿಂದ ಹನುಮಂತರಾಯನಿಗೆ ಹೊಸ ಜನ್ಮವೇ ಪ್ರಾಪ್ತವಾಯಿತು. ಮನಸ್ಸಿನಲ್ಲಿ ಜ್ಞಾನದ ಬೆಳಕು ಹರಿಯಿತು. ದಾಸರು ಹನುಮಂತರಾಯನಿಗೆ ‘ವರದ ವಿಠಲ’ ಎಂಬ ಅಂಕಿತವನ್ನು ಉಪದೇಶಿಸಿದರು.

ಕಾರಣಾಂತರಗಳಿಂದ ತಮ್ಮ ನೈಜವನ್ನರಿಯದೆ ಅಜ್ಞಾನಾಧಿಕಾರದಲ್ಲಿ ಬಿದ್ದ ಸುಜೀವಿಗಳ ಹೃದಯದಲ್ಲಿ ಜ್ಞಾನ ಜ್ಯೋತಿಯನ್ನು ಬೆಳಗಿಸುವುದನ್ನೇ ಪ್ರಧಾನ ಸಾಧನೆಯನ್ನಾಗಿಟ್ಟುಕೊಂಡ ದಾಸಾರ್ಯರು, ಕೌತಾಳದ ಹಿಂದುಳಿದ ಜನಾಂಗದ ಮೇಲೆ ದಯೆ ತೋರಿದರು. ತಾವಾಗಿಯೇ ಅವರಿದ್ದಲ್ಲಿಗೆ ಹೋಗಿ, ಸಮವೇಶಗಳಿಂದ ಅವರ ಮನಸ್ಸುಗಳನ್ನು ಸೆಳೆದರು. ಉಪದೇಶದಿಂದ ಅವರನ್ನು ಜಾಗೃತಗೊಳಿಸಿದರು. ಅವರ ದುರಭ್ಯಾಸಗಳನ್ನು ದೂರಮಾಡಿ, ವೈಷ್ಣವ ದೀಕ್ಷೆಯನ್ನಿತ್ತರು. ನೇಯಿಕಾರ, ಕಬ್ಬೇರ, ಬೇಡರ ಜಾತಿಯ ಅನೇಕ ಜನರು ಇವರ ಶಿಷ್ಯರಾದರು. ತುರುಕರು, ಲಿಂಗವಂತರು ಸಹ ಇವರ ಶಿಷ್ಯ ಕೋಟಿಯಲ್ಲಿದ್ದರು.

ತಮ್ಮಾರೆಡ್ಡಿ ಎನ್ನುವವರು ದಾಸರಿಗೆ ಸುವಿಶಾಲವಾದ ಒಂದು ಮನೆಯನ್ನು ದಾನ ಮಾಡಿದರು. ಭಗವತ್ಸಂಕಲ್ಪವನ್ನು ನೆನೆದ ದಾಸಾರ್ಯರು ಗುರುರಾಜರನ್ನು ಪ್ರತಿಷ್ಠಿಸಿ ಕೌತಾಳದಲ್ಲಿ ಸ್ಥಿರವಾಗಿ ನಿಂತರು. ದಾಸಾರ್ಯರು ದಿನದ ಹೆಚ್ಚಿನ ಸಮಯವನ್ನು ಪದಪದ್ಯ ಸುಳಾದಿಗಳ ಹಾಗೂ ಸಂಸ್ಕೃತ ಗ್ರಂಥಗಳ ರಚನೆಯಲ್ಲೇ ಕಳೆಯುತ್ತಿದ್ದರು. ಕೆಲವೊಮ್ಮೆ ದಾಸಾರ್ಯರು ನಿದ್ರಾಹಾರಾದಿಗಳಿಲ್ಲದೆ ಗ್ರಂಥಾವಲೋಕನೆಯನ್ನು ಮಾಡುತ್ತಲೋ ಅಥವಾ ವ್ಯಾಖ್ಯಾನವನ್ನು ಮಾಡುತ್ತಲೋ ಮೂರು-ನಾಲ್ಕು ದಿನಗಳವರೆಗೆ ಕದಲದೆ ಕುಳಿತುಬಿಡುತ್ತಿದ್ದರಂತೆ! ಶೌಚಾದಿಗಳಿಗೂ ಏಳುತ್ತಿರಲಿಲ್ಲವಂತೆ. ಇದು ದಾಸಾರ್ಯರ ಇಂದ್ರಿಯ ನಿಗ್ರಹಕ್ಕೆ ನಿದರ್ಶನವಾಗಿದೆ.

**ಶ್ರೀಕಾಂತನ ಭಜನೆಯೇ ಲೇಸು:**

ಒಮ್ಮೆ ಶ್ರೀರಾಘವೇಂದ್ರರ ಆರಾಧನೆಗೆ ಇನ್ನು ಮೂರು ದಿನಗಳು ಮಾತ್ರ ಉಳಿದಿವೆ. ಜ್ಞಾನ-ಭಕ್ತಿ-ವೈರಾಗ್ಯಗಳೆಂಬ ನಿಜಸಂಪತ್ತಿನಿಂದ ಪೂರ್ಣವಾದ ದಾಸರ ಮನೆ, ಐಹಿಕ ಸಂಪತ್ತಿನಿಂದ ಎಂದೂ ಪೂರ್ಣವಲ್ಲ, ಎಂದೂ ರಿಕ್ತವಲ್ಲ.

“ಆರೋಗ್ಯ ಅಯುಷ್ಯ ಐಶ್ವರ್ಯವೆಂಬ ಈ

ಮೂರು ವಿಧ ವಸ್ತುಗಳು

ನಾರಾಯಣನ ಭಜಕರಾದವರ ಸಾಧನಕೆ

ಪೂರಣವಾಗಿವೆವೋ”

ಎಂದು ಗೋಪಾಲದಾಸರ ವಚನದಲ್ಲಿ ಪೂರ್ಣ ನಂಬಿಕೆ ಉಳ್ಳವರು ದಾಸರು. ದಾಸರು ಎಂದೂ ಭವಿಷ್ಯವನ್ನು ಕುರಿತು ಅಲೋಚಿಸಿದವರಲ್ಲ. ಭಗವಂತ ಕರುಣಿಸಿ ಕೊಟ್ಟಿದ್ದನ್ನು ಎಂದೂ ತೃಪ್ತರಾಗುತ್ತಿದ್ದರು.

ದಾಸರ ಶಿಷ್ಯರಿಗೆ ಮಾತ್ರ ಆರಾಧನೆ ಹತ್ತಿರ ಬಂದಂತೆಲ್ಲಾ ದಿಗಿಲ: ಹೆಚ್ಚಾಯಿತು. ಆರಾಧನೆ ಐದು ದಿನಗಳ ಕಾಲ ನಡೆಯಬೇಕು. ಆರಾಧನೆಗೆ ಬರುವ ಜನರಿಗೇನು ಕಡಿಮೆಯಿಲ್ಲ. ಆರಾಧನೆಗೆ ಬೇಕಾಗುವ ಪದಾರ್ಥಗಳ ವ್ಯವಸ್ಥೆ ಇನ್ನೂ ಆಗಿಲ್ಲ. ಅದಕ್ಕೆ ಬೇಕಾಗುವ ದುಡ್ಡು ಸಹ ದಾಸರಲ್ಲಿಲ್ಲ. ದಾಸರು ಮಾತ್ರ ಎಂದೂ ಯಾರನ್ನೂ ಬೇಡುತ್ತಿರಲಿಲ್ಲ. “ದಾಸರು ಆರಾಧನೆಗಾಗಿ ಏಕೆ ಕಷ್ಟಪಡಬೇಕು. ನಮ್ಮನ್ನು ಒಂದು ಮಾತು ಕೇಳಿದರೆ ಸಾಕು, ಪ್ರತಿವರ್ಷ ಆರಾಧನೆಯನ್ನು ನಾವೇ ಮಾಡುತ್ತೇವೆ.” ಎಂದು ಊರಿನ ಅನೇಕ ಗಣ್ಯವ್ಯಕ್ತಿಗಳು, ದಾಸರ ಶಿಷ್ಯರ ಮುಂದೆ ಹೇಳುತ್ತಿದ್ದರು.

ಎಂದಿನಂತೆ ಸಾಯಂಕಾಲದ ಹೊತ್ತಿಗೆ ದಾಸರ ಮನೆಯಲ್ಲಿ ಭಕ್ತ ಮಂಡಳಿ ಸೇರಿದ. ದಾಸರು ಭಾಗವತವನ್ನು ಹೇಳಿದರು. ನಂತರ ಎಲ್ಲರೂ ಸೇರಿ ತಾರತಮ್ಯೋಕ್ತವಾಗಿ ಭಜನೆ ಮಾಡಿದರು. ಮುಖ್ಯ ಶಿಷ್ಯರು ಕೆಲವರು, “ಮುಖ್ಯ ಆರಾಧನೆ ಎರಡು ದಿನಗಳಲ್ಲಿ ಬಂದು ಬಿಡುತ್ತದೆ. ಮಾಡಬೇಕಾದ ಕೆಲಸ ಬಹಳವಿದೆ. ನೀನು ಒಮ್ಮೆ ಕೇಳಿದರೆ ಸಾಕು. ಊರಿನ ಅನೇಕ ಗಣ್ಯರು ಸಹಕರಿಸಲು ಸಿದ್ಧರಿದ್ದಾರೆ” ಎಂದರು. ದಾಸರು ಕೂಡಲೇ ನಕ್ಕುಬಿಟ್ಟರು. ಮಗುವಿನ ಚಿಂತೆ ತಾಯಿಗಿರುತ್ತದೆ. ಮಗು ಸದಾ ನಿಶ್ಚಿಂತವಾಗಿರುತ್ತದೆ. ಕಾರ್ಯವನ್ನು ಮಾಡಿ ಮಾಡಿಸುವವನು ಭಗವಂತ. ಅಸ್ವತಂತ್ರನಾದ ಜೀವಿ, ಇಲ್ಲದ ಕರ್ತೃತ್ವಭಾರವನ್ನು ಹೊರಬಾರದು.

“ಹಾಡಿದರೆ ಎನ್ನೊಡೆಯನ ಹಾಡುವೆ  
ಬೇಡಿದರೆ ಎನ್ನೊಡೆಯನ ಬೇಡುವೆ  
ಒಡೆಯಗೆ ಒಡಲನು ತೋರುತ ಎನ್ನ  
ಬಡತನ ಬಿನ್ನಹ ಮಾಡುವೆ  
ಒಡೆಯ ಪ್ರರಂದರ ವಿಠಲರಾಯನ  
ಅಡಿಗಳನು ಸಾರಿ ಬದುಕುವೆ ಸೇರಿ ಬದುಕುವೆ”

ಇದು ನಮ್ಮ ಪ್ರರಂದರ ದಾಸರು ಉಪದೇಶಿಸಿದ ತಾರಕಮಂತ್ರ. ಮಾಡಿದ ಕೆಲಸ ದಿಂದ ಬೇಡಿದ ಸುಖ ದೊರೆಯದೇ ಇದ್ದರೂ ಚಿಂತೆಯಿಲ್ಲ. ದುಃಖ ಮಾತ್ರ ಬರಬಾರದು. ನರನನ್ನು ಬೇಡಿ ಸುಖಿಸುವುದಕ್ಕಿಂತ ಭಗವಂತನಲ್ಲಿ ಬೇಡಿ ಕಷ್ಟಪಡುವುದೇ ಲೇಸು. ನರರನ್ನು ಬೇಡುವುದರಿಂದ ಇಹದಲ್ಲಿ ಸುಖವಾದಂತೆ ಕಂಡರೂ, ಪಾರತ್ರಿಕ ದುಃಖ ತಪ್ಪದು. ಭಗವಂತನಲ್ಲಿ ಮೂಡಿದ ಯೋಚನೆ ಇಹ ಪರಗಳಲ್ಲಿ ಸುಖವನ್ನು ಕರುಣಿಸುವುದು.

ಏಕಾಂತದಿ ತ್ರೀಕಾಂತನ ಭಜಿಸಲು  
ಲೋಕಾಂತರ ಸುಖ ಪ್ರಾಪ್ತಿ  
ಭೂಕಾಂತನ ಭಜಿಸಲು ಮೂಕಾಂತನು ಒಲಿಯನು  
ಲೋಕಾಂತರ ನಿರಯಾಪ್ತಿ

ಶಿರಿರಮಣನ ಪದಯುಗಳವ ಭಜಿಸಲು  
 ದೊರೆವುದೀಗ ಮೋಕ್ಷ  
 ನರಜನ ಗುಣಗಳ ವರಣನೆ ಮಾಡಲು  
 ನಿರಯ ದುಖ ಪ್ರತ್ಯಕ್ಷ

||2||

ವೀತದೋಷ ನಿರ್ಭೀತ ಗುರುಜಗ  
 ನ್ನಾಥ ವಿಠಲರೇಯ  
 ಮಾತು ಕೇಳಿ ನಿಜಮಾತೆಯ ತೆರದಲಿ  
 ದೂತನ ಪಿಡಿವನು ಕೈಯ್ಯು

||3||

ಕಾರಣ ಪರರನ್ನು ಯಾಚಿಸುವುದು ಸಲ್ಲ", ಎಂದರು. ದಾಸರ ಉಪದೇಶ ಎಲ್ಲರನ್ನೂ  
 ಜಾಗೃತಗೊಳಿಸಿತು.

ಮರುದಿನ ದಾಸರ ಶಿಷ್ಯರಾದ ತಿರುಮಲರಾಯರೆಂಬ ಜಡ್ಜೀಗಳು ಧಾರವಾಡ  
 ದಿಂದ ಬಂದರು. ತಿರುಮಲರಾಯರು ರಾಯರ ಆರಾಧನೆಗೆ ಬೇಕಾಗುವ  
 ದುಡ್ಡನ್ನು ದಾಸರ ಅಡಿದಾವರೆಗಳಲ್ಲಿ ಸಮರ್ಪಿಸಿದರು. ದಾಸರು ರಾಯನನ್ನು ಆಶೀರ್ವ  
 ದಿಸುತ್ತಾ

“ನಂಬಿಕೆಟ್ಟವರಿಲ್ಲವೋ ಈ ಗುರುಗಳ  
 ನಂಬದೆ ಕೆಡುವರುಂಟೋ  
 ನಂಬಿದ ಜನರಿಗೆ ಬೆಂಬಲ ತಾನಾಗಿ

ಹಂಬಲಿಸಿದ ಫಲ ತುಂಬಿ ಕೊಡುವವರನ್ನ ||”

ಎಂಬ ಮೂರು ನುಡಿಯ ಕೃತಿಯನ್ನು ಹಾಡಿ ಗುರುಗಳಿಗೆ ಸಮರ್ಪಿಸಿದರು. ಗುರುರಾಜರ  
 ಆರಾಧನೆ ಅತಿ ವಿಜೃಂಭಣೆಯಿಂದ ನಡೆಯಿತು.

### ದಾಸರ ಶಿಷ್ಯ ಸಂಪತ್ತೆ:

ಒಮ್ಮೆ ದಾಸಾರ್ಯರಿಗೆ ರಾಘವೇಂದ್ರರ ಖೇತದಲ್ಲಿ ರಾರಾಜಿಸಿದ ಶ್ರೀ ವರದೇಂದ್ರರು  
 ಸ್ವಪ್ನದಲ್ಲಿ ಕಾಣಿಸಿಕೊಂಡು “ನಿನಗೆ ಯೋಗ್ಯನಾದ ಶಿಷ್ಯ ನಿನಗಾಗಿ ಲಿಂಗಸೂಗೊರಿಸಿ  
 ಕಾಯುತ್ತಿರುವನು; ಅವನು ನಮ್ಮ ಶರಣನು; ಉದ್ಧರಿಸು” ಎಂದು ಆಜ್ಞಾಪಿಸಿದರು.

ಹರಿದಾಸರ ಮತ್ತು ಅವರ ಸಾಹಿತ್ಯಕ್ಕೆ ನೆಲೆವೀಡಾದ ಲಿಂಗಸೂಗೊರಿಗೆ ದಕ್ಷಿಣದಲ್ಲಿ  
 ಸುಮಾರು ಐದು ಮೈಲುಗಳ ದೂರದಲ್ಲಿ ಸಂತೆಕೇಲೂರು ಎಂಬ ಗ್ರಾಮ. ಸ್ವಾಮಿರಾಯ  
 ರೆಂಬವರು ಆ ಗ್ರಾಮವಾಸಿಗಳು. ಇವರು ಪ್ರಾಣೇಶದಾಸರ ಮೊಮ್ಮಕ್ಕಳಾದ ವಿಜಯ  
 ರಾಯರ ಮಗಳ ಮಗ ಸ್ವಾಮಿರಾಯರು ವಕೀಲರಾಗಿದ್ದರು. ಆಧ್ಯಾತ್ಮಿಕ  
 ಚಿಂತನೆಯಲ್ಲಿ ಬಹಳ ಒಲವು. ಲಿಂಗಸೂಗೊರಿನ ಅಧಿದೈವವಾದ ಕುಪ್ಪೀ ಭೀಮನ ಏಕಾಂತ  
 ಭಕ್ತರು. ಪ್ರಾಣೇಶದಾಸರಿಗೆ ಒಲಿದು. ಬಂದ ವರದೇಂದ್ರರ ದಾಸಾನುದಾಸರು. ಈ  
 ಸ್ವಾಮಿರಾಯರಿಗೂ ಸಹ ವರದೇಂದ್ರರು ಸ್ವಪ್ನದಲ್ಲಿ ಕಾಣಿಸಿಕೊಂಡು “ಗುರುಜಗನ್ನಾಥ  
 ದಾಸರೇ ನಿನ್ನ ಆತ್ಮೋದ್ಧಾರಕ ಗುರುಗಳು; ನಾಳೆ ನಿನಗಾಗಿ ಇಲ್ಲಿಗೆ ಬರುವರು” ಎಂದು  
 ಸೂಚಿಸಿದರು.

ದಾಸರು ಶ್ರೀ ವರದೇಂದ್ರರ ಆದೇಶವನ್ನು ಶಿರಸಾಧರಿಸಿ ಶಿಷ್ಯನಿಗಾಗಿ ಲಿಂಗಸೂಗೂರಿನತ್ತ ಸಾಗಿದರು. ಪ್ರಾಣೇಶದಾಸರಂಥ ಅನೇಕ ಹರಿದಾಸರ ಪಾದಸ್ಪರ್ಶದಿಂದ ಪವಿತ್ರವಾದ ಪುಣ್ಯಭೂಮಿಯಾದ ಲಿಂಗಸೂಗೂರು ಹರಿದಾಸರುಗಳ ತವರೂರು. ತನಗಾಗಿ ಕೊಗುತ್ತಾ ಬರುವ ತಾಯಿಯನ್ನು ಕಂಡ ಕರು, ಆ ತಾಯಿಯಲ್ಲಿರುವ ಅಮೃತವನ್ನು ಸ್ವಾದಿಸಲು ಧಾವಿಸುವಂತೆ, ಸ್ವಾಮಿರಾಯರು ದೂರದಿಂದಲೇ ದಾಸರನ್ನು ಕಂಡು, ಧಾವಿಸಿ ಬಂದು, ದಾಸರ ಅಡಿವಾವರೆಗಳಿಗೆರಗಿದರು.

ಒಂದು ಶುಭಮುಹೂರ್ತದಲ್ಲಿ ದಾಸರು ಸ್ವಾಮಿರಾಯರಿಗೆ ವರದೇಶ ವಿಠಲ ಎಂಬ ಅಂಕಿತವನ್ನು ಕೊಟ್ಟು ಉಪದೇಶಿಸಿದರು. ದೀಕ್ಷೆಯನ್ನು ಪಡೆದ ಸ್ವಾಮಿರಾಯರು ದಾಸರ ಉಪದೇಶದಿಂದ ತತ್ತ್ವಜ್ಞಾನಿಗಳಾದರು. ಗುರುಗಳ ಉಪಕಾರವನ್ನು ಸ್ಮರಿಸುತ್ತಾ-

“ಗುರುವೆ ನೀನೊಲಿದು ಪಾಮರತರನಾದೆನ್ನ  
ಹರುಷದಿ ಕರಪಿಡಿದು ||ಪ||

ಪರಮ ಹರುಷದಿಂದ ಹರಿದಾಸ್ಯತನವಿತ್ತು -  
ದೃಢಿಸಿದ ಉಪಕಾರ ಮರೆಯಲಾರೆನೊಯೆಂದು ||ಅ.ಪ||

ವರದೇಂದ್ರಾಯರ ನಮ್ಮ ಶರಣನು ಇವನಿಗೆ  
ಕರುಣಿಸೆಂದಾ ಜ್ಞಾಪಿಸೆ  
ತರುಳಾನ ಶಿರದಲ್ಲಿ ಕರವಿಟ್ಟು ಕೃಪೆಯಿಂದ  
ಗುರುತು ತೋರಿದುದಕ್ಕೆ ನಾ ಪರಮಧನ್ಯನೆಂಬೆ ||1||

ಹರಿಮುನಿದರೆ ಗುರು ಕರುಣಿಪನೊಮ್ಮಿಗೆ  
ಗುರುಮುನಿದರೆ ಹರಿ ಪೊರೆಯ  
ಹರಿಕೃಪಕೆ ಮುಖ್ಯ ಗುರುವೆ ಕಾರಣನೆಂದು  
ನೆರೆನಂಬಿ ಇರಲು ನೀನರಿಯದಂತಿಪ್ಪರೇ ||2||

ಮರುತ ಮತದ ತತ್ತ್ವ ಹರಿ ಕಥಾವ್ಯತಸಾರ  
ವರ ರಜಸ್ಯಗಳೆಲ್ಲವ  
ಸರಸವಾಗುವ ತೆರ ಅರಹುವ ವೆಂತೆಂಬ  
ಪರವಾಕ್ಯದಂತೆನ್ನ ಪರಿಪಾಲಿಪ್ಪದಯ್ಯ ||3||

ಮರುತಮತಾಬ್ಧಿ ಚಂದಿರ ಗುರುರಾಯರ  
ವರಬಲದಲಿ ಮೆರೆವ  
ಹರಿಭಕ್ತಾಗ್ರಣಿ ನಿಮ್ಮ ಚರಿತೆ ಬಣ್ಣಿಪೆ ನಾನು  
ಹರಿ ಒಲಿಯುವ ತೆರ ಕರುಣಿಸೆನ್ನಯ ನಿಜ ||4||

ಬರಿದೆ ಬಾಹ್ಯಾಚಾರ ವಿರೋಧಿಸದಲೆ ಮನದಿ  
ಹರಿರೂಪ ಕಾಣೊ ತೆರದಿ

ವರದೇಶ ವಿಠಲನ್ನ ಸ್ಥಿರದಾಸ್ಯತನವೆಂಬೊ  
ಗುರುತು ತೋರುವದಯ್ಯ ಗುರುಜಗನ್ನಾಥಾಯ್

||5||

ಎಂದು ಹಾಡಿದರು. ಈ ಕೃತಿ ಗುರುಶಿಷ್ಯರ ಸಂಬಂಧವನ್ನೂ, ಅವರ ಮಧ್ಯೆ ಸಾಗಿದ ಆಧ್ಯಾತ್ಮಿಕ ಅನುಬಂಧವನ್ನೂ ಸ್ಪಷ್ಟವಾಗಿ ತೋರುವುದು. ಇದೇ ರೀತಿ ದಾಸರಲ್ಲಿ ಅಂಕಿತ ಪಡೆದು ಜ್ಞಾನ ಮಾರ್ಗದಲ್ಲಿ ಸಾಗಿದವರನೇಕರು. ಇದರಲ್ಲಿ ಒಟ್ಟು ಎಂಟು ಜನ ಅಂಕಿತ ಪಡೆದು ದಾನ ದೀಕ್ಷೆಯನ್ನು ಹೊಂದಿದರೆಂದು ತಿಳಿದುಬರುತ್ತದೆ. ಅವರು-

1. ವರದ ವಿಠಲರು- ಕರಣಂ ಹನುಮಂತರಾವ್ ಕೌತಾಳ.
2. ವರದೇಶ ವಿಠಲರು- ಕೇಲೂರು ಸ್ವಾಮಿರಾಯರು. (ಲಿಂಗಸೂಗೂರು)
3. ಆನಂದ ವಿಠಲರು- ಕುಲಕರ್ಣಿ ರಾಮರಾಯರು, ಲಿಂಗಸೂಗೂರು. (ಅಭಿನವ ಪ್ರಾಣೇಶ ವಿಠಲರ ಹಾಗೂ ಸುಳಾದಿ ಕುಪ್ಪೇರಾಯರ ತಂದೆಯವರು.)
4. ವರದೇಂದ್ರ ವಿಠಲರು- ವೆಂಕಟೇಶ ಹಳ್ಳೇರಾವ್, ಲಿಂಗಸೂಗೂರು.
5. ಸುಂದರ ವಿಠಲರು- ಗೋರಾಬಾಳ್ ಹನುಮಂತರಾವ್, ಲಿಂಗಸೂಗೂರು.
6. ಮುದ್ದು ಗುರುಜಗನ್ನಾಥ ವಿಠಲರು- ದಾಸರ ಮಕ್ಕಳು ರಾಘವೇಂದ್ರಾಚಾರ್ಯರು.
7. ಜಗದೀಶ ವಿಠಲರು- ?
8. ಶ್ರೀನಿವಾಸ- ?

ಆನಂದ ವಿಠಲ, ವರದೇಶ ವಿಠಲ, ವರದೇಂದ್ರ ವಿಠಲ, ಸುಂದರ ವಿಠಲ ಈ ನಾಲ್ವು ಜನ ಶಿಷ್ಯರೂ ಹಾಗೂ ಗುರುಗಳಾದ ಗುರುಜಗನ್ನಾಥದಾಸರೂ ಸೇರಿ ವಾಯು ದೇವರ ಮೇಲೆ ಒಂದು ಕೃತಿಯನ್ನು ರಚಿಸಿರುವರು ಆ ಕೃತಿಯ ಸ್ವರೂಪ ಹೀಗಿದೆ-

ಭಾರತಿ ರಮಣ ನಾ ಸಾರುವೆ ಚರಣ  
ತೋರೊ ಮನ್ಮನದಲಿ ಭೂರಿಸುಕರುಣ

||ಪ||

ನಾರಾಯಣಾಂಕದಿ ಕುಳಿತಿದ ಶೂರ  
ಸೂರಿ ಸ್ತೋಮತೇಜ ರಂಜಿಪ್ಪದುದಾರ  
ಮಾರಮಣಿನಾಜ್ಞದಿಂ ಬ್ರಹ್ಮಾಂಡಾಧಾರ  
ಧಾರಕಾನಂದ ವಿಠಲನ್ನ ಚಾರ

||1||

ದುರುಳ ರಕ್ತಸ ತಡ್ವಿರದ ವಿಧಾರ  
ಹರಿ ರಘುವರನ ಪಾದಶರಧಿಜ ಚಕೋರ  
ಪರಮುಖ್ಯ ಸುರ ಸರಸೀರುಹಕೆ ದಿನಕರ  
ವರದೇಶ ವಿಠಲನ್ನ ಸ್ಮರಿಪ ಸಮೀರ

||2||

ಕುರುಕುಲ ಸಂಜಾತ ದೃಪದಜಾನಾಥ  
ದುರಿಯೋಧನನ ಊರು ಕಲಿದ ನಿರ್ಭಿತ



ಪರಮ ಭಗವದ್ಭಕ್ತ ವೃಂದ ಸುಪ್ರೀತ  
ವರದೇಂದ್ರ ವಿಠಲನ ಪ್ರಿಯಸುತ ರಾತ 113||

ಅದ್ವೈತಮತತೀಮಿರ ಧ್ವಂಸನ ಧೀರ  
ಶುದ್ಧವೈಷ್ಣವ ಮತ ಸ್ಥಾಪನಾಪರ (ಚಾರ್ಯ)  
ಸದ್ವ್ಯಾಕೃದಿಂದಲಿ ಪರಿಪಾರಾವಾರ  
ಮಧ್ಯಸುಂದರ ವಿಠಲನ ಸುಕುಮಾರ 114||

ವರದೇಶ ವಿಠಲ ವರದೇಂದ್ರವಿಠಲ  
ಸುಂದರವಿಠಲ ಆನಂದವಿಠಲನ  
ಪರಿಪರಿ ವಿಧದಲ್ಲಿ ಕರುಣವ ಪಡೆದಿಹ  
ಗುರುಜಗನ್ನಾಥ ವಿಠಲನ ನಿಜದೂತ 115||

ಲಿಂಗಸೂಗೂರಿನೊಡನೆ ನಿಕಟ ಸಂಬಂಧ ಪಡೆದ ದಾಸಾರ್ಯರು ಆಗಾಗ ಆ ಊರಿಗೆ ಹೋಗಿ ಬರುತ್ತಾ ಇದ್ದರು. ಒಮ್ಮೆ ದಾಸಾರ್ಯರು ವರದೇಂದ್ರರ ಆರಾಧನಾ ನಿಮಿತ್ತ ಲಿಂಗಸೂಗೂರಿಗೆ ಬಂದರು. ವರದೇಂದ್ರರ ಆರಾಧನೆ ವೈಭವದಿಂದ ನಡೆಯಿತು. ಒಂದು ದಿನ ಪ್ರಾತಃಕಾಲ ಸ್ನಾನಾಚ್ಚಿ ಕಾದಿಗಳನ್ನು ಮುಗಿಸಿಕೊಂಡು ದಾಸರು ಹಾಗೂ ಅವರ ಶಿಷ್ಯರು ವರದೇಂದ್ರರ ಸನ್ನಿಧಾನಕ್ಕೆ ಬಂದರು. ಎಲ್ಲರೂ "ಅಲಯಂ ಭಾಗವತಂ ರಸು ಪಿಬತ" ಎಂಬ ವೇದವ್ಯಾಸರ ಸಂದೇಶವನ್ನು ಅನುಸರಿಸುವವರೇ. ಆಧ್ಯಾತ್ಮಿಕ ವಿಚಾರದಲ್ಲಿ ತೊಡಗಿದರು. ಅಂದಿನ ವಿಚಾರಸರಣಿಯಲ್ಲಿ ಶ್ರೀ ರಾಘವೇಂದ್ರರ ಸ್ತೋತ್ರವು ಪ್ರಮುಖ ಸ್ಥಾನ ಪಡೆಯಿತು. ದಾಸರು ಶಿಷ್ಯರ ಅಪೇಕ್ಷೆಯಂತೆ, ಅಪ್ಪಣ್ಣಾ ಚಾರ್ಯರು ಮಾಡಿದ ರಾಯರ ಸ್ತೋತ್ರದ ಮಹಿಮೆಯನ್ನೂ, ಅದರಲ್ಲಡಗಿರುವ ರಹಸ್ಯವನ್ನೂ ವ್ಯುಮುರೆತು ಹೇಳತೊಡಗಿದರು. ದಾಸರ ಅಮೃತವಾಣಿ ನೆರೆದ ಶಿಷ್ಯರನ್ನೆ ಲಾ ವ್ಯುಮುರೆಯು ವಂತೆ ಮಾಡಿತು. ಯಾರಿಗೂ ಕಾಲದ ಪರಿವೆಯೇ ಇಲ್ಲದಂತಾಯಿತು. ಪದವಿ-ನೀರಡಿಕೆ ಗಳು ಅವರ ಹತ್ತಿರಕ್ಕೆ ಸುಳಿಯಲಿಲ್ಲ. ಮುಖ್ಯ ಶಿಷ್ಯರಾದ ವರದೇಶವಿಠಲ ದಾಸರಿ ಗೂತೂ ಮೈ ರೋಮಾಂಕಿತವಾಯಿತು. ಅಪ್ಪಣ್ಣಾ ಚಾರ್ಯರ ಜೀವನದ ಕೆಲವು ಮುಖ್ಯಾಂಶಗಳು ವರದೇಶವಿಠಲರ ಮನಃಪಟಲದ ಮೇಲೆ ಒಮ್ಮೆ ಪಾದುಹೋದವು. ರಾಯರ ಸ್ತೋತ್ರವನ್ನು ಪೂರ್ಣವಾಗಿ ಅನುವಾದ ಮಾಡಿದರು ದಾಸರು. ಆಗ ಸಮಯ ರಾತ್ರಿ ಎಂಟು ಘಂಟೆಯಾಗಿತ್ತು. ಶಿಷ್ಯರೆಲ್ಲರಿಗೂ ಮನೆಗೆ ಹೋಗಲು ಆದೇಶ ನೀಡಿದ ದಾಸರು, ತಾವು ಮಾತ್ರ ವರದೇಂದ್ರರ ಸನ್ನಿಧಾನದಲ್ಲೇ ಮಲಗಿಬಿಟ್ಟರು.

ಮನೆಯನ್ನು ಸೇರಿದ ವರದೇಶ ವಿಠಲರಿಗೆ ಅನನುಭೂತವಾದ ಆನಂದವಾಯಿತು. ಮೂರನೆಯ ದಿನ ಪ್ರಾತಃ ಕಾಲದಲ್ಲೇ ಗುರುಗಳನ್ನು ಕಾಣಬೇಕೆಂದು ವರದೇಂದ್ರರ ಸನ್ನಿಧಿಗೆ ಧಾವಿಸಿ ಬಂದರು. ದಾಸರು ಎದ್ದು ವರದೇಂದ್ರರ ಅಲಂಕಾರ ಮಂಟಪದಲ್ಲಿ ಧ್ಯಾನಾ ಸತ್ತರಾಗಿ ಕುಳಿತಿದ್ದರು. ವರದೇಶವಿಠಲರು ವರದೇಂದ್ರರ ಸನ್ನಿಧಾನದಲ್ಲಿ ನಿಂತು

ಸ್ಮರಿಸಿ ಬದುಕಿರೋ ಗುರುರಾಯರ ಪದವ  
ಕೊಡುವೆನು ಸಂಪದವ

ತ್ವರಿತದಿ ಭಜಿಸಲು ಹರುಷದಿ ಕರಪಿಡುವ  
ಸುಜ್ಞಾನವ ಕೊಡುವ

||ಅ.ಪ||

ಪ್ರಥಮದಿ ದ್ವಿಜ ಕುಲ ತತಿಯಲಿ ಅವತರಿಸಿ  
ಬಹುಜನರನು ಒಲಿಸಿ

ಪಿತ ಭ್ರಾತಾಚಾರ್ಯರು ತಾವೆಂದೆನಿಸಿ  
ಕವಿವರನೆಂದೆನಿಸಿ

ಯತಿವರ ರಘುಕುಲ ವರ್ಯರ ಸೇವೆಯನು  
ಬಹುವಿಧದಲಿ ತಾನು

ಅತಿಹಿತದಲಿ ಗೈಯ್ಯಲು ಸುಸ್ತವನವನು  
ವರುಣಿಸೆ ಮಹಿಮೆಯನು

||1||

ಸ್ಮರಿಸುವ ಭಕುತರ ಪೊರೆವ ಕರುಣೆ ತಾನು  
ಸ್ವೀಕರಿಸಿದನದನು

ಹರಿಸಾಕ್ಷಾನ್ಸನವೆನಿಪ ಸುವಾಕ್ಯವನು  
ಸಂಪಾದಿತ ತಾನು

ಹರಿವಿಶ್ವನು ನಾಮದಿ ಭೂತಳದಲ್ಲಿ  
ಜನಿಸಿದ ಮುದದಲ್ಲಿ

ಪರಿಚಾರಕ ನಾಮದಿ ಕರಸ್ನೇಹದಲಿ  
ಜನಿಸಿದ ಪೂರ್ವದಲಿ

||2||

ಶಿರಿಗೋಪಾಲಾಖ್ಯರು ಸುಜ್ಞಾನವನು  
ಕರುಣಿಸೆ ಮರ್ಮವನು.

ಸರಸದಿ ಗ್ರಂಥದ ವರಸುರಹಸ್ಯವನು  
ಸಂಗ್ರಹಿಸಿದ ತಾನು

ಶಿರಿರಘುವರ ಕರುಣಾದಿ ಧರೆಯೋಳ್ಳೆರೆವ  
ಎಲ್ಲಿರುವಿ ಗಿಲ್ಲಿರುವ

ವರದೇಶವಿಠಲನ ಭೃತ್ಯನೆ ತಿಳಿಯುವನು  
ಗುರುವಿನ ಮಹಿಮೆಯನು.

||3||

ಎಂದು ಭಕ್ತಿಯಿಂದ ಹಾಡಿದರು. ದಾಸರು ಸ್ವಾಮಿಯನ್ನು ಕರೆದು ಅಶೀರ್ವದಿಸಿ,  
“ಸ್ವಾಮಿ ಈ ದಿನ ನಾನು ಊರಿಗೆ ಹೋಗುತ್ತೇನೆ. ನೀನು ಸಹ ಅಲ್ಲಿಗೆ ಬಾ,” ಎಂದು  
ಹೇಳಿ ಹಾಡಿನ ಬಗ್ಗೆ ಯಾವ ಪ್ರಶ್ನೆಗಳಿಗೂ ಅವಕಾಶಕೊಡದೆ ಸ್ವಗ್ರಾಮಕ್ಕೆ ಪ್ರಯಾಣ  
ಬೆಳೆಸಿದರು.

ದಾಸರು ಹೋದ ಕೆಲವು ದಿನಗಳಲ್ಲಿ ವರದೇಶವಿಠಲರಿಗೆ ದೇಹಾಲಸ್ಯ ಉಂಟಾಯಿತು.  
ಮುಂದಿನ ಭವಿಷ್ಯವನ್ನರಿತ ವರದೇಶವಿಠಲರು. “ಸ್ವಾಮೀ! ನೀನು ಸಹ ಅಲ್ಲಿಗೆ ಬಾ”

ಎಂಬ ಗುರುಗಳಾದಿ ದ ಮಾತನ್ನು ಸ್ಮರಿಸುತ್ತಾ, ಗುರುಗಳ ಸನ್ನಿಧಿಯನ್ನು ಸೇರಲು ಕೌತುಕಕ್ಕೆ ಪ್ರಯಾಣ ಬೆಳೆಸಿದರು.

ದಾಸರು ಬಂದ ತಮ್ಮ ನೆಚ್ಚಿನ ಶಿಷ್ಯನನ್ನು ನಸುನೆಗುತ್ತಾ ಅದರದಿಂದ ಆಹ್ವಾನಿಸಿ, ಪಿತೃವಾತ್ಸಲ್ಯದಿಂದ ಮೈದಡವಿದರು. ಯಥಾಪ್ರಕಾರ ಸಂಜೆಯ ಭಜನೆಯ ಸಮಯದಲ್ಲಿ ವರದೇಶವಿಠಲರು ತಾವು ರಚಿಸಿದ "ಸ್ವರಸಿ ಬದುಕಿರೋ ಗುರುರಾಯರ ಪದವ" ಎಂಬ ಹಾಡನ್ನು ಹಾಡಿ ಗುರುಗಳಿಗೆ ಮತ್ತೊಮ್ಮೆ ಸಮರ್ಪಿಸಿದರು.

ನೆರೆದ ಜನರಲ್ಲಿ ಕೆಲವರು ಕೃತಿಯ ಬಗ್ಗೆ ಕೇಳಿದಾಗ, ಸ್ವತಃ ದಾಸರೇ ಗುರುರಾಜರ ಪರವಾಗಿ ಕೃತಿಗೆ ಅರ್ಥ ಹೇಳಿ, "ಸ್ವಾಮಿ ಕೃತಿಯಲ್ಲಿ ಗುರುರಾಜರನ್ನು ಚೆನ್ನಾಗಿ ಕೊಂಡಾಡಿ ದ್ದಾನೆ" ಎಂದು ನುಡಿದರು. ದಾಸಾರ್ಯರು ಶಿಷ್ಯನಿಂದ ರಚಿಸಲ್ಪಟ್ಟ ತಮಗೆ ಸಂಬಂಧಿಸಿದ ಆಕೃತಿಯನ್ನು ಗುರುರಾಜರಿಗೆ ಅರ್ಪಿಸಿ ನಿರ್ಲಿಪ್ತರಾದರು. ಇದು ದಾಸರಿಗೆ ಗುರು ರಾಘವೇಂದ್ರರು ಕಲಿಸಿದ ಪಾಠ. ಅಪ್ಪಣ್ಣಾಚಾರ್ಯರು ಗುರುಸ್ತೋತ್ರವನ್ನು ರಚಿಸಿ, ಗುರುಗಳಾದ ರಾಘವೇಂದ್ರರ ಅಡಿದಾವರೆಗಳಿಗೆ ಅರ್ಪಿಸಲು, ನಿರ್ಲಿಪ್ತರಾದ ಗುರು ಸಾರ್ವಭೌಮರು. "ಸಾಕ್ಷೀ ಪಯಾಸ್ಯೋತ್ರಹಿ" ಎಂದು ನುಡಿದು, ಎಲ್ಲವನ್ನು ಶಿರಿನಲ್ಲಿನ ಪಾದಪಲ್ಲವಗಳಲ್ಲರ್ಪಿಸಿದರಲ್ಲವೇ! ಈ ಸತ್ಸಂಪ್ರದಾಯ ಪರಂಪರಾ ಪ್ರಾಪ್ತವಾದುದು.

ಈ ಕೃತಿಯಲ್ಲಿ ವರದೇಶವಿಠಲರು ತಮ್ಮ ಗುರುಗಳಾದ ಗುರುಜಗನ್ನಾಥದಾಸರ ಹಿಂದಿನ ಅವತಾರಗಳನ್ನು ಬಹು ಮಾರ್ಮಿಕವಾಗಿ ತಿಳಿಸಿರುವರು. ವರದೇಶವಿಠಲರು ಒಂದು, ಎರಡು, ಮೂರನೇ ಚರಣಗಳಲ್ಲಿ ಕ್ರಮವಾಗಿ 'ಪಿತೃಭ್ರಾತಾಚಾರ್ಯ', 'ಪರಿ ಎಶ್ವಸುನಾಮದಿ', 'ಪರಿಚಾರಕನಾಮದಿ', 'ಕರಸ್ನೇಹದಲಿ' ಮುಂತಾದ ಶಬ್ದಗಳನ್ನು ಪ್ರಯೋಗಿಸಿ, ಗುರುಜಗನ್ನಾಥದಾಸರು ತಮ್ಮ ಹಿಂದಿನ ಜನ್ಮಗಳಲ್ಲಿ ಅಪ್ಪಣ್ಣಾಚಾರ್ಯ ರಾಗಿ, ಬೆನಕಪ್ಪನವರಾಗಿ, ಶ್ರೀದ ವಿಠಲದಾಸರಾಗಿ ಅವತರಿಸಿದ್ದರೆಂದು ಸೂಚಿಸಿರುವರು. ಶಾಮಸುಂದರದಾಸರು ಹಾಗೂ ಸುಳಾದಿ ಕುಪ್ಪೇರಾಯರು ತಮ್ಮ ಚರ್ಚಾಗೋಷ್ಠಿಯಲ್ಲಿ "ಈ ಹಾಡಿನಲ್ಲಿ ಇನ್ನೂ ಅನೇಕ ರಹಸ್ಯಗಳಿವೆ" ಎಂದು ತಿಳಿಸುತ್ತಿದ್ದರೆಂತೆ. ಅರಹಸ್ಯಗಳನ್ನು ಶಾಮಸುಂದರದಾಸರ ಹಾಗೂ ಸುಳಾದಿ ಕುಪ್ಪೇರಾಯರ ಪರಮಾನುಗ್ರಹಕ್ಕೆ ಪಾತ್ರರಾದ, ವರದೇಶ ವಿಠಲರ ಸದ್ವಂಶಿಕರಾದ ಸಂತೇಕೇಲೂರು ವೆಂಕಟರಾಯರಿಂದ ತಿಳಿಯಬಹುದು.

ತಮ್ಮ ಕುರುಪು ಲೋಕಕ್ಕಾಯಿತೆಂದು ತಿಳಿದ ದಾಸಾರ್ಯರು "ಸ್ವಾಮೀ! ಇನ್ನು ನೀನು ಹೋರಡು. ನಾವು ನಿನ್ನ ಹಿಂದೆ ಬರುತ್ತೇವೆ" ಎಂದರು. ಸುತ್ತಲಿದ್ದ ಶಿಷ್ಯ ಜನರು, ದಾಸರು ಶಿಷ್ಯನನ್ನು ಊರಿಗೆ ಹೋಗು ಎನ್ನುತ್ತಿದ್ದಾರೆ ಎಂದುಕೊಂಡರು. ಮುಂದೆ ಎರಡೇ ದಿನಗಳ ನಂತರ ವರದೇಶವಿಠಲರು ಗುರುಗಳ ಸನ್ನಿಧಿಯಲ್ಲಿ ಗುರ್ವಂತರ್ಯಾಮಿ ಪ್ರಾಣೇಶನನ್ನು ಧ್ಯಾನಿಸುತ್ತಾ, ಶಕೆ 1840 ಕಾಲಯುಕ್ತ ನಾಮ ಸಂವತ್ಸರ ಆಶ್ವಯುಜ ಶುದ್ಧ ತೃತೀಯ ಮಂಗಳವಾರದಂದು (3-10-1918) ಇಹಲೋಕವನ್ನು ತ್ಯಜಿಸಿದರು.

ಶಿಷ್ಯನ ಔದ್ವೇಗಿಕ ಕಾರ್ಯಕ್ರಮಗಳನ್ನು ಮುಗಿಸಿದ ದಾಸರು, ಹದಿಮೂರನೆಯ ದಿನದಂದು (ಕಾಲಯುಕ್ತ ನಾಮ ಸಂವತ್ಸರ ಆಶ್ವಯುಜ ಬಹುಳ ಪಾಡ್ಯ ರವಿವಾರ 20-10-1918) ಶಿಷ್ಯರಿಗೆಲ್ಲಾ ಹೇಳಿ, ಮಧ್ಯಾಹ್ನ ಎರಡು ಘಂಟೆಗೆ ಗುರುರಾಜರ

ಸಮಕ್ಷಮದಲ್ಲಿ ವೈಕುಂಠ ವಾಸಿಗಳಾದರು. ಶಿಷ್ಯವತ್ಸಲರಾದ ದಾಸರು, ದೂರ ದೇಶದಲ್ಲಿದ್ದ ತಮ್ಮ ಎಲ್ಲಾ ಶಿಷ್ಯರಿಗೆ, ಆ ಆ ಊರುಗಳಲ್ಲಿ ಅದೇ ಸಮಯದಲ್ಲಿ ದರುಶನವಿತ್ತರಂತೆ. ಸಾಂಕರಾದ ದೇವತೆಗಳಿಗೆ ಯಾವುದು ದುಸ್ಸಾಧ್ಯ. ಆತ್ಮೋದ್ಧಾರಕರಾದ ಗುರುಗಳ ವೈಕುಂಠಯಾತ್ರೆಯನ್ನು ಕಣ್ಣಾರೆ ಕಂಡು, ಆ ವೈಕುಂಠಯಾತ್ರೆಯ ಮಹಾಯಜ್ಞವನ್ನು ಸ್ವತಃ ನಿಂತು ನಡೆಸಿದ ದಾಸರ ಶಿಷ್ಯರಾದ ವರದವಿಠಲರು ಈ ವಿಷಯವನ್ನು

“ತೆರಳಿ ಪೋದರು ಗುರುಜಗನ್ನಾಥವಿಠಲಾಂಕಿತ ಗುರುವರೈರು||

ಪರಮ ಭಕುತರಿಗೆಲ್ಲ ಗುರುರಾಘವೇಂದ್ರರ

ಇರುವು ತೋರುತಲಿ

ಕಾಳಯುಕ್ತಿ ಸಂವತ್ಸರ ಆಶ್ವಿಜ ಬಹುಳ ಪಾಡ್ಯ ರವಿವಾರ

ಹೇಳಿಪೇಳುತಲಿ ವರದವಿಠಲನ ಪರವ ಪೊಂದಿದರು||”

ಎಂದು ಹೇಳಿ ಸ್ವಪ್ನಪಡಿಸಿರುವರು. ಇಂಥಾ ಜ್ಞಾನಿಗಳ ಸ್ಮರಣೆ ಅವರ ಸಾಹಿತ್ಯದ ಅರಿವು ನಿತ್ಯಸುಖದಾಯಕ.

ಗುರ್ವಂತರ್ಗತ ಭಾರತೀರಮಣ ಮುಖ್ಯ ಪ್ರಾಣಾಂತರ್ಗತ ಶ್ರೀ ಕೃಷ್ಣಾರ್ಪಣಾಮಸ್ತು

## ದಾಸರ ಜೀವನದ ಕೆಲ ಮುಖ್ಯ ಮೈಲುಗಲ್ಲುಗಳು

ಸಂವತ್ಸರ	ಮುಖ್ಯ ಘಟನೆಗಳು
1837 (ಕ್ರಿ. ಶ.)	ಜನನ
1845	ಉಪನಯನ
1852	ಮೊದಲನೆಯ ವಿವಾಹ-ಪತ್ನಿಯ ವಿಯೋಗ.
1859-60	ಎರಡನೆಯ ವಿವಾಹ
1852-1860	ಉಡಾಳತನದ ಜೀವನ (ವಿದ್ಯಾಭ್ಯಾಸವಿಲ್ಲ)
1861	ಜ್ಞಾನೋದಯ-ಪಂಚಲೋಹದ ವೃಂದಾವನ ಪ್ರಾಪ್ತಿ.
1861-1865	ಧ್ಯಾನ-ತಪಸ್ಸು.
1865-1877	ಕಾಟಾಪುರ ಸಂಸ್ಥಾನದಲ್ಲಿ ಸುಖದಿಂದ ಜೀವನ.
1869	ದಾಸರ ಮಕ್ಕಳು ರಾಘವೇಂದ್ರಾಚಾರ್ಯರ ಜನನ (ಮುದ್ದು ಗುರುಜಗನ್ನಾಥ ವಿಠಲರು)
1885	ಶ್ರೀ ವರದೇಶವಿಠಲರ ಜನನ (ಪಾರ್ಥಿವ ನಾಮ ಸಂವತ್ಸರ ಅಧಿಕ ಜೇಷ್ಠ ಬಹುಳ ತ್ರಯೋದಶಿ ಗುರುವಾರ.)
1891	ಶಿಲಾ ಬೃಂದಾವನ ಪ್ರಾಪ್ತಿ (ಬೊಮ್ಮನಹಳ್ಳಿಯಲ್ಲಿ)
1904	ವರದವಿಠಲರಿಗೆ ಬಂದ ಅಪಮೃತ್ಯು ಪರಿಹಾರ.

- 1908 "ತತ್ವಪ್ರಕಾಶಿಕೆ" ಮಾಸಪತ್ರಿಕೆಯ ಪ್ರಾರಂಭ.
- 1916 ವರದೇಶವಿಲರಿಗೆ ಅಂಕಿತಪ್ರದಾನ.
- 1918 ವರದೇಶವಿಲರ ವೈಕುಂಠ ಯಾತ್ರೆ. (ಕಾಳಾಯುಕ್ತಿ ನಾಮು ಸಂವತ್ಸರ ಆಶ್ವಯುಜ ಶುದ್ಧ ತೃತೀಯಾ ಮಂಗಳವಾರ ಸಾಯಂಕಾಲ)
- 1918 ಗುರುಜಗನ್ನಾಥದಾಸರ ವೈಕುಂಠ ಯಾತ್ರೆ (ಕಾಳಾಯುಕ್ತಿ ನಾಮು ಸಂವತ್ಸರ ಆಶ್ವಯುಜ ಬಹುಳ ಪಾಡ್ಯ ರವಿವಾರ ಅಶ್ವಿನೀ ನಕ್ಷತ್ರ ಮಧ್ಯಾಹ್ನ ಎರಡು ಗಂಟೆ)

## ದಾಸರ ಸ್ತೋತ್ರಾತ್ಮಕ ಕೃತಿಗಳು

ರಾಗ—

ಭೂಪಾಳ—

ತಾಳ—

- ಏಳು ಗುರುಜಗನ್ನಾಥರಾಯ ಎಷ್ಟು ನಿದ್ರಿ ನಿಮ್ಮ  
ಧೂಳಿದರ್ಶನ ಕೊಡುವ ವ್ಯಾಳ್ಯ ಶಿಷ್ಯರಿಗೆ ||ಪ||
- ಶುದ್ಧ ಉದಯದಲಿ ಎದ್ದು ಪೃಥ್ವಿಪಾವನ ಮಾಡಿ  
ಅಷ್ಟೋತ್ತರ ಜನವ ಭಕ್ತಿಯಲಿ ಮಾಡಿ  
ಮತ್ತೆ ಗುರುರಾಯರ ಚರಣಗಳ ಕೊಂಡಾಡಿ ನಿಮ್ಮ  
ಭೃತ್ಯರೆಬ್ಬಿಸುತಾರ ತಡಮಾಡಬ್ಯಾಡಿ ||1||
- ಅಧಮನೆಬ್ಬಿಸುವ ಬಂದು ಅಧಿಕಾರವನೆಗಿಲ್ಲ  
ಆದರೂ ಚಿಂತಿಲ್ಲ ದಯಮಾಡಬೇಕಲ್ಲ  
ಪಾಮರನ ಧ್ವನಿಯ ಲಾಲಿಸಿ ಕೇಳಬೇಕಲ್ಲ  
ಪಾದದರ್ಶನವೆ ಬೇಡುವರು ಜನರೆಲ್ಲ ||2||
- ಮಧ್ವರಾಯರ ಸ್ತೋತ್ರ ಮಾಡಲೀಬೇಕು  
ಮುದ್ದು ಗುರುರಾಯನ ಪ್ರಾರ್ಥಿಸಲಿಬೇಕು  
ಸಿದ್ಧಾಂತ ವಚನವ ತಿದ್ದಿ ತಿಳಿಸಲಿಬೇಕು  
ಮಧ್ವ ವಲ್ಲಭನ ಗುರುತು ತೋರಿಸಲಿಬೇಕು ||3||
- ಭಾಷ್ಯ ಭಾಗವತಕ್ಕೆ ವ್ಯಾಖ್ಯಾನವಾಗಲಿಬೇಕು  
ಹರಿಕಥಾವ್ಯತಸಾರದರ್ಥವ ಬರೆಯಲೀಬೇಕು  
ವರಶುದ್ಧ ಶಾಸ್ತ್ರದ ಮರ್ಮವ ತಿಳಿಸಲೀಬೇಕು  
ಹರಿ ಭಕ್ತರಸಂಗ ಎಮಗೀಯಲೀಬೇಕು ||4||

ಜ್ಞಾನವಂತನೆ ನಿನ್ನ ಧ್ಯಾನ ನಮಗೀಯಲೀಬೇಕು  
ಹೀನ ಪಾಮರರ ಪಾವನ ಮಾಡಲೀಬೇಕು  
ತಂದೆ ಅಪರಾಧಗಳ ನೀ ಕ್ಷಮಿಸಲೀಬೇಕು  
ತಂದು ಶ್ರೀನಿವಾಸನ ನಮಗೆ ತೋರಿಸಲೀಬೇಕು

||5||

ರಾಗ—

ತಾಳ—

ನಿತ್ಯ ಬಿಡದೆ ಭಜಿಸೋ ಕೋಶಿಗಿ  
ಮುತ್ಯನ ಕೃಪೆಯನು ಗಳಿಸೋ  
ಸತ್ಯವಾಗಿ ಭವ ಕತ್ತಲೆ ಓಡಿಸಿ  
ಉತ್ತುಮ ಮತಿಯನು ಇತ್ತು ವಾಲಿಸುವ

||ಪ||

||ಅ.ಪ||

ಯಾತಕೆ ಅನುಮಾನ ಈತನೆ ಜಾತರೂಪ ಶಯನ—  
ಜಾತ ದಾತಯತಿ ನಾಥ ಶ್ರೀರಾಯರ  
ಪ್ರೀತಿ ಪಡೆದ ಪಿತ ಭ್ರಾತಾಚಾರ್ಯರು ನಿಜ  
ವ್ರತನಃ ಜಗದಿ ಜನಿಸಿ ಗಣಪತಿ  
ಅನುಚರನಾಮವ ಧರಿಸಿ

||1||

ಅನಿಲನಿಗಮಮೋಳೆ ಮಿನುಗುವ ಪರಿಗುಣ  
ಮಣಿ ಬೆಳಕನು ಗುಣಿ ಜನಕೆ ತೋರಿದನು

||2||

ಮಂದಜಾತ ನಯನ ಶಾಮ—

ಸುಂದರವಿಠಲನ

ವೈಂದುತ ಮಾನವಿಮಂದಿರ ನೋಲಿಸುತ

ಮಂದಜನರ ದಯದಿಂದ ಸಲಹುವನು

||3||

ರಾಗ—

ತಾಳ—

ಗುರುಜಗನ್ನಾಥಾರ್ಯ—ಕರುಣಿಸಯ್ಯಾ||  
ಮೊರೆಹೊಕ್ಕೆ ತ್ವತ್ತ ದಕ್ಕೆ—ಮರೆಯದಲೆ ಪಿಡಿಕೈಯ್ಯಾ  
ಪ್ರಹ್ಲಾದನನುಗ್ರಹವು ಎಲ್ಲ ಕಾಲದಿ ತಾನೆ ನಿ—  
ನ್ನಲ್ಲಿ ಸಂಪೂರ್ಣವಾಗಿರುವುದಯ್ಯಾ|  
ಎಂಬ ಸೊಲ್ಲು ಲಾಲಿಸಿ ನಿನ್ನ ಪಲ್ಲವಾಂಘ್ರಿಗೆ ನಮಿಪೆ  
ಬಲ್ಲಿದನೆ ಹರಿಧ್ಯಾನದಲ್ಲಿ ನಿಲ್ಲಿಸು ಮನವ

||ಪ||

||1||

ಜನಶಾಗ್ರಜಾಚಾರ್ಯ ನೆನಿಸಿ ಜಪಿಸುತ ಮಂತ್ರ  
ಘನಮಂತ್ರ ನಿಲಯ ಶ್ರೀಗುರುರಾಯರ

ಗುಣಸ್ವನ ವಿರಚಿಸುತ ಪಠಿಸುತ್ತ ಪ್ರಣತರಿಗೆ  
ಮನದಿಚ್ಛೆ ಪಡೆವದಕೆ ಅನುಗ್ರಹಿಸಿದ ಜ್ಞಾನಿ ||2||  
ಶ್ರೀಶಾಮಸುಂದರನ ದಾಸಾಯಾರುಪದೇಶ  
ಬೇಸರವೆ ಕೈಕೊಂಡುಪಾಸನೆಯನು  
ಲೇಸಾಗಿ ಬಿಡದೆ ಪ್ರತಿವಾಸರದಿ ಗೃಹಂಥ  
ಭೂಸುರಾಗ್ರಣಿಯಾದ ಕೋಶಿಗೀ ನಿಲಯಾ ||3||

ರಾಗ-

ತಾಳ-

ದಾಸರಾಯ ಗುರುಜಗನ್ನಾಥರಾಯ ||ಪ||  
ದಾಸರಾಯ ಭವಪಾಶದೊಳಗೆ ಬಹು  
ಘಾಸಿಯಾಗುವೆ ಮುನ್ನ ಶ್ರೀಶನ್ನ ತೋರಯ್ಯ ||ಅ.ಪ||  
ಹರಿಕಥಾಮೃತಸಾರ-ವರಗ್ರಂಥಮುಖಿಸಿ ನೀ  
ಪರಮಪರುಷದಿಂದ-ವರಚಂದ್ರಿಕೆ ಪಡೆದೆ ||1||  
ಹರಿಕಥಾಮೃತಸಾರ- ನರರಿಗೆ ತಿಳಿಯದೆಂದು  
ಪರಮಕೃಪಾದಿಂದ- ವರಟಪ್ಪಣೆಯ ಮಾಡ್ಡಿ ||2||  
ತನಯಗೆ ಅಂದು ಆ-ಘನವ್ಯಾಧಿ ಬರಲು  
ಅನಿಮಿಶೇಷನ ಕೃಪದಿ-ಕ್ಷಣದಲಿ ಕಾಯನೆ ||3||  
ಅಂಬುಜಾಸನ ವಂದ್ಯ-ಅಂಬುಜಾವತಿ ಪಾದ  
ಅಂಬುಜ ಯುಗ ತೋರೋ- ನಂಬಿದೆ ನಿನ್ನ ||4||  
ತ್ಯಂಬಕಾದ್ಯಮರ ಕ- ದಂಬಸಂಸೇವಿತ  
ಅಂಬುಜಪತಿಪಾದ ಅಂಬುಜ ಭ್ರಮರನೆ ||5||  
ನಿತ್ಯ ನಿನ್ನಯ ಪಾದ ಭೃತ್ಯನೆನಿಸಿ ಎನ್ನ ಆ  
ಸತ್ಯಸಂಕಲ್ಪನ ನಿತ್ಯದಿ ತೋರಯ್ಯ ||6||  
ಸಿರಿಪತಿ ವರಮುದ್ದು-ಗುರುಜಗನ್ನಾಥವಿಠಲನ  
ಚರಣ ತೋರಿಸಿ ಭವ-ಆರಣ ದಾಟಿಸಯ್ಯ ||7||

ರಾಗ-ಕಾಂಜೋಧಿ

ತಾಳ-ರಘುಪ

ಮೈಲಿಗನ್ನಲಿ ಬಹುದೆ ಸುಜನರಿವರಿಗೆ  
ತೀಲ ಗುರುಜಗನ್ನಾಥರಾಯರಿಗೆ ತಿಳಿಯದಲಿ ||ಪ||

ನಿರುತದಲಿ ನರಹರಿ ಇವರ ಪೃಥಿಯದೊಳಗೆ  
ನರತನ ಮಾಡುವ ಹರುಷ ಬಿಡುತಾ|  
ಶರಣಜನರಘವನ್ನು ತರಿದು ಸುಖವನೆ ಇತ್ತು  
ಧರ್ಮಣಿಯೋಳ್ ಕೀರುತಿಯ ಕೊಡುತಿಹನಿವರಿಗೆ ||1||

ಇವರ ಚರಣವೆ ಚರಣ ಹರಿಯಾತ್ಮೆ ಮಾಡಿದುದಕೆ  
ಇವರ ಕರಗಳೆ ಕರವು ಹರಿಭಜಿಸಿದುದಕೆ  
ಇವರ ನೇತ್ರವೆ ನೇತ್ರ ಹರಿಮೂರ್ತಿ ನೋಡಿದುದಕೆ  
ಇವರ ದೇಹವೆ ದೇಹ ಪವನನಯ್ಯನ ರಥವು ||2||

ಇವರಿರುವ ಸ್ಥಳವೆ ಹರಿಮಂದಿರಿಸುವುದು  
ಇವರ ಮಾತುಗಳೆಲ್ಲ ಶ್ರೀಪರಿಯ ಮಂತ್ರ  
ಇವರು ಮಲಗುವುದೆ ಶ್ರೀಹರಿಗೆ ನಮಸ್ಕಾರ  
ಇವರು ನಡೆದುದೇ ಹರಿಯಾತ್ಮೆ ಕಾಣೆರಯ್ಯಾ ||3||

ನಿರುತ ಇವರ ಈ ಚರಣ ಭಜಿಸುವ ಸುಜನರಿಗೆ  
ಹರಿಪುರವು ಆಗುವುದು ಸತ್ಯವಯ್ಯಾ  
ಧರೆಯೊಳು ಇವರ ನಿಂದಿಪ ದುರ್ಜನಗೆ  
ನಿರಯವೇ ಆಗುವುದು ನಿಶ್ಚಯವು ನಿಶ್ಚಯವು ||4||

ಮಾತರಿಶ್ವನ ತಾತ ಸುಂದರ ಗುರು ಜಗ-  
ನ್ನಾಥ ವಿಠಲ ಇವರ ಭಕ್ತುತಿ ಸ್ತುತಿಗೆ  
ಪ್ರೀತನಾಗಿ ಒಲಿದು ಇರುತಿಹನು ಸರ್ವದಾ  
ಪೋತ ಜನರು ತಿಳಿಯದಲೆ ಇವರಿಗೆ ||5||

### ಶ್ರೀ ವೆಂಕಟೇಶ ಸ್ತವರಾಜಃ

ಶ್ರೀ ವೆಂಕಟೇಶಂ ಕಮನೀಯ ಕಾಯಂ  
ಕಾಮ್ಯಾರ್ಥದಂ ಕಾರುಣಿಕಂ ರಮೇಶಂ|  
ಕಲ್ಪದ್ರೂಮಂ ಕಾಮಫಲಪ್ರದಂ ತಂ  
ಚಿಂತಾಮಣಿಂ ತ್ವಾಂ ಶರಣಂ ಪ್ರಪದ್ಯೇ ||1||

ಸರ್ವಾರ್ಥಸಾರಂ ತವ ಪಾದಮೂಲಂ  
ಸಂಭಾವಯೇಷುಂ ಸುರನಾಥ! ಭಕ್ತಾಶ್ರಿ|  
ಸಂಪ್ರಾರ್ಥಯೇ ತ್ವಾಮನಘಂ ನಿಧಾನಂ  
ಸಂದೇಹಿ ಮುನಿಭೀಷ್ವವರಂ ರಮೇಶ! ||2||



ಆನೈವ್ಯರನಾಧ್ಯಂ ಮದಭೀಷ್ಠಶಾಯಂ  
ಕರ್ತುಂ ಸಮರ್ಥೋಽಸಿ ವಿಭೋ! ತ್ವಮೇವ|  
ನೇಶೋಽತ್ರ ರುದ್ರೋ ನ ಚ ವಾಯುವೇವೋ  
ಯೇಽನ್ಯೇ ಚ ದೇವಾಃ ಕ್ವಚಿ ವೇಂಕಟೇಶ! 113||

ಕಿಂ ವಾಪ್ತಿ ಸರ್ವಜ್ಞತಮಸ್ಯ ತೇದ್ಯ  
ಮತ್ಪಾರ್ಯ ಸಿದ್ಧಿಭವತಸ್ತೃಣಂ ಹಿ|  
ಸ್ವಾಮಿನೋ ಕುರುಷ್ವೇದಮರಂ ಕೃಪಾಲೋ!  
ಸಂಪ್ರಾರ್ಥಯೇ ತ್ವಾಂ ಕುಲದೇವತಾಃಸಿ 114||

ದಾರಿದ್ರ್ಯದಾವಾನಲ ದಗ್ಧಗಾತ್ರೇ  
ಋಣೋದ್ಭವವ್ಯಾಪ್ತ ಸುಧೂಮನೇತ್ರೇ|  
ದಾರಾತ್ಮಜಾ ವಾಚನ ಮಂದಕರ್ಣೇ  
ಕಾರುಣ್ಯ ದೃಷ್ಟಿಂ ಮಯಿ ದೇವ! ದೇಹಿ 115||

ಹೇ ದೀನಬಂಧೋ! ಸುರನಾಥಪಾಲ!  
ಭಕ್ತಂ ಹ್ಯನಾಥಂ ವ್ಯಪಭಾದ್ರಿವಾಸ!  
ಶ್ರೀದಾರಸಾರಾಪ್ತ ಸುಖಸ್ವರೂಪ!  
ಮಾಂ ಸರ್ವದಾ ಶ್ರೀಧರ! ಪಾಹಿ ದೇವ! 116||

ಪಿತೃಪ್ರಸೂ ಭ್ರಾತೃ ಸುತಾದಿ ಬಂಧು-  
ವಿದ್ಯಾವಯಃ ಕರ್ಮ ಸುವಿತ್ತಸಾರಃ|  
ತ್ವಮೇವ ಸರ್ವಂ ಮಮಹೀತಿ ಮತ್ಪಾ  
ಪ್ರಾಪ್ತೋಽಸ್ಮಿ ತೇ ಪಾದಸರೋಜ ಯುಗ್ಮಂ 117||

ದಾರಿದ್ರ್ಯದುಷ್ಟಂಕ ನಿತಾಂತಮಗ್ನಂ  
ದುಃಖೋರುತಪ್ತಂ ಸುಖಹೀನ ಚಿತ್ತಂ|  
ಸದ್ಭಕ್ತ ಸುಜ್ಞಾನ ವಿರಕ್ತ ಹೀನಂ  
ತ್ವತ್ಪಾದ ಭಕ್ತಂ ಕುರು ಮಾಧವಾಽದ್ಯ 118||

ಆದೈನ್ಯ ವೃತ್ತಿಂ ಸುಜನಾತ್ರಯತ್ವಂ  
ಸ್ವದೇಹ ಸೌಖ್ಯಂ ಹರಿಪಾದಭಕ್ತಂ  
ಆನನ್ಯಸೇವಾಂ ಪರಮಾರ್ಥವಿದ್ಯಾಂ  
ತ್ವಂ ದೇಹಿ ಮೇ ದೇವ! ವಿಭೋ! ದಯಾಲೋ! 119||

ಭೂಲೋಕ ಸೌಖ್ಯಂ ಭುವನಾಧಿಪತ್ಯಂ  
ಮಾಲೋಲ! ದೇವೇಶ! ದಯಾಸಮುದ್ರ|  
ಸ್ವರ್ಲೋಕ ಸೌಖ್ಯಂ ಸುರಪಾಲಕತ್ವಂ  
ಶ್ರೀಲೋಲ! ದೇಹೀತಿ ಹರೇ! ನ ಯಾಚೀ 1110||

ಸ್ವಾಮಿಸ್ವಾಮೀಶೋ ಮದಭೀಷ್ಠದೋಹಿ  
ಕೋಸೌ ತ್ವದನ್ಯೋಽಸ್ಮಿ ಧರಾತಲೇಽಸ್ಮಿನ್ |  
ತಸ್ಮಾತ್ತ್ವಮಾಪ್ನುರಯ ದೇವದೇವ |  
ಹೇ ಶ್ರೀನಿವಾಸಾಽದ್ಯ ಮನೋಗತಾರ್ಥಂ

||11||

ದಾರಿದ್ರ್ಯಮದ್ಯೈವ ನಿವಾರಯಾಽಽಶು  
ತ್ವಮೇವ ಲಕ್ಷ್ಮಾಶ್ರಿ ಸಹ ಮಂದಿರೇ ಮೇ |  
ಸ್ಥಿತಿಂ ವಿಧಾಯಾಽಽಶು ವಿತೀರ್ಯ ಸೌಖ್ಯಂ  
ನಮಾಮಿ ನಿತ್ಯಂ ತವ ಪಾದಪದ್ಮಂ

||12||

ಪಿತಾಭವಾನ್ಮೇ ಜನನೀ ರಮಾ ಚ  
ಧಾತಾ ಚ ವಾಯುಶ್ಚ ಮಮಾಸು ಜೌಹಿ |  
ಏತಾದೃಶಸ್ಯಾದ್ಯ ಮಮಾಽಪ್ಯ ಲಕ್ಷ್ಮೀಃ  
ಪ್ರಾಪ್ತಾಚ ಹೇ ದೇವ! ಕಥಂ ಹಿ ಚಿತ್ರಂ

||13||

ದಾರಿದ್ರ್ಯತಾಮಸ ನಿಬಿರ್ಹಣ ಬಾಲಭಾನುಃ  
ದಾರಿದ್ರ್ಯ ವಾರಿನಿಧಿ ಶೋಷಣ ಕುಂಭ ಜಸ್ತ್ವಂ |  
ದಾರಿದ್ರ್ಯ ಮತ್ತಗಜ ಪಾಟಿನ ವೀರಸಿಂಹೋ  
ದಾರಿದ್ರ್ಯ ನಾಗಕುಲ ನಾಶನ ವೈನತೇಯಃ

||14||

ಭಕ್ತೇಷ್ವದಾನಾರ್ಜಿತ ಕಲ್ಪವೃಕ್ಷೋ  
ಭಕ್ತಾರ್ಥಿತಾರ್ಥೈಕ ಸುಕಾಮರ್ಥೇನುಃ |  
ಚಿಂತಾಮಣಿರ್ಭಕ್ತ ಜನನ್ಯ ತ್ವಪ್ತೈಶ್ರಿ  
ಏತತ್ತಯಂಚಾಽಸ್ಮಿ ರಮಾವಿನೋದಿನ್

||15||

ವೈಕುಂಠಲೋಕಾದಧಿಕಂ ಹಿ ಮತ್ಪ್ತಾ  
ಶೇಷಾಚಲಂ ದೇವವರೈಸ್ಸುಪೂಜ್ಯಂ |  
ಯಸ್ಮಾತ್ತ್ವಮತ್ರಾಽಽಗತವಾನ್ಸುರೇಶ |  
ತಸ್ಮಾದಭೀಷ್ಠಂ ಪರಿಪೂರಯಸ್ವ

||16||

ಇತಿ ಶ್ರೀ ರಾಘವೇಂದ್ರಾರ್ಯ ಚರಣದ್ವಯ ಸೇವಿನಾ  
ಸ್ವಾಮಿನಾ ವೇಂಕಟೇಶಸ್ಯ ಸ್ತವರಾಜಕೃತೋ ಮಯಾ

||17||

ಇತಿ ಶ್ರೀಗುರು ಜಗನ್ನಾಥದಾಸಾರ್ಯ ವಿರಚಿತ  
ವೇಂಕಟೇಶಸ್ತವರಾಜಃ ಸಮಾಪ್ತಃ  
||ಶ್ರೀ ಕೃಷ್ಣಾ ಪರ್ಣಮಸ್ತು ||

# ಅಭೀಷ್ಠಾರ್ಥಪ್ರದ ಶ್ರೀವೇಂಕಟೇಶ ಸ್ತೋತ್ರಂ

ಸದ್ಧೇವೋರು ಸುವಜ್ರ ರತ್ನ ಮುಕುಟೋ ಸತ್ಕುಂಡಲಾಭೋಜ್ಜ್ವಲಃ  
 ಸನ್ಮುಕ್ತಾವಲಿ ನೀಲ ಕುಂತಲ ವೃತಃ ಫಾಲಸ್ಥಪ್ಪಂಡೋಜ್ಜ್ವಲಃ |  
 ಭ್ರಾಜದ್ಭ್ರೂಯುಗ ಕಂಜವೇತ್ರಯುಗಲೋ ಭಕ್ತಾಲಿ ಕಾಮ್ಯಾರ್ಥದಃ  
 ಶ್ರೀಮದ್ವೇಂಕಟನಾಯಕಸ್ಸುರ ಗುರುರ್ದದ್ಯಾದಭೀಷ್ಟಂ ಮಮ 11||

ಪೂರ್ಣಾನಂದ ಕೃಪಾಕಟಾಕ್ಷಕಣಕಾ ಬ್ರಹ್ಮೇಶಯೋವರ್ಚಿಣಿ  
 ಸ್ವಾಮ್ರಾಜ್ಯಾದಿಪದಂ ದದಾತಿ ಸತತಂ ಕಿಂ ವಚ್ಚಿ ತೇ ವೈಭವಂ |  
 ಶ್ರೀ ವೈಕುಂಠಪದಂ ವಿಹಾಯ ಧರಣೀಂ ಸಂಪ್ರಾಪ್ಯ ರಾರಾಜ್ಯಸೇ  
 ಶ್ರೀಮದ್ವೇಂಕಟನಾಯಕಸ್ಸುರ ಗುರುರ್ದದ್ಯಾದಭೀಷ್ಟಂ ಮಮ 12||

ಸಚ್ಚಂಪಾಕುಸುಮಾಭನಾಸ ವಿಲಸದ್ಗಂಧದ್ವಯೋರುಪ್ರಭಾ  
 ರಾಜತ್ಯೂರ್ಮಕಪೋಲ ಯುಗ್ಮ ವಿಶಸತ್ಕಂಜೋಪಮಾನಾನಃ |  
 ಸದ್ವಜ್ರೋಪಮ ದಂತ ಪಂಕ್ತಿ ವಿಲಸನ್ಮಂದಸ್ತಿ ತೋಷ್ಠಾಂಕಿತಃ  
 ಶ್ರೀಮದ್ವೇಂಕಟನಾಯಕಸ್ಸುರ ಗುರುರ್ದದ್ಯಾದಭೀಷ್ಟಂ ಮಮ 13||

ಸತ್ಸಂವಯುರ್ ಸುಸಾರ ಶೋಭಿ ಚುಟುಕಃ ಸಲ್ಲಗ್ನ ಶೋಭಾನ್ವಿತಃ  
 ಸಾಂದ್ರಾಹ್ಲಾದ ಸುಪೂರಿತೋನ್ನತ ಮುಖಃ ಸ್ವಾನಂದ ಶೋಭಾಕುಲಃ |  
 ಸತ್ವೀನಾಂಸ ಸುಕಂಧರೋರುವಿಲಸ ದ್ಗ್ರೀವಾಂಕಿ ಪೂಗೋಪಮಃ  
 ಶ್ರೀಮದ್ವೇಂಕಟನಾಯಕಸ್ಸುರ ಗುರುರ್ದದ್ಯಾದಭೀಷ್ಟಂ ಮಮ 14||

ಭಾಸ್ವತ್ಕಂಠು ಸಮಾನ ಸಾರ ವಿಲಸತ್ಕಂಠ ತ್ರಿರೇಖಾಂಕಿತಃ  
 ಸಾರೋತ್ತುಂಗ ಭುಜದ್ವಯೇನ ಸಹಿತ ಸ್ವದ್ರತ್ನ ಭೂಷೋಜ್ಜ್ವಲಃ |  
 ಶ್ರೀಮದ್ಬಾಹು ಚತುಷ್ಟಯೋಚ್ಛ್ರಿತ ಕರದ್ವಂದ್ವಸ್ಥ ಚಕ್ರಾಬ್ಜಕಃ  
 ಶ್ರೀಮದ್ವೇಂಕಟನಾಯಕಸ್ಸುರ ಗುರುರ್ದದ್ಯಾದಭೀಷ್ಟಂ ಮಮ 15||

ಭಾಸ್ವದ್ಧಕ್ಷಿಣ ಪುಣಿನಾ ಸ್ವಕ ಪದಾಂಭೋ ಜಾತ್ರಯಂ ಸೂಚಯನ್  
 ಸದ್ವಾಪೋರು ಕರಂ ಕಟೀತಟಗತಂ ಕೃತ್ವಾ ಭವಾಂಭೋನಿಧಿಃ |  
 ಸಂತಾಯುಃ ಕಟಿದಘ್ನ ಇತ್ಯವತಿಚ ಸ್ವಾಮೀ ಸದಾ ವತ್ಸಲಃ  
 ಶ್ರೀಮದ್ವೇಂಕಟನಾಯಕಸ್ಸುರ ಗುರುರ್ದದ್ಯಾದಭೀಷ್ಟಂ ಮಮ 16||

ಸದ್ರತ್ನಾವಲಿ ಹಾರ ಶೋಭಿ ಸುಮಹದ್ವಕ್ಷಃ ಕವಾಟೋಜ್ಜ್ವಲಃ  
 ಭಾಸ್ವತ್ಸ್ನಂದರ ತುಂದ ಮಧ್ಯವಿಲಸದ್ರೋಮಾವಲೀರಾಜಿತಃ |  
 ಕುಕ್ಷ್ಯದ್ಭ್ರೂತ ವಲಿತ್ರಯಾತಿರುಚಿರೋ ಗಂಭೀರನಾಭೀಪ್ರದಃ  
 ಶ್ರೀಮದ್ವೇಂಕಟನಾಯಕಸ್ಸುರ ಗುರುರ್ದದ್ಯಾದಭೀಷ್ಟಂ ಮಮ 17||

ಸಿಂಹೋರು ಪ್ರತಿಭಾ ಲಸತ್ಕಟಿತಟೇ ಸತ್ಸಿಕ್ತವೇದೀನಿಭೋ  
ಪ್ರೋದ್ಯಾಸ್ಯಚ್ಚ ನಿಶಂಬಪೃಷ್ಠಫಲಕಃ ಸತ್ಕೇಶಪಾಶೋಜ್ಜ್ವಲಃ |  
ಬಾಲಾರ್ಕಾಭ ಸುವರ್ಣ ಕಾಂತಿ ವಿಲಸತ್ಸೀತಾಂಬರಾಲಂಕೃತಃ  
ಶ್ರೀಮದ್ವೇಂಕಟನಾಯಕಸ್ಸುರ ಗುರುರ್ದದ್ಯಾದಭೀಷ್ಟಂ ಮಮ ॥8॥

ಮಧ್ಯಸ್ಥಾಮಲ ರತ್ನ ವಜ್ರ ಖಚಿತ ಶ್ರೀಪಟ್ಟಕಾ ಸಂಯುತಃ  
ಮುಕ್ತಾವಿದ್ರುಮ ಮುಖ್ಯ ರತ್ನ ವಿಲಸತ್ಸನ್ಮೇಖಿಲಾ ರಂಜಿತಃ |  
ರಂಭೋರು ದ್ವಯ ಜಾನು ಬಿಂಬ ವಿಲಸನ್ಮತ್ಸಾಸ್ತ್ರೀಭ ಜಂಘಾದ್ವಯಃ  
ಶ್ರೀಮದ್ವೇಂಕಟನಾಯಕಸ್ಸುರ ಗುರುರ್ದದ್ಯಾದಭೀಷ್ಟಂ ಮಮ ॥9॥

ಮಾಣಿಕೋಜ್ಜ್ವಲ ದೀಪ್ತಿಗುಲ್ಫಯುಗಲೋ ಸತ್ಪದ್ಮಪಾದಾಂಗುಲಿಃ  
ಪ್ರಾಂತೋರು ಪ್ರತಿಭಾ ನಖಾವಲಿ ಪವಿಃ ಪಾರ್ಷ್ವಪ್ರಪಾದದ್ವಯಃ |  
ಪಾದಾಧಸ್ಥಿತ ಚಕ್ರ ಕಂಬು ಜಲಕೋ ವಜ್ರಾದಿರೇಖಾಸ್ಥಿತಃ  
ಶ್ರೀಮದ್ವೇಂಕಟನಾಯಕಸ್ಸುರ ಗುರುರ್ದದ್ಯಾದಭೀಷ್ಟಂ ಮಮ ॥10॥

ಆಮೂರ್ಧಾಪದರೂಪವರ್ಣನಮಿದು ಸಾಮ್ರಾಜ್ಯ ಸೌಭಾಗ್ಯದಂ  
ಶ್ರೀಲಕ್ಷ್ಮೀವರವೇಂಕಟೇಶ ಕರುಣಾ ಪೀಯೂಷ ಸಾರಾತ್ಮಕಂ |  
ಸ್ತೋತ್ರಂ ಸ್ವೇಷ್ಟ ಸುಕಾಮದಂ ಭುವಿ ನೃಣಾಮಾನಂದ  
ಸಂದೋಹದಂ

ಕೃತ್ವಾ ವೇಂಕಟನಾಯಕಾಂಕ್ಷಿಯುಗಲೇ ಭಕ್ತಾಽಧುನಾ  
ಸ್ವರ್ಪಿತಂ ॥11॥

ಇತಿ ಶ್ರೀ ರಾಘವೇಂದ್ರಾಖ್ಯ ಗುರೋಚ್ಚಾತ್ರೇಣ ಭಕ್ತಿತಃ  
ಸ್ವಾಮಿನಾಃಭೀಷ್ಟದಂ ಸ್ತೋತ್ರಂ ಕೃತಂ ವೇಂಕಟತುಷ್ಟಯೇ ॥12॥

ಇತಿ ಶ್ರೀಗುರು ಜಗನ್ನಾಥದಾಸಾರ್ಯ ವಿರಚಿತ  
ಅಭೀಷ್ಟಾರ್ಥಪ್ರದ ಶ್ರೀ ವೇಂಕಟೇಶಸ್ತೋತ್ರಂ  
ಸಂಪೂರ್ಣಂ

॥ಶ್ರೀ ಕೃಷ್ಣಾ ಪರ್ಣಮಸ್ತು ॥

### ಶ್ರೀಲಕ್ಷ್ಮೀ ಸ್ತವರಾಜಃ

ಶ್ರೀದೇವೀಂ ಹರಿವಲ್ಲಭಾಂ ಹರಿಯುತಾಂ ಹರ್ಯಂಕಸಂಸ್ಥಾನಗಾಂ  
ಹರ್ಯಾಜ್ಞಾನುಗತಾಮನಂತ ಫಲದಾಂ ಸೃಷ್ಟೃಪೃಯಾದೀನ್  
ಬಹೂನ್ |

ಕೃತ್ವಾ ಕಾರ್ತವೀರ್ಯಾಣಾಮೋಘ ಮಹಿಮಾ ಯಾ ವಿಷ್ಣು ಶಕ್ತಿಸ್ಸದಾ  
ತಾಮೇವಾಂಧ್ಯ ಸುನಿರ್ಮಲಾತ್ಮಮನಸಾ ಧ್ಯಾಯಾಮಿ

ವಿಷ್ಣು ಪ್ರಿಯಾಂ ||1||

ನಮಾಮಿ ಲಕ್ಷ್ಮೀಂ ಪ್ರಣತೇಷ್ಟದಾಯಿನೀಂ  
ನಮಾಮಿ ಸೌಭಾಗ್ಯಕರೀಂ ಸನಾತನೀಂ |  
ನಮಾಮಿ ಸುಜ್ಞಾನ ಸುಭಕ್ತಿ ದಾಯಿನೀಂ  
ನಮಾಮಿ ತಾಂ ಧಾನ್ಯಧಸೌಘ ದಾಯಿನೀಂ

||2||

ನಮಾಮಿ ವಾಣೀಶ ಸುರೇಶವಂದಿತಾ  
ಮನಂತ ಕಲ್ಯಾಣ ಗುಣೈಕವಿಗ್ರಹಾಂ |  
ನಮಾಮಿ ವಿಷ್ಣೋರ್ವೃಂದಿ ನಿತ್ಯವಾಸಿನೀಂ  
ನಮಾಮಿ ಲೋಕತ್ರಯ ಸೌಖ್ಯದಾಯಿನೀಂ

||3||

ನಮಾಮ್ಯಹಂ ದೇವಿ! ಧನಂ ಪ್ರಯತ್ನ ಮೇ  
ಸುಖೋವ್ಯಪ್ಪಿಂ ಕುರು ಮೇ ಗೃಹೇ ಸದಾ  
ನಮಾಮಿ ಹೇಲಕ್ಷ್ಮಿ! ಮಹಾನಿಧೇ ಮಮ  
ನಮಾಮಿ ಶೀಘ್ರಂ ಸುನಿಧಿಂ ಪ್ರದೇಹಿ ಮೇ

||4||

ನಮಾಮಿ ದಾರಿದ್ರ್ಯತಮೋ ನಿವಾರಿಣೀಂ  
ನಮಾಮಿ ದುಃಖೋಘ ವಿನಾಶ ಕಾರಿಣೀಂ |  
ನಮಾಮ್ಯಹಂ ಚಾಪ್ಪವಿಭೂತಿದಾಯಿನೀಂ  
ನಮಾಮಿ ಚೈಶ್ವರ್ಯ ಸುವೃದ್ಧಿ ಕಾರಿಣೀಂ

||5||

ನಮಾಮಿ ಮಾರ್ತುಜು ಸಿದ್ಧಿ ದಾಯಿನೀಂ  
ನಮಾಮಿ ರತ್ನಾಘ ಸಮೃದ್ಧಿ ದಾಯಿನೀಂ  
ನಮಾಮಿ ಭೂಮಿಸ್ಥ ಧನಂ ಪ್ರದೇಹಿಮೆ  
ನಮಾಮಿ ಮಾತಾ ಪರಿಪಾಹಿ ಮಾಂ ಸದಾ

||6||

ಸುಖೋವ್ಯಪ್ಪಿಂ ಕುರು ಮೇ ಗೃಹೇ ಸದಾ  
ಸುಧಾನ್ಯವೃದ್ಧಿಂ ಕುರು ಮೇ ಗೃಹೇ ಸದಾ  
ಧನಾದಿವೃದ್ಧಿಂ ಕುರು ಮೇ ಗೃಹೇ ಸದಾ  
ಕಲ್ಯಾಣವೃದ್ಧಿಂ ಕುರು ಮೇ ಗೃಹೇ ಸದಾ

||7||

ಮಾಂಗಲ್ಯವೃದ್ಧಿಂ ಕುರು ಮೇ ಗೃಹೇ ಸದಾ  
ಸಾಮ್ರಾಜ್ಯವೃದ್ಧಿಂ ಕುರು ಮೇ ಗೃಹೇ ಸದಾ  
ಸಂತಾನವೃದ್ಧಿಂ ಕುರು ಮೇ ಗೃಹೇ ಸದಾ  
ಪತ್ನಾದಿವೃದ್ಧಿಂ ಕುರು ಮೇ ಗೃಹೇ ಸದಾ

||8||

ತ್ವಮೇವ ಕಲ್ಪದ್ರುಮ ಕಾಮಧೇನೂ  
 ತ್ವಮೇವ ಚಿತಾಮಣಿರಾಶ್ರಿತಾನಾಂ  
 ತ್ವಮೇವ ಮೇ ಸ್ವರ್ತಮಣಿರ್ವಿಭಾತಾ  
 ತ್ವಮೇವ ಭಕ್ತಾಘ್ರ ಸಮೃದ್ಧಿಹೇತುಃ ||9||

ತ್ವಂ ವಿಷ್ಣು ವಕ್ಷ್ಯಸ್ಥಲ ಸದ್ವಾಸಿನೀ  
 ತ್ವಂ ವಿಷ್ಣು ವಾಮಾಂಕಗತಾಸಿ ಸರ್ವದಾ |  
 ತ್ವಂ ವಿಷ್ಣು ಜಾಯಾ ಭುವನೈಕಪಾಲನೀ  
 ತ್ವಮೇವ ವಿಷ್ಣೋರನಪಾಯಿನೀ ಸದಾ ||10||

ಶ್ರೀ ವಿಷ್ಣು ಶಕ್ತಿಃ ಪರಮಾರ್ಥರೂಪಿಣೀ  
 ತ್ವಮೇವ ಕಾರುಣ್ಯ ನಿಧಿಸ್ಸನಾತನಃ |  
 ತ್ವಮೇವ ಸರ್ವಾರ್ಥ ಶಿರೋಮಣಿಸ್ಸದಾ  
 ತ್ವಮೇವ ವಿಷ್ಣೋರವರಾ ಸುರೋತ್ತಮಾ ||11||

ತ್ವಮೇವ ದೈವಂ ಪರಕಾಲರೂಪಿಣೀ  
 ತ್ವಮೇವ ಸತ್ಕರ್ಮನಿದೇಶಕಾರಿಣೀ |  
 ತ್ವಮೇವ ಶುದ್ಧಾತ್ಮ ಮತಿಪ್ರದಾಯಿನೀ  
 ತ್ವಮೇವ ಸರ್ವಾತ್ಮಹೃದಭ್ಯ ವಾಸಿನೀ ||12||

ಬ್ರಹ್ಮೇಶಶಕ್ರವಿಧರ್ಮ ಸುರೇಶ ಮುಖ್ಯಾಃ  
 ದೇವಾ ಭವಂತಿ ಸಕಲಾಃ ತ್ವದಧೀನ ಸತ್ತ್ವಾಃ |  
 ತ್ವತ್ಪಾದ ಪಂಕಜ ರಜೋಲವ ಮಾತ್ರತಸ್ತೇ  
 ಸ್ವಾನಂದರೂಪ ಪರಮೋಕ್ಷಪದಂ ಪ್ರಯಾಂತಿ ||13||

ಮಾತಸ್ತ್ವಮೇವ ಭುವನೇಶ್ವರಿ ಕಾಮದೋಗ್ಧಿಃ  
 ತ್ವತ್ಪ್ರೀತಕೋಟಮನಿಶಂ ಬಿಲು ಹೀನ ಭಾಗ್ಯಃ  
 ತ್ವತ್ಪಾದಪದ್ಮಯುಗಲೋತ್ತಿ ತ ರೇಣುಲೇಶಾ-  
 ದದ್ಯ ಪ್ರಯಚ್ಛ ಕರುಣಾರ್ಧ್ಯದೃಶಾ ಧನಂ ಮೇ ||14||

ತ್ವತ್ಕಾರುಣ್ಯ ಬಿಲಾಪ್ತ ಭಾಗ್ಯನಿಚಯಸ್ತ್ವತ್ಪಾದಪದ್ಮಾಚೇಕಃ  
 ಸಚ್ಛಾಸ್ತ್ರಾರ್ಥ ವಿಚಾರಣೇನ ಸತತಂ ಸತ್ಸಂಗಸಂಮರ್ದತಃ |  
 ಕಾಲೋ ಗಚ್ಛತು ಸಾಂದ್ರಸೌಖ್ಯಫಲದೋ ಭೂಯಾದ್ಭವತ್ಪುತ್ರಕಂ  
 ದತ್ವಾ ಸ್ವೇಷ್ಟಫಲಂ ಧನಾಧಿಪಸಮಂ ಕೃತ್ವಾಸವ ಮಾಮದ್ಯ ಭೋ ||15||

ದೇನುರ್ವೀಕ್ಷ್ಯ ಪಿಪಾಸಿತಂ ನಿಜಸುತಂ ಪ್ರೇಮ್ಯಾ ಹಿ ವತ್ಪಾತುರಾ  
 ಕುಂಡೋದ್ಧೀ ದ್ರುತಮಾನಸಾ ಪರವಶಾ ಸ್ವನ್ಯಂ ದದಾತಿ ಸ್ವಯಂ |  
 ತದ್ವತ್ಪ್ರಾಂ ಧನಪೂರ್ಣಹೇಮಕಲಶಂ ದತ್ವಾಸದ್ಯ ತೇ ಬಾಲಕಂ  
 ಕಾರುಣ್ಯೈಕ ಕಟಾಕ್ಷಸಾಂದ್ರಸುಧಯಾ ದೃಷ್ಟ್ಯಾ ತ್ವಮಾಲೋಕಯ ||16||

ನ ಯಾಚೇ ರಮೇ! ತ್ವಾಂ ವಿನಾಸ್ಯಂ ನ ಸೇವೆ  
 ನ ಯಾಚೇ ರಮೇ! ಚಾನ್ಯದೈವಂ ನ ನೌಮಿ|  
 ನ ಯಾಚೇ ರಮೇ! ನಾಸ್ಯಮೀಕ್ಷೇ ಕದಾಪಿ  
 ನ ಯಾಚೇ ರಮೇ! ತ್ವಾಂ ಸದೈವಾಭಿಶಾಂಕ್ಷೇ ||17||

ದಾರಿದ್ರ್ಯಪಾಪ ಹರಣೋದ್ಯತ ಭಾನು ಸನ್ನಿಭೇ  
 ದಾರಿದ್ರ್ಯ ವಾರಿಧಿ ಶೋಷಣ ಕುಂಭಜಾಯಿತೇ  
 ದಾರಿದ್ರ್ಯ ಸರ್ವಕುಲಭಂಜನ ಪಕ್ಷಿರಾಣಿ ಭೇ  
 ದಾರಿದ್ರ್ಯ ವಾರಿದ ನಿರಾಸ ಸಮೀರ ಸನ್ನಿಭೇ ||18||

ವಿದ್ರಾವಯಾಸ್ಯತು ಮಮ ಗೇಹಗತಾ ಮಲಕ್ಷ್ಮೀಂ  
 ಸಂಪೂರಯಾಸ್ಯತು ಧನಕೋಶಧೀನ್ಮಹೇ ಮೇ|  
 ಸಂಪೂರಯಾಸ್ಯತು ನವರತ್ನ ಸುಕೋಶಸಂಘಾನ್  
 ಮತ್ಪ್ರಾರ್ಥನಾಸ್ಮಿತಮುಖೇ ಭವ ಸುಪ್ರಸನ್ನಾ ||19||

ದೇಹಿ ತ್ವದೀಯ ಭಜನಾರ್ಚನ ದರ್ಶನಾನಿ  
 ತ್ವನ್ನಾಮರೂಪ ಪದ ಸೇವನ ಸಂಸ್ಕೃತೀ ಚ|  
 ಮಹ್ಯಂ ಪ್ರದೇಹಿ ಹರಿಪತ್ನಿ! ದಯಾರ್ಥ ದೃಷ್ಟ್ವಾಶ್ಚಿ  
 ತ್ವತ್ಪ್ರಾಪ್ತಮಿನಾ ಸಹ ವಸಾಸ್ಯ ಮದೀಯ ಗೇಹೇ ||20||

ಪ್ರೋದ್ಯದ್ವಿದ್ವಿವಾಕರ ಸಹಸ್ರ ಸಮಾನ ಶೋಭಾಂ  
 ಪ್ರೋದ್ಭಾಸಿತಾನನ ಚಿತಾಮಲ ಚಂದ್ರಬಿಂಬಾಂ|  
 ಮಂದಸ್ತಿತೋರು ದತನಾವಲಿ ವಜ್ರಶೋಭಾಂ  
 ಬಿಂಬೋಷ್ಠ ಸಚ್ಚುಟುಕ ಗಂಡತಲಾದಿ ಮುಗ್ಧಾಂ ||21||

ಗಂಡಸ್ಥಿತೋರು ಮಕರಾಭಿಧ ಪತ್ರಿಕಾಂಕಿತಾಂ  
 ಕಂಜೋಪಮೋರು ನಯನೋರ್ಧ್ವಗ ಮಂಜುಲಭ್ರುವಂ|  
 ಫಾಲಸ್ಥಿತೋರು ಮೃಗನಾಭಿ ಲಲಾಮ ಶೋಭಿತಾಂ  
 ಸೀಮಂತ ಸಚ್ಚಲಿತ ಕುಂತಲ ಭೃಂಗ ರಾಜಿತಾಂ ||22||

ಸೀಮಂತ ಸಂಗತ ಸುಧಾಕರ ಭಾನು ತಾರಾಂ  
 ಮುಕ್ತಾಲಿ ರಕ್ಷ ಪರಿಕಲ್ಪಿತ ಮೂರ್ಧರತ್ನಾಂ|  
 ಕೃಷ್ಣಾಹಿವೇಣಿ ನವಸನ್ಮಣಿ ಗುಚ್ಛರಮ್ಯಾಂ  
 ಸದ್ರತ್ನ ಹಾರ ಪರಿಮಂಡಿತ ಕಂಠಚಾರುಂ ||23||

ಸುಪೀವರಾಂ ಸೋರು ಸುಕಂಧರಾಂಕಿತಾಂ  
 ಭುಜದ್ವಯೋದ್ಭಾಸಿತ ರಮ್ಯ ಭೂಷಣಾಂ  
 ಸದ್ರತ್ನ ಹೇಮೋಜ್ಜ್ವಲ ಕಂಕಣೈರ್ಯುತಾಂ  
 ಮುದ್ರಾಂಗುಲೀಯಾಪ್ತ ಸುಕೋಮಲಾಂಗುಲಿಂ ||24||

ಹಸ್ತದ್ವಯೋದ್ಭಾಸಿತ ಕಂಜ ಕುಡ್ಮಲಾಂ  
 ಸ್ವಪಾದ ಭಕ್ತಾಭಯಹಸ್ತದಾಯಿನೀಂ  
 ಭಕ್ತಪ್ರಿಯಾಂ ಪದ್ಮಸುಸದ್ಯವಾಸಿನೀಂ  
 ಸರ್ವಾರ್ಥ ಸಂದಾಯಕ ಹಸ್ತ ಶೋಭಿತಾಂ

||25||

ಪೂಗೀಫಲಪ್ರತಿಮ ಕಂಠತಟೀ ತ್ರಿರೇಖಾಂ  
 ಸದ್ರತ್ನ ಮೌಕ್ತಿಕ ಸುಹಾರ ಪರಿಷ್ಕೃತಾಂಗೀಂ  
 ಪೀನೋನ್ನತೋರು ಕುಚಯುಗ್ಮ ವಿರಾಜಮಾನಾಂ  
 ಶಾತೋದರಸ್ಥಿತ ವಲಿತ್ರಯ ಶೋಭಮಾನಾಂ

||26||

ಸಾವರ್ತನಾಭ್ಯುಕ್ತ ಹೃದಬ್ಜ ಗಾಮಿ-  
 ರೋಮಾವಲೀ ರಾಜತ ಕುಸ್ಮಶೋಭಾಂ  
 ಮೃಗೇಂದ್ರ ಮಧ್ಯೋಪಮ ಮಧ್ಯರಮ್ಯಾಂ  
 ಗಜೇಂದ್ರ ಕುಂಭೋರು ನಿತಂಬ ಶೋಭಾಂ

||27||

ಸುರತ್ನ ಪೀಠೋಪಮ ಪೃಷ್ಠರಾಜಿತಾಂ  
 ಸದ್ರತ್ನ ಮುಕ್ತಾವಲಿ ಕಾಂಚಿ ಭೂಷಿತಾಂ|  
 ಸುಕಿಂಕಣೀ ಜಾಲ ಸುವಜ್ರಮೇಖಿಲಾಂ  
 ಸುರ್ವಣಮಾಣಿಕ್ಯ ಸುಪಟ್ಟಕಾವೃತಾಂ

||28||

ರಂಭೋಪಮೋರು ದ್ವಯ ಭಾಸಮಾನಾಂ  
 ಮತ್ಸ್ಯಾಭ ಚಂಫಾದ್ವಯ ಶೋಭಮಾನಾಂ|  
 ಮಾಣಿಕ್ಯ ಗುಲ್ಫದ್ವಯ ಶೋಭಮಾನಾಂ  
 ರಾಜತ್ವಪಾದ ದ್ವಯ ಭಾಸಮಾನಾಂ

||29||

ಪ್ರವಾಲ ಸತ್ಪಾದ ತಲಾರುಣ ಪ್ರಭಾಂ  
 ಪಾದಾಂಗುಲೀ ಜಾಲ ನಖಾಲಿ ಶೋಭಿತಾಂ|  
 ಸುಕಂಕಣೀ ಹೇಮ ಸುರತ್ನ ನೂಪುರಾಂ  
 ಪಾದಾಂಗುಲೀ ಭೂಷಿತ ಭೂಷಣಶ್ರಿಯಂ

||30||

ಸೌಂದರ್ಯ ಸಾರೋರು ಸುಕಾಂತಿ ವಿಗ್ರಹಾಂ  
 ಸ್ಮೇರಾನನಾಂ ಚಾರು ಸುವಾಕ್ಯವಾದಿನೀಂ|  
 ಸದ್ಭಕ್ತ ಸರ್ವೇಷ್ಟ ವರಪ್ರದಾಯಿನೀಂ  
 ಸೌಭಾಗ್ಯಲಕ್ಷ್ಮೀಂ ಪ್ರಣಾಮಾಮಿ ಮಾತರಂ

||31||

ತ್ವದ್ಧಾಸ ದಾಸಾವರ ಸೂಕ್ತಸಂತತಿಂ  
 ತ್ವಚ್ಚಿತ್ತಗಾಂ ತ್ವಂ ಕುರು ದೇವಿ! ಸಾದರಂ  
 ಸಂದೇಹಿ ಮೇ ಭಾಗ್ಯಸುಕೋಶ ಮೃಶ್ವರಂ  
 ಭೂಮೀತಲೇ ಮಾಂ ಧನದೋಪಮಂ ಕುರು

||32||



ಏವಂ ರಮಾ ಪ್ರಾರ್ಥನಯಾಽರ್ಥಿತಾಽಸೌ  
 ಸಂವೇದ ಸಾಂದ್ರಾನನ ಮುದಹಾಸಾ|  
 ಭಕ್ತಾರ್ಥಿತಾರ್ಥಾನ್ ಪ್ರದದಾತಿ ದೇವೀ  
 ನಾರಾಯಣೇ ಸಾ ಕರುಣಾರಸಾದ್ರ್ಯಾ

||33||

ಶ್ರೀಮದ್ವಿಷ್ಣು ಹೃದಬ್ಜಮಂಡಲಗತಾ ಮಾನಂದಸಂದಾಯಿನೀಂ  
 ಬ್ರಹ್ಮೇತೇಂದ್ರ ಮುಖಾಮರಾರ್ಚಿತ ಪದಾಂ ನಿರ್ಭಾಗ್ಯ ಭಾಗ್ಯಪ್ರದಾಂ|  
 ಲಕ್ಷ್ಮೀಂ ಭಾಗ್ಯನಿಧಾನ ದಾನನಿಪುಣಾಂ ದಾರಿದ್ರ್ಯ-ವಿಧ್ವಂಸಿನೀಂ  
 ನೌಮಿ ತ್ವಾಂ ಧನಧಾನ್ಯ ಭಾಗ್ಯಮತುಲಂ ದತ್ವಾ ರಮೇ! ಪಾಹಿ  
 ಮಾಂ

||34||

ಶ್ರೀಲಕ್ಷ್ಮೀಸ್ತವರಾಜ ಸಾಂದ್ರ ಪಠನಾದ್ರಿಕೋ ಭವೇದ್ಭಾಗ್ಯವಾನ್  
 ಸಂದೇಹೋತ್ರ ಕದಾಪಿ ನಾಸ್ತಿ ವಿದುಷಾಂ ಸಾಕ್ಷೇ ರಮಾವಲ್ಲಭಃ|  
 ಶ್ರೀಲಕ್ಷ್ಮೀ ಕರುಣಾರಸಾದ್ರ್ಯ ಸುದೃಶಾರಿಕೋಽಹ ಮೈಶ್ವರೈವಾನ್  
 ಜಾತಸ್ತ್ವದ್ಯ ರವಣಮಹತ್ತ್ವಮತುಲಂ ಕಿಂ ವರ್ಣಯಾಮ್ಯಲ್ಪಕಃ

||35||

ಯೇ ವೈ ತ್ವಿದಂ ಚಾತ್ವನಮಾಸ ಶುಕ್ಲಕೇ  
 ರಮೇತ್ಸವೇ ನಿಕೃ ಮನನ್ಯ ಭಕ್ತಾಶ್ಚ  
 ಆವರ್ತಯೇದಷ್ಟಶತಾದಿ ಸಂಖ್ಯಯಾ  
 ಪ್ರಾಪ್ನೋತಿ ಶಕ್ರಾದಿ ಸುಭಾಗ್ಯ ಸಂಪದಃ

||36||

ಇತಿ ಶ್ರೀರಾಘವೇಂದ್ರಾಯ ಪದಪಂಕಜ ಭಾಜಿನಾ  
 ರುಚಿಕಃ ಸ್ವಾಮಿನಾ ಲಕ್ಷ್ಮೀಸ್ತವರಾಜಸ್ಸುಭಾಗ್ಯದಃ

||37||

ಇತಿ ಶ್ರೀಗುರು ಜಗನ್ನಾಥದಾಸಾಯ ವಿರಚಿತ ಲಕ್ಷ್ಮೀಸ್ತವರಾಜಃ ಸಮಾಪ್ತಃ  
 || ಶ್ರೀ ಕೃಷ್ಣಾರ್ಪಣಮಸ್ತು ||

### ಶ್ರೀಲಕ್ಷ್ಮೀಷ್ಟಕಂ

ಹೇ ಶ್ರೀಸ್ತ್ವಂ ರಮಣಾನ್ವಿತಾಃಶು ಸತತಂ ಮದ್ಗೇಹವಾಸಾ ಭವೇ-  
 ಸ್ಸದ್ಧೇಮಾಂಬರ ಮೇಖಿಲೋರು ವಿಲಸತ್ತಾದ್ಬಯ್ಯುಗ್ಮಾಂಕಿತಾ|  
 ಲಂಜನ್ಯೂಪರ ರಂಜಿತಾಂಗುಲಿ ಲಸತ್ಸಾರ್ವ ಭೂಷಾವಲೀ-  
 ಭಾರಾಸ್ತತ್ ಗಜೇಂದ್ರಮಂದಗಮನಾ ಚಾಃಯಾಹಿ ಮೇ ಮಂದಿರಂ ||1||  
 ರಾಜದ್ರಶ್ಚ ಕಲಾಪ ಶೋಭಿಕುರೀ ಚಂದ್ರಾರ್ಕ ಮುಕ್ತಾವಲೀ  
 ಸತ್ತಪ್ತಾಮಲ ಹೇಮ ವಜ್ರ ಮುಕುಟ ಪ್ರತ್ಯಗ್ರ ಭೃಂಗಾಲಕಾ|

ಸತ್ಯಾಲೋಪರಿ ಸುಕುಮಾರ್ತ ಸುಮಹತ್ಯಸ್ತೂರಿ ರೇಖಾಯುತಾ  
ಸತ್ಯರ್ಣಾಭರಣಾಯತಾಂಬಕ ರಮಾ ಸದ್ಗೋ ವಿಲಾಸಾನ್ವಿತಾ ||2||

ಪೂರ್ಣೇಂದ್ರಾಸ್ಯ ಕವೋಲ ದರ್ಪಣಯುತಾ ನಾಸೋರು ಭಾಸಾನ್ವಿತಾ  
ಸದ್ವಕ್ತ್ರೋಪರಿ ವಿಸ್ತೃತೋಷ್ಣಪ್ಪಟಗ ಸ್ಮೇರಾರುಣದ್ವಾಡಿಮೀ-  
ದಂತೋರುದ್ಯುತಿ ಭಾಸಮಾನ ಚುಬುಕಾ ಸಂವೃತ್ತಪ್ರಾಗೀಲಸ-  
ತ್ಯಂಬುಗ್ರೀವ ಸುರತ್ನ ಹೇಮ ನಿಚಯಾ ಮಾಲಾವಲೀ ಶೋಭಿತಾ ||3||

ಮಾದ್ಯತ್ಕುಂಭಿ ಸುಕುಂಭಿ ಪೀನವಿಮಲೋತ್ತುಂಗಸ್ತನಾಲಂಕೃತಾ  
ಸತ್ಯಾಂಚೀವರ ಕಂಚುಕಾಂಚಿತತನು ಚ್ಯಾಯಾಸುಜಾಂಬೂನದಾ|  
ಬಾಹುದ್ವಂದ್ಯ ಸುರತ್ನ ಹೇಮ ಕಟಕ ವ್ರತ್ಯಗ್ರ ಭೂಷಾನ್ವಿತಾ  
ಸ್ವಾಂಗುಲ್ಯುಪ್ತ ಸುಮುದ್ರಿಕಾಸಭಯಕರಾ ಪ್ರಾಪ್ತಯಾಹಿ ಮೇ  
ಮಂದಿರಂ ||4||

ರಂಭಾಪರ್ಣ ತನೂದರೋಪರಿ ಲಸನ್ನೀಲಾಭ ರೋಮಾವಲೀ  
ಗಂಗಾವರ್ತ ಸುನಾಭಿ ಭಾಸಿತ ಕಟೀ ಸದ್ರತ್ನ ಸವೈಖಿಲಾ|  
ಸುಶ್ರೋಣೀ ತಟ ಯುಗ್ಮ ಲಾಂಛನವತೀ ಮೋಚಾಸಮೋರು ಪ್ರಭಾ-  
ಪೂರ್ಣೇಂದ್ರೂಪಮ ಜಾನುಮಂಡಲವತೀ ಪ್ರಾಪ್ತಯಾಹಿ ಮೇ  
ಮಂದಿರಂ ||5||

ಸನ್ನೀನಾಭಿ ಸುಜಂಘಿಕಾ ಚ ವಿಲಸದು ಲ್ಲೋರು ಯುಗ್ಮಾಂಚಿತಾ  
ಪಾದಾಬ್ಜದ್ವಯ ರಂಜಿತಾಂಗುಲಿನಖಿ ಪ್ರೋದ್ಭಾಸಿತಾ ಸರ್ವದಾ|  
ಶ್ರೀದೇವೀದೃಶ ಮಂಜುಲಾಕೃತಿಯುತಾ ಭೂಯಾದ್ರುತಂ ನೇತ್ರಸಾತ್  
ಪ್ರೇಮ್ಣಾಸಮಂದ ಕೃಪಾರಸಾರ್ದ್ರ ಸುದೃಶಾ ಸಂವೀಕ್ಷ್ಯ ಮಾಂ  
ಪಾಲಯ ||6||

ತ್ವತ್ಕಲ್ಯಾಣ ಮಹಾಗುಣಾಸ್ಥ ಣಯಿತುಂ ನೇಶಾ ಯತಸ್ಸೂರಯೋ  
ಬ್ರಹ್ಮಾದ್ಯಾ ಭುವಿ ಮಾನವೋಲ್ಪಮತಿಮಾನ್ ಕ್ವಾಪಂ  
ರಮೇ ಭಾರ್ಗವಿ

ತ್ವತ್ಕಾರುಣ್ಯ ಬಲಾದವಾಪ್ತನಿಖಿಲೈಃ ಸ್ವಂ ಸ್ವಂ ಪದಂ ಸ್ವರ್ಗಿಭಿಃ  
ಪ್ರಾಪ್ತಂ ತ್ವಾಮಭಿಯಾಚಯಾಮಿ ಸತತಂ ಸಂಪೂರಯೇಷ್ವಂ  
ಮಮ ||7||

ಶ್ರೀಲಕ್ಷ್ಮೀ ವರರೂಪ ವರ್ಣನಮಿದಂ ಸೌಭಾಗ್ಯ ಸಂಪತ್ಕರಂ  
ಸತ್ಪ್ರತ್ಯಾದಿ ಸುಗೇಹ ಧಾನ್ಯಧನದಂ ಸರ್ವಾರ್ಥ ಸಾಮ್ರಾಜ್ಯದಂ|  
ಭಕ್ತಿಜ್ಞಾನ ವಿರಕ್ತಿ ತಾಂತಿ ಗುಣದಂ ಸಂತಾನಸಂವೃದ್ಧಿದಂ  
ಸಚ್ಚಾಸ್ತ್ರಾರ್ಥ ವಿಚಾರಸಾರ ಮತಿದಂ ಶ್ರೀಬ್ರೀತಿ ಸಂವರ್ಧಕಂ ||8||

ಶ್ರೀಮತ್ಕೌಶಿಕ ಪ್ರಣಯನಾಮಕ ಪ್ರರೋಪಾಪ್ತಾಯುಜಾ ಸ್ವಾಮಿನಾ  
 ದಾರಿದ್ರ್ಯಾತಪತಾಪತಪ್ತಮನಸಾ ಲಕ್ಷ್ಮ್ಯಶ್ರಷ್ಟಕಂ ನಿರ್ಮಿತಂ  
 ತೇನೈವಾಸ್ತವನ ಶುಕ್ಲಕೇ ಪ್ರತಿದಿನಂ ಶುಕ್ರೋದಯೇ ಪಠ್ಯತಾಂ  
 ಶ್ರೀದೇವೀ ಪ್ರದದಾತ್ಯಖಂಡವಿಭವಂ, ಸತ್ಯಂ  
 ಮಯೋಕ್ತಂತ್ವಿದಂ

||9||

೧೨ ಶ್ರೀ ರಾಘವೇಂದ್ರ ಪಾದ ಕಮಲಾರಾಧಕೇನ

ಸ್ವಾಮಿನಾ ರಚಿತಂ ಲಕ್ಷ್ಮ್ಯಶ್ರಷ್ಟಕಂ

ಸಂಪೂರ್ಣಂ

||ಶ್ರೀ ಕೃಷ್ಣಾ ಪರ್ಣಮಸ್ತು||

## ಶ್ರೀ ರಾಘವೇಂದ್ರ

ಆಪಾದ ಮೌಲಿ ಪರ್ಯಂತ ವರ್ಣನ ಸ್ತೋತ್ರಂ

ತನ್ನ ಮಾಮಿ ಮುನಿವೃಂದವಂದಿತಂ

ಮಂದಹಾಸ ಮುಖ ಸುಂದರ ದ್ಯುತಿಂ

ಕುಂದ ಕೋಕನದ ಕಾಂತಿ ಬಂಧುರಂ

ವಂದಿತಾಮರ ಸುಭೂಜ ಸನ್ನಿಭಂ

||1||

ಕಂಜ ಲೋಚನ ಸುಫಾಲ ನಾಶಿಕಂ

ಮಂಜುಲೋಕ್ತಿ ಜನರಂಜಕಂ ಸದಾ

ಸೂರ್ಯವೃಂಜ ಸಮಕಾಂತಿ ಸಂಯುತಂ

ಕಂಠುತುಲ್ಯ ಶುಭಕಂಠ ರಂಜಿತಂ

||2||

ವಾರಿಜಾಕ್ಷ ಮಣಿಹಾರ ಕಂಧರಂ

ಚಾರು ದಿವ್ಯ ತುಲಸೀ ವಿಭೂಷಿತಂ

ಸಾರ ಫುಲ್ಲಸುಮನೋಭಿ ಶೋಭಿತಂ

ಸೀರಜಾಧವ ಸುಪಾದ ಮಾನಸಂ

||3||

ಪೀನ ಗೌರ ಪರಿವೃತ್ತ ಕಂಧರಂ

ದಾನ ಶೋಭಿತ ಕರಂ ಸುವರ್ಚಸಂ

ಶ್ರೀನಿವಾಸ ಕೃತವಾಸ ಮಾನಸಂ

ಜ್ಞಾನ ಮೂರ್ತಿಮನಿತಂ ಭಜಾಮ್ಯಹಂ

||4||

ಬಿಂಬಮೂರ್ತಿ ಪದ ಚಿಂತನೋದ್ಯತಂ  
ಶಂಬರಾರಿ ಸುರವೃಂದ ಸೇವಿತಂ  
ನಾರಸಿಂಹ ಪದಪದ್ಮ ಸೇವಿನಂ  
ರಾಮಗಾಮಿನಮುಪಾಶ್ರಯೇ ಗುರುಂ

||5||

ಸುಂದರೋದರ ವಿಲಾಸಿ ರೇಖಿಕಂ  
ಸಿಂಧುರಾಜ ಪರಿವರ್ತ ನಾಭಿಕಂ  
ಬೃಂದವಾಲುಕ ನಿತಂಬ ಶೋಭಿತಂ  
ತುಂದಿದೇಶ ಕಟಿಭಾಗ ರಂಜಿತಂ

||6||

ಮೂಲ ರಾಮ ಶುಭವಿಗ್ರಹಾರ್ಚಕಂ  
ಮಾನವಾಲಿ ಸುಖಿದಾಯಕಂ ಸದಾ  
ಸಾನುರಾಗ ಮತಿದಾನ ದೀಕ್ಷಿತಂ  
ದಾನ ಸಂಜಿತ ಸುರದ್ರುಮಂ ಭಜೇ

||7||

ಊರು ಯುಗ್ಮ ವಿನಿವರ್ತಿ ರಂಭಕಂ  
ಶುದ್ಧ ಜಾನು ಲಲಿತಂ ಸುಜಂಘಿನಂ  
ಕಂಠು ಕಂದ ಸುಸಮಾನ ಗುಲ್ಫಕಂ  
ಅಂಬುಜೋಪಮ ಸುಪಾದ ಯುಗ್ಮಕಂ

||8||

ಶಾರದೇಂದು ಸುಕಲಾ ನಖಿತ್ವಿಷಂ  
ಚಾರು ಸಂಚರಣ ವತ್ಸ ಸಜ್ಜನಂ  
ಧೀರರಾಜ ಗುರುರಾಜ ಪುಂಗವಂ  
ಸಂಶ್ರಯೇ ಮಮ ಹಿ ಜೀವಿತೇಶ್ವರಂ

||9||

ಸ್ವಾಮಿರಾಜಮವ ಮಾಂ ಗುರೂತ್ತಮ  
ಪ್ರೇಮಪೂರ್ವಕ ದೃಶಾ ವಿಲೋಕಯ  
ತ್ವಾಂ ಭಜಾಮಿ ಶರಣಂ ದಯಾನಿಧೇ  
ನಾಮಿ ತೇ ಪದ ಸರೋಜ ಮಾತ್ರಕಂ

||10||

ಪಾಹಿ ಪಾಹಿ ತವ ಪಾದ ಸೇವಿನಂ  
ದೇಹಿ ಮೇ ಪರಮಮಿಷ್ಟಮಂಜಸಾ  
ಮಾನಸಂ ಮಮ ನಿವಿಶ್ಯ ಸದ್ಗುರೋ  
ದರ್ಶಯಸ್ವ ತವ ರೂಪಮಕ್ಷಯಂ

||11||

ಸ್ವಾಮಿನಾ ರಾಘವೇಂದ್ರಾಪ್ತ್ಯಿ ಗುರುಪಾದಾಬ್ಜ ಸೇವಿನಾ  
ಆಪಾದಮಾಲಿ ಪರ್ಯಂತ ಸ್ತೋತ್ರಂ ವಿರಚಿತಂ ಮಯಾ||

೨೩ ಶ್ರೀಗುರು ಜಗನ್ನಾಥದಾಸಾರ್ಯ ವಿರಚಿತಂ

ಶ್ರೀ ರಾಘವೇಂದ್ರ

ಆಪಾದಮೌಲಿ ಪರ್ಯಂತ ವರ್ಣನಸ್ತೋತ್ರಂ ಸರ್ವಾರ್ಣಂ

||ಶ್ರೀಕೃಷ್ಣಾ ಪರ್ವಣಮಸ್ತು||

## ಶ್ರೀ ರಾಘವೇಂದ್ರಾಷ್ಟಕಂ

ಪಾಹಿ ಗುರುವರ ಪಾಹಿ ಯತಿವರ ಪಾಹಿ ಪಾಪವಿನಾಶನ  
ಪಾಹಿ ಕೌತಳ ಕ್ಷೇತ್ರನಿಜಕೃತಮಂದಿರ ಪ್ರಿಯಸುವೃತ||

ಇಂದುಬಿಂಬ ನಿಭಾಸ್ಯ ಸಾರಸಲೋಚನಂ ಶುಭವಾಚಿನಂ  
ಕುಂದ ಕುಡ್ಮಲ ವಂತ ಶೋಭಿ ರದಚೈದಂ ಪರಿತುಷ್ಟಿದಂ  
ಸುಂದರೋರುಸುಕರ್ಣ ನಾಶಿಕ ಮಂಡಿತಂ ವರಪಂಡಿತಂ  
ಶ್ರೀದಮದ್ಗುರು ರಾಘವೇಂದ್ರ ಸುರೋತ್ತಮಂ ಯತಿಸತ್ತಮಂ

||1||

ಕರಿಕರೋಪಮ ಬಾಹುಭೂಷಿತ ಕಂಧರಂ ಗುಣ ಬಂಧುರಂ  
ದರವರೋಪಮ ಕಂಠರಾಜಿತ ವಕ್ಷಸಂ ಕರುಣಾರಸಂ  
ವರತನೂದರ ಮಧ್ಯ ಸಂಸ್ಥಿತ ನಾಭಕಂ ವ್ರತಿನಾಯಕಂ  
ಪತಿತಪಾವನ ರಾಘವೇಂದ್ರ ಸುರೋತ್ತಮಂ ಯತಿಸತ್ತಮಂ

||2||

ಪರಮಸುಂದರ ರೋಮರಾಜಿ ವಿರಾಜಿತಂ ಪೃಪರಾಜಿತಂ  
ವರವಳಿತ್ರಯ ಭಾಸಮಾನ ಸುಕೋಮಲಂ ಶ್ರೀತಪಾಲಕಂ  
ಪರಮ ಮಧ್ಯ ವಿರಾಜಿತಾಮಲ ದಾಮೂದ್ಧ ಪಟಚ್ಚರಂ  
ಪತಿತಪಾವನ ರಾಘವೇಂದ್ರ ಸುರೋತ್ತಮಂ ಯತಿಸತ್ತಮಂ

||3||

ಸುಂದರೋರು ಯುಗೇನ ನಿರ್ಜಿತ ರಂಭಕಂ ಶುಭಜಾನುಕಂ  
ಕುಂಭಿರಾಜ ಕರೋಪಮೋರು ಸುಜಂಘಕಂ ಶುಭಗುಲ್ಫಕಂ  
ಅಯುಜೋಪಮ ಚಾರುಪಾದ ಸುಮಂಡಿತಂ ನಖಿರಂಜಿತಂ  
ಶ್ರೀದಮದ್ಗುರು ರಾಘವೇಂದ್ರ ಸುರೋತ್ತಮಂ ಯತಿಸತ್ತಮಂ

||4||

ಪಾದಪೀಠಯುಗಾಂಚಿತಾಂಕ್ಷಿ ಸುಕೋಮಲಂ ಕರುಣಾಲಯಂ  
ಮೇದಿನೀಸುರ ಮಂಡಲೋಚ್ಚ್ರಯ ಕಾರಿಣಂ ಮಲಹಾರಿಣಂ  
ಮೋದಬೋಧಕರಂ ನವಾಂಬುದ ನೀಲದೇಹ ವಿರಾಜಿತಂ  
ಶ್ರೀದಮದ್ಗುರು ರಾಘವೇಂದ್ರ ಸುರೋತ್ತಮಂ ಯತಿಸತ್ತಮಂ

||5||

ಚಾರು ಚೇಲ ವಿರಾಜಿತಾಮಲ ವೇಷಕಂ ಹರಿತೋಷಕಂ  
ಸಾರ ಗಂಧ ಸುನಾಮ ಲಾಂಛನ ಧಾರಿಣಂ ಭುವಿಚಾರಿಣಂ  
ಚಾರು ದೈವತ ದಾಮ ಮೌಕ್ತಿಕ ಹಾರಿಣಂ ಗುಣಶಾಲಿನಂ  
ಫೀರ ಮದ್ಗುರು ರಾಘವೇಂದ್ರ ಸುರೋತ್ತಮಂ ಯತಿಸತ್ತಮಂ

||6||

ಲಸಿತವೃಂದ್ರ ಸುಶೋಭಿತಾಕ್ಷತ ಫಾಲಕಂ ಶುಭಲೀಲಕಂ  
ಕುಸುಮ ದಾಮ ಸುಶೋಭಿತಾಮಲ ಮಸ್ತಕಂ ಶುಭದೇಹಕಂ  
ಉಷಿತ ನಿರ್ಜರ ಸಂಘ ಮುಡಿತ ಧಾಮಕಂ ಜನವಂದಿತಂ  
ಪತಿಸತಪಾವನ ರಾಘವೇಂದ್ರ ಸುರೋತ್ತಮಂ ಯತಿಸತ್ತಮಂ

||7||

ವಂದಿತಾಮಲ ಸಜ್ಜನಾಳಿ ಸುಕಾಮದಂ ಶ್ರೀತಮೋಕ್ಷದಂ  
ಇಂದಿರಾಧವ ಪಾದವಾರಿಜ ಪಟ್ಟಿದಂ ಮಮ ಸತ್ತದಂ  
ವಂದನೀಯ ಶುಭೋರು ಸದುಣರಾಜಿತಂ ಜಿತಮನ್ಮಥಂ  
ತಂ ಭಜೇ ಗುರು ರಾಘವೇಂದ್ರ ಸುರೋತ್ತಮಂ ಯತಿ ಸತ್ತಮಂ

||8||

ಧೀರ ಸದುರು ಪಾದಪಂಕಜ ಸೇವಿನಾ ಶುಭಕಾಮಿನಾ|  
ಸ್ವಾಮಿನಾ ಶ್ರುತಿಚಾರಿಣಾ ಗುರುಪಾದಪಂಕಜ ಸೇವಿನಾ  
ಸಾರಸದುಣ ವರ್ಣನಾತ್ಮಕ ಮಷ್ಟಕಂ ಗುರುತುಷ್ಟಿದಂ  
ಪೂರಿತಂ ಪ್ರಭು ರಾಘವೇಂದ್ರ ಕಟಾಕ್ಷ ವೈಭವ ಲೇಶತಃ

||9||

ಇತಿ ಶ್ರೀ ಗುರು ಜಗನ್ನಾಥದಾಸಾರ್ಯ ವಿರಚಿತಂ  
ರಾಘವೇಂದ್ರಾಷ್ಟಕಂ ಸಂಪೂರ್ಣಂ  
||ಶ್ರೀ ಕೃಷ್ಣಾರ್ಪಣಮಸ್ತು||

## ಶ್ರೀ ರಾಘವೇಂದ್ರ ಮಹಾತ್ಮ್ಯಂ

### ಪ್ರಥಮೋಧ್ಯಾಯಃ

ಶ್ರೀ ರಾಘವೇಂದ್ರ ಮಹಾತ್ಮ್ಯಂ ರಾಘವೇಂದ್ರ ಪ್ರಸಾದತಃ  
ವಕ್ಷಾಮಿ ಲೇಶ ಲೇಶಂ ವಾ ಶೃಣುಷ್ವ ಗದತೋ ಮಮ

||1||

ಸಾಕಲ್ಯೇನ ಮಯಾ ವಕ್ತುಂ ನಾಲಂ ವರ್ಷಶತ್ಪ್ರಕು  
ಅಗಮ್ಯಮಹಿಮಾನಂ ತಂ ರಾಘವೇಂದ್ರಂ ಬಜೇನಿಶಂ

||2||

ಅಜ್ಞಾನಾಂಧಸ್ಯ ಲೋಕಸ್ಯ ಗುರುರಾಜಾಂಜನೇನ ಚ  
ತಚ್ಚರ್ಯಾಶ್ರಯಾ ನಿ ರಕ್ಷಾ ನಿ ದರ್ಶಯಾಮಿ ಯಥಾ ಮತಿ

||3||

ಭಕ್ತ ಭಕ್ತಿವಶಂ ಶಾಂತಂ ದಯಾಸಾರಂ ತಪೋನಿಧಿಂ  
ಯೇ ಸ್ಮರಂತಿ ಸದಾ ಭಕ್ತ್ಯಾ ತೇ ಧನ್ಯಾಃ ಪುಣ್ಯಶಾಲಿನಃ

||4||

ತದ್ಧರ್ಶನಂ ಜನಾನಾಂಚ ಪಾಪಕಾಂತಾರ ಪಾವಕಂ  
ಪಾದೋದಕಂ ತ್ರಿಜಗತಾಂ ಅಘರಾಶಿ ನಿಷೂದನಂ

||5||

ತತ್ಪಾದ ಸಲಿಲಂ ಭಕ್ತ್ಯಾ ಯೇಧರಂತಿ ದಿನೇ ದಿನೇ  
ಬ್ರಹ್ಮಹತ್ಯಾದಿಭಿಃ ಪಾಪೈಃ ಮುಚ್ಯಂತೇತೇ ನ ಸಂಶಯಃ

||6||

- ದಯಾಲುರಪರಃ ಕೋವಾ ರಾಘವೇಂದ್ರ ಗುರೋ ಪರಃ  
ವೈರಾಗ್ಯ ಭಕ್ತಿ ಜ್ಞಾನೇಷು ಸ್ವೇಷ್ಟದಃ ಕ್ವಾವರೋಹತಿ ||7||
- ತತ್ಸಮೋ ನಾಸ್ತಿ ನಾಸ್ತೈವ ದಾಕ್ಷಿಣ್ಯಾದಿಷು ವೈ ಪ್ರಭುಃ  
ಈಷ್ವಿತಾರ್ಥ ಪ್ರದಾನೇ ಚ ತ್ವತ್ಸಮೋ ನಾಸ್ತಿ ಮೈ ಪರಃ ||8||
- ಶ್ರೀ ರಾಘವೇಂದ್ರಾಯ ನಮಃ ಇತ್ಯಷ್ಟಾಕ್ಷರ ಮಂತ್ರತಃ  
ಸರ್ವಸಿದ್ಧಿ ಭವತೈವ ನಾತ್ರ ಕಾರ್ಯಾ ವಿಚಾರಣಾ ||9||
- ಸರ್ವಾರ್ಥ ಸಿದ್ಧಿ ಭವತಿ ಗುರುರಾಜ ಪ್ರಸಾದತಃ  
ಯತ್ರ ಸಾದಾನ್ಮಹಾ ವಂಧ್ಯಾ ಸುತಂ ಯಾತಿ ನ ಸಂಶಯಃ ||10||
- ರಾಜ ಚೋರ ಮಹಾವ್ಯಾಘ್ರ ಸರ್ವ ನಕ್ರಾದಿ ಪೀಡನಂ  
ಭೂತ ಪ್ರೇತ ಪಿಶಾಚಾದಿ ಭಯಂ ನಶ್ಯತಿ ವೈದ್ಯವಂ ||11||
- ವಿಜ್ಞಾನ ಭಕ್ತಿ ವೈರಾಗ್ಯ ಭಾಗ್ಯಂ ದಾಸ್ಯತಿ ಸದ್ಗುರುಃ  
ನಮತಾಂ ಇಷ್ಟದೋ ಭೂಯೋ ರಾಘವೇಂದ್ರ ಸುರದ್ರುಮಃ ||12||
- ನ ವಿಷ್ಣು ಸದೃಶೋ ದೇವೋ ನ ಗುರುವಾರ್ಯುನಾ ಸಮಃ  
ಕೋವಾ ಸರ್ವೇಷ್ಟದಾತಾ ಹಿ ರಾಘವೇಂದ್ರಾನ್ಮಹೀತಲೇ ||13||
- ಮುಖ್ಯಪ್ರಾಣ ಸಮಾವಿಷ್ಟೋ ಶೇಷಾಂಶೋ ಸುಮಹಾಬಲಃ  
ಪ್ರಹ್ಲಾದಾಚ್ಯೋ ಸುರವರಃ ಹಿರಣ್ಯಕಶಿಪೋಸ್ಸುತಃ ||14||
- ಸ ಏವ ರಾಘವೇಂದ್ರಾಖ್ಯ ಗುರುರಾಸೀನ್ಮಹಾಯಶಾಃ  
ತಸ್ಮಾತ್ಸತ್ಸ್ಯ ಮಹಿಮ್ನಾಸೌ ಲೋಕೇ ವಿಖ್ಯಾತವಾನ್ಘೃತಂ ||15||
- ಗುರುರಾಜ ಪ್ರಸಾದೇನ ವಾಕ್ಯಕ್ಷುಜ್ಞಾನ ಸಿದ್ಧಯಃ  
ಭವಿಷ್ಯಂತಿ ಕ್ಷಣಾದೇವ ಭಕ್ತಾನಾಂ ನಾತ್ರ ಸಂಶಯಃ ||16||
- ವಂಧ್ಯಾ ಪ್ರತವತೀ ಸದ್ಯೋ ವಿಧುರೋಪಿ ಸದಾರಕಃ  
ಜ್ಞಾನಹೀನಸ್ತು ವಿಜ್ಞಾನೀ ನಿರ್ಧನೋ ಧನವಾನ್ಮವೇತ್ ||17||
- ರೋಗಾತೋ ಮುಚ್ಯತೇ ರೋಗಾನ್ನಾತ್ರ ಕಾರ್ಯಾ ವಿಚಾರಣಾ  
ದರಿದ್ರಾಣಾಂ ಚ ಧನದೋಹ್ಯಜ್ಞಾನಾಂ ಜ್ಞಾನದೋ ವಿಭುಃ ||18||
- ಭಕ್ತಾಪೇಕ್ಷಿತ ಮರ್ಭಂ ಚ ಪ್ರದಿಶನ್ವರಯಾ ಮುದಾ  
ಭಾಸತೇ ದೀನನಾಥೋಸೌ ವೃಂದಾವನಗತೋ ಯತಿಃ ||19||
- ಭೂದೇವ ಬೃಂದ ವಂದ್ಯಾಂಘ್ರಿಃ ಭುವಿ ಕಾಮ ದುಘೋಪಮಃ  
ಚಿಂತಾಮಣಿಸ್ತು ಭಜತಾಂ ಧ್ಯಾಯಿನಾಂ ಸುರಪಾದವಃ ||20||
- ಸದಾಸರ್ವ ಜನಸ್ತುತೈಃ ವಿಲಸತ್ಪೀರ್ತಿ ಮಾನ ಹೋ  
ಸ್ವಕೀರ್ತಿ ಚಂದ್ರಬಿಂಬೇನ ದ್ಯೋತಯನ್ಸರ್ವತೋ ದಿಶಃ ||21||

ಸಾರ್ವಭೌಮಃ ಸದಾ ಭಕ್ತಾನೋಪಯನ್ತಾಜತೇ ಭುವಿ  
ತುಂಗಾತಟಗತೋ ದೇವಃ ಮಂತ್ರಾಲಯ ಸುಮಂದಿರಃ ||22||

ದೂರಸ್ಥಾನಪ್ರಸೌ ಭಕ್ತಾನ್ ಕೃಪಯಾ ತತ್ರ ತತ್ರ ಹಿ  
ಸ್ವಸ್ಮೈಕಾಂಶೇನ ನಿರ್ಗತ್ಯ ಹ್ಯನಾಥಾನ್ಪಾಲಯತ್ಯಹೋ ||23||

ಲಸತ್ಪಾಪಾಯ ವಸನೋ ಜಲಜಾಕ್ಷ ಸುಮಾಲೃವಾನ್  
ಧೃತದಂಡ ಕರೋ ಹಂಸಃ ಕಮಂಡಲು ಧರ ಶ್ರುಚಿಃ ||24||

ಪದ್ಮಾಸನ ಸುಸಂಸ್ಥೋಸೌ ಧೃತನಾಮ ಸುಮುದ್ರಕಃ  
ಉದಯಾದಿತ್ಯ ಸಂಕಾಶೋ ಉದಾರ ಗುಣ ವಾರಿಧಿಃ ||25||

ಆಪ್ರಮೇಯ ಮಹಾಚರ್ಯೋ ಯತಿರೂಪ ಸುರೋತ್ತಮಃ  
ತಸ್ಯ ಸ್ಥಾನೋಪಮಂ ಸ್ಥಾನಂ ನಾಸ್ತಿ ತೇನ ನಮೋ ಗುರುಃ ||26||

ತಸ್ಯ ತೀರ್ಥ ಸಮಂ ತೀರ್ಥಂ ನ ಕದಾಪಿ ನ ಕುತ್ರಚಿತ್  
ಕಪೋಲ ಕಲ್ಪನಾದೇತನ್ನ ಕೃತಂ ನೋದಿತಂ ಮಯಾ ||27||

ಕಿಮುಕ್ತೇನ ವಿಶೇಷೇಣ ಸ್ವಾನುಭೂತಂ ಯದಾ ಭವೇತ್  
ತದಾ ಜಾನಂತಿ ಮಂದಾಶ್ಚ ಜ್ಞಾನಿನಾಮಿಹ ಕಾ ಕಥಾ ||28||

ಪ್ರತ್ಯಕ್ಷ ದೃಷ್ಟ ಮಹಿಮಾ ಚೋದಿತೇ ನೋದಿತಾ ಮಯಾ  
ತನ್ನರ್ವಮಪಿ ವಕ್ತುಂ ವೈ ನ ಸಮರ್ಥೋಲ್ಪಧೀರಹಂ ||29||

ಮಹಿಮಾಂಬುಧಿಮುನೃಭ್ಯ ಸಾರಸಮ್ಯಗ್ಭೃತೋ ಮಯಾ  
ತದನುಗ್ರಹಮಾತ್ರೇಣ ಲೇಶತಶ್ಚೋದಿತೋ ಮಯಾ ||30||

ವದಂತಿ ಜ್ಞಾನಿನಸ್ತನ್ಮತಂ ತುಚ್ಛರ್ಯಾ ಜ್ಞಾಸ್ತಪೋದನಾಃ  
ಉಪಾಸತೇ ಚ ತಂ ಭಕ್ತ್ಯಾ ತಚ್ಚಿತ್ತಾಶ್ಚ ಜಪಂತಿ ತಂ ||31||

ಹರೌ ರುಷ್ವೇ ಗುರುಸ್ತ್ರಾತಾ ಗುರೌ ರುಷ್ವೇ ನ ಕಶ್ಚನ  
ಗುರುಸ್ತ್ರಾತಾ ಗುರುಸ್ತ್ರಾತಾ ಗುರುಸ್ತ್ರಾತಾ ನ ಸಂಶಯಃ ||32||

ಇತಿ ವೇದವಿದೋ ವಿಪ್ರಾಃ ಪ್ರವದಂತಿ ಸತಾಂ ಮಹಂ  
ತಸ್ಮಾದ್ಗುರುವರಂ ಭಕ್ತ್ಯಾ ಭಜನ್ಸೌಖ್ಯಮವಾಪ್ನುಯಾತ್ ||33||

||ಇತಿ ಶ್ರೀ ರಾಘವೇಂದ್ರ ಮಹಾತ್ಮೇ ಪ್ರಥಮೋಧ್ಯಾಯಃ||





# ಶ್ರೀ ರಾಘವೇಂದ್ರ ಮಾಹಾತ್ಮ್ಯಂ

## ದ್ವಿತೀಯೋಧ್ಯಾಯಃ

- ಅನಂತಗುಣ ಸಂಪೂರ್ಣಂ ಅನಂತಾಂಶಂ ಹರಿಪ್ರಿಯಂ  
ಅನಂತ ಭಕ್ತ ತ್ರಾತಾರಂ ರಾಘವೇಂದ್ರಂ ಭಜೇನಿಶಂ ||1||
- ಸದಾಜ್ಞಾನಾನಂದ ಸಂದೋಹ ಮುದಾರ ಗುಣವಾರಿಧಿಂ  
ವಂದಾರು ಜನಸಂದೋಹಂ ರಾಘವೇಂದ್ರಂ ಭಜೇನಿಶಂ ||2||
- ದಯಾಕರಂ ಮಹಾತೇಜಂ ಮಹಾದಾಹುಂ ಮನೋಹರಂ  
ಮಹೋರಸ್ಯಂ ಮಹಾಬುದ್ಧಿಂ ರಾಘವೇಂದ್ರಂ ಭಜೇನಿಶಂ ||3||
- ಕೃಪಾಕರಂ ಶರಣ್ಯಂ ತಂ ಶರಣಂ ಶರಣಾರ್ಥಿನಾ  
ವರದಂ ಯಾ ಚ ಮಾನಾನಾಂ ರಾಘವೇಂದ್ರಂ ಭಜೇನಿಶಂ ||4||
- ಇಷ್ಟಾರ್ಥದ ಮನಿಷ್ಯಘ್ನಂ ಕಷ್ಟ ಹಂತಾರ ಮವ್ಯಯಂ  
ಶಿಷ್ಟೇಷ್ಟ ಮನಿಶಂ ಶಾಂತಂ ರಾಘವೇಂದ್ರಂ ಭಜೇನಿಶಂ ||5||
- ದಾಂತಂ ಶಾಂತಂ ಭಯಹರಂ ಕಾಂತಂ ಕಾಲುಷ್ಯವರ್ಜಿತಂ  
ಕಾಮಾಧಿ ಕ ಪ್ರದಂ ಧೀರಂ ರಾಘವೇಂದ್ರಂ ಭಜೇನಿಶಂ ||6||
- ಭಕ್ತ ಸಲ್ಲೋಕ ರಕ್ಷಾಯಾಂ ದೀಕ್ಷಿತಂ ಧೀರ ಪೂಜಿತಂ  
ಅನಾಥ ಪಾಲಕಂ ಅನಾಥಂ ರಾಘವೇಂದ್ರಂ ಭಜೇನಿಶಂ ||7||
- ಕಮನೀಯ ನಿಜಾಸ್ಯಂ ತಂ ಕಾಮಿತಂ ಕಮಲೇಕ್ಷಣಂ  
ನಮತಾಂ ಜ್ಞಾನದಂ ಶ್ರೀದಂ ರಾಘವೇಂದ್ರಂ ಭಜೇನಿಶಂ ||8||
- ಸುಭ್ರುವಂ ಸುಕರಂ ಸ್ವಾಸ್ಯಂ ಸುಲಲಾಟ ಕಪೋಲಕಂ  
ಸುನಾಸಂ ಸುಂದರಂ ಸ್ವೇಷ್ಟ ರಾಘವೇಂದ್ರಂ ಭಜೇನಿಶಂ ||9||
- ಬಾಲಾರ್ಕ ನಿಭ ತೇಜಂ ತಂ ಬಾಲಸಿಂಹೋಪಮಂ ಗುರುಂ  
ಅದ್ವೈತ ಮತ ಹಂತಾರಂ ರಾಘವೇಂದ್ರಂ ಭಜೇನಿಶಂ ||10||
- ನಮಸ್ಯ ತಾಂ ಸದಾಭಕ್ತ್ಯಾ ಸುಮಹಾ ನಂದದಾಯಕಂ  
ಸುರನಾಥಾದಿ ವಂದ್ಯಂ ತಂ ರಾಘವೇಂದ್ರಂ ಭಜೇನಿಶಂ ||11||
- ಯತ್ಪದಂ ಭೂಸುರೇದ್ರಾಣಾಂ ಶಿರೋರತ್ನಾ ಯತೇ ಸದಾ  
ತಥಾವಿಧ ಪಂದಾಂಭೋಜಂ ರಾಘವೇಂದ್ರಂ ಭಜೇನಿಶಂ ||12||

ಶ್ರೀರಾಘವೇಂದ್ರಂ ಗುರುಸಾರ್ವಭೌಮಂ  
 ಕಾಮ್ಯಾರ್ಥದಂ ಶಾರುಣಿಕಂ ಯತೀಶಂ  
 ಚಿಂತಾಮಣಿಂ ಸ್ವಾಶ್ರಿತ ಕಲ್ಪಭೂಜಂ  
 ಭಜಾಮಿ ಸತ್ಯಾಮದುಮಂ ಶರಣ್ಯಂ ||13||

ಏತಾದೃಶಂ ಗುರುವರಂ ಭಜ ಭೋ ಯತೀಶಂ  
 ನಾನ್ಯಂ ಭಜಸ್ವ ಪರಿಮೋಹಿತ ಚಿತ್ತವೃತ್ತಾಶ್ರಿ  
 ತದ್ಭಾವ ಶುದ್ಧ ಪರಮಾದರ ದಿವ್ಯ ಭಕ್ತ್ಯಾಶ್ರಿ  
 ತಸ್ಮಿನ್ನುರೌ ಸುವಿನಿವಿಷ್ಟ ಮನಾಃ ಭವತ್ಸಂ ||14||

ತತ್ಪಾದ ಸದ್ಭಜನ ಜನ್ಯ ಸುಸಂಪದ್ಯವ  
 ಸೇವಸ್ವ ಭೋಗಮಿಹ ತಸ್ಯ ಗುರೋಃ ಪ್ರಸಾದಾತ್  
 ಅಜ್ಞಾನ ಶಸ್ತ್ರಹತ ಬುದ್ಧಿರಹೋ ನಿತಾಂತಂ  
 ಉಕ್ಷೋಪಮಃ ಪ್ರಚರಸೀಪ ಗುಣೈರ್ವಿಹೀನಃ ||15||

ಸದ್ವಾಸಕಾಮ ಪರಿಪೂರಣ ಬದ್ಧ ದೀಕ್ಷೋ  
 ಉದ್ವಾದಮಚರ್ಯ ಕರಬದ್ಧ ಮಹಾರ್ಥಸಾರಃ  
 ಆರ್ತಾರ್ತಿಹಾಚ ಸದದಾತಿ ಮಹಾರ್ಥಸಿದ್ಧಿಂ  
 ಮುಗ್ಧೋಽಪಿ ತದ್ಭಜನ ವಾರಿನಿಧೌ ನಿಮಜ್ಜ ||16||

ಯದ್ವೃಂದಾವನ ಸೇವನಂ ವಿತನುತೇ ರಾಶಿಂ ತ್ರಿಯಾಮುಕ್ಷಯಂ  
 ವಿದ್ಯಾಸನ್ನ ತಿಮಾತನೋತಿ ಪರಮಂ ತನ್ಮೂರ್ತಿ ಸಂದರ್ಶನಂ  
 ತದ್ವೃಂದಾವನ ಸೇವನಂ ಕುರು ಸತೇ ಸದ್ಯೋನವದ್ಯಸ್ಸುಧೀಃ  
 ಪ್ರಜ್ಞಾಯಾಂ ಪ್ರತಿಭಾತಿ ವಿಶ್ವಮುಖಿಲಂ ಬಿಂಬಾಪರೋಕ್ಷಂ ಸದಾ||  
 || ೧೩ ಶ್ರೀರಾಘವೇಂದ್ರ ಮಾಹಾತ್ಮೇ ದ್ವಿತೀಯೋಧ್ಯಾಯಃ ||

## ಶ್ರೀರಾಘವೇಂದ್ರ ಮಾಹಾತ್ಮ್ಯಂ

ತೃತೀಯೋಧ್ಯಾಯಃ

ಕೃಪಾನಿಧೇ ಕೃಪಾನಿದೇ ಕೃಪಾನಿಧೇ ಕೃಪಾನಿದೇ  
 ಭಜೇ ಭಜೇ ಭಜೇ ಭಜೇ ಭಜೇ ಭಜೇ ಭಜೇ ಭಜೇ ||1||

ನತಾನಾಂ ಕಲ್ಪಭೂಜಾಯ ನಮತಾಂ ಕಾಮಧೇನವೇ  
 ನಮಃ ಕೇವಲ್ಯದಾತ್ರೇ ಚ ನಮಃ ಕಾರುಣ್ಯ ಸಿಂಧವೇ ||2||

ನಮಃ ಸರ್ವತ್ರ ಪೂಜ್ಯಾಯ ನಮಃ ಸರ್ವವರಾಯ ಚ  
 ನಮಸ್ತೇ ಸಾರ್ವಭೌಮಾಯ ನಮಃ ಸೌಭಾಗ್ಯದಾಯಿನೇ ||3||

- ನಮಃ ಶಾಂತಾಯ ದಾಂತಾಯ ನಿತ್ಯಾನಂದ ಪ್ರದಾಯಿನೇ  
 ನಮಃ ಪರಮ ಹಂಸಾಯ ನಮೋ ಯತಿವರಾಯ ಚ ||4||
- ನಮಃ ಶ್ರೀಗುರುರಾಜಾಯ ರಾಘವೇಂದ್ರಾಯ ತೇನಮಃ  
 ನಮಃ ಸದ್ಗುಣ ಪೂರ್ಣಾಯ ಪ್ರಹ್ಲಾದಾಯ ನಮೋ ನಮಃ ||5||
- ನಮೋ ನಂತಸುಖಾಧ್ಯಾಯ ನಮಃ ಕಾರುಣ್ಯಸಿಂಧವೇ  
 ಹರ್ಯಾಜ್ಞವಶಗಾಯಾಸ್ತು ಬಾಹಿಣಾಯ ನಮೋ ನಮಃ ||6||
- ನಮಾಮಿ ತೇ ಪಾದಯುಗಂ ನಿರಂತರಂ ಸ್ಮರಾಮಿ ತೇ ಸಾಹ್ಯಮನಂತ  
 ಕರ್ಮಸು  
 ಕರೋಮಿ ವಿಶ್ವತನಾಮಕೀರ್ತನಂ ಸದಾಧ್ಯಾಯಾಮಿ ತೇ ರೂಪಮತೀವ  
 ಸುಂದರಂ ||7||
- ಧ್ಯಾಯೇ ಸದ್ಗುಣಪೂರ್ಣಂ ತ್ವಾಂ ಅಗಾಧ ಮಹಿಮಾರ್ಣವಂ  
 ಭಜತಾಮಿಷ್ಟಫಲದಂ ನಮತಾಮಮರ ದೃಮಂ ||8||
- ಆಪದಾಂ ಆಪಹರ್ತಾರಂ ದಾತಾರಂ ಸರ್ವಸಂಪದಾಂ  
 ಶ್ರೀಪ್ರದಂ ಸ್ವಾಶ್ರಿತಾನಾಂ ಚ ನಾಮಿ ತ್ವಾಂ ಕರುಣಾಮಯಂ ||9||
- ತ್ವತ್ಪಾದಸಕ್ತಂ ತವ ದಾಸದಾಸಂ ತ್ವದೀಯ ಕಲ್ಯಾಣಗುಣಾಭಿಮಗ್ನಂ  
 ತ್ವನ್ನಾಮ ಸೌಂದರ್ಯಗುಣೈಕ ಚಿತ್ತಂ ತ್ವಧ್ಯಾನ ಸಕ್ತಂ ಕುರು ಮಾಂ  
 ಯತೀಶ ||10||
- ನವ್ಯಥಾ ಕುರು ಮೇ ವಾಕ್ಯಂ ಸತ್ಯಂ ಕುರು ಮಯೇ ದಿತಂ  
 ನಯಾಚೇ ಗುರುರಾಚೇಂದ್ರ ತ್ವಾಂ ವಿನಾನ್ಯಂ ಸುರೋತ್ತಮ ||11||
- ಮಾತಾ ತ್ವಮೇವ ಸತತಂ ಪಿತಾ ತ್ವಂ ಸರ್ವದಾ ಮಮ  
 ಭ್ರಾತಾ ತ್ವಮೇವ ರಾಜೇಂದ್ರ ಗೋಪ್ತಾ ತ್ವಂ ಸರ್ವದಾ ಮಮ ||12||
- ಭರ್ತಾ ತ್ವಮೇವ ಸತತಂ ಹರ್ತಾ ತ್ವಂ ಪಾತಕಸ್ಯ ಮೇ  
 ಕ್ಷಮಸ್ವ ಮಮ ಪೌರಾತ್ಮ್ಯಂ ಯತೋಽಪಿ ತವ ಬಾಲಕಃ ||13||
- ಮೋದತೇ ಹಿ ಯಥಾ ಮಾತಾ ಶಿಶೂಕ್ತಂ ಕಲಭಾಷಣಂ  
 ಅಪದ್ಧಮಪಿ ಸಂಗೃಹ್ಯ ತಥಾ ಮೋದಸ್ವ ಮಾಮಕಂ ||14||
- ಆಜಾತಪಕ್ಷಃ ಪಕ್ಷೀವ ವರ್ತಯೇಹಂ ಸದಾ ವಿಭೋ  
 ತ್ವತ್ಪಾದಾಂಬುಜ ಪಕ್ಷಾಭ್ಯಾಂ ಗತೀಮಂತಂ ಪ್ರಕಲ್ಪಯ ||15||
- ತ್ವಚ್ಚಿಂತನಂ ತ್ವದ್ಭಜನಂ ಸದಾ ತ್ವನ್ನಾಮ ಕೀರ್ತನಂ  
 ತ್ವದೀಕ್ಷಣಂ ಕಥಾಲಾಪಂ ಸದಾ ತ್ವನ್ನೂರ್ತಿ ದರ್ಶನಂ ||16||
- ರಾಘವೇಂದ್ರ ಯತಿಶ್ರೇಷ್ಠ ದತ್ತ್ವಾ ಪಾಲಯ ಮಾಂ ಚಿರಂ  
 ಪ್ರಸನ್ನೋ ಭವ ಸರ್ವೇಶ ವರದೋ ಭವ ಸರ್ವದಾ ||17||

- ನ ಮೋಕ್ಷಂ ಸ್ವರ್ಗಸೌಖ್ಯಂ ಚ ನಾಮರತ್ನಂ ಅಹಂ ವೃಣೇ  
ಪ್ರತ್ಯಕ್ಷದರ್ಶನಂ ದೇಹಿ ದೇಹಿ ಮೇ ಸರ್ವದಾ ವಿಭೋ || 18 ||
- ತ್ವತ್ಪಾದ ಪದ್ಮಮಾನಮ್ಯ ಯೇ ಕುರ್ವಂತಿ ಪ್ರದಕ್ಷಿಣಂ  
ತೀರ್ಥ ಯಾತ್ರಾಫಲಂ ಪ್ರಾಪ್ಯ ಮೋದಂತೆ ಭುವಿ ಸರ್ವದಾ || 19 ||
- || ಇತಿ ಶ್ರೀರಾಘವೇಂದ್ರ ಮಹಾತ್ಮ್ಯ ತೃತೀಯೋಧ್ಯಾಯಃ ||

## ಶ್ರೀರಾಘವೇಂದ್ರ ಮಹಾತ್ಮ್ಯಂ

### ಚತುರ್ಥೋಧ್ಯಾಯಃ

- ಶ್ರೀರಾಘವೇಂದ್ರ ಮತ್ಸ್ಯಮಿನ್ ಜ್ಞಾನಾನಂದ ದಯಾನಿದೇ  
ತ್ವತ್ಪಾದಾಂಬುಜ ಸಕ್ತಂ ಮಾಂ ಉದ್ಧರಸ್ವ ಮಹಾಮತೇ || 1 ||
- ಭವಸಂತಾಪಸಂತಪ್ತಂ ಮಾಂ ತ್ವಮೇವ ದಯಾಕರ  
ಕರುಣಾರಸಪೂರ್ಣಾಭ್ಯಾಂ ಲೋಚನಾಭ್ಯಾಂ ವಿಲೋಕಯ || 2 ||
- ಧನಹೀನಂ ನಿರಾನಂದಂ ದರಿದ್ರಂ ತ್ಯಕ್ತಬಾಂಧವಂ  
ಕರುಣಾರಸಪೂರ್ಣಾಭ್ಯಾಂ ಲೋಚನಾಭ್ಯಾಂ ವಿಲೋಕಯ || 3 ||
- ತ್ವತ್ಪ್ರಪಾಜಲಬಿಂದೂನಾಂ ಮಯಿ ಸೇಕೋ ಭವೇದ್ಗುರೋ  
ಕರುಣಾರಸಪೂರ್ಣಾಭ್ಯಾಂ ಲೋಚನಾಭ್ಯಾಂ ವಿಲೋಕಯ || 4 ||
- ಕರಾಂಬುಜೇನ ಸಂಸ್ಪೃಶ್ಯತ್ಸ್ಮಮೀಪಂ ವಿನೀಯ ಮಾಂ  
ಕರುಣಾರಸಪೂರ್ಣಾಭ್ಯಾಂ ಲೋಚನಾಭ್ಯಾಂ ವಿಲೋಕಯ || 5 ||
- ದಾರಿದ್ರ್ಯೋಪಲವಿಚ್ಛೇದೇ ದೃಷ್ಟಿರ್ವತ್ರಾಯತೇ ತವ  
ಕರುಣಾರಸಪೂರ್ಣಾಭ್ಯಾಂ ಲೋಚನಾಭ್ಯಾಂ ವಿಲೋಕಯ || 6 ||
- ಸಂಪತ್ತದಂ ತವ ಪದಂ ಪ್ರಣಮಾಮ್ಯತಿ ಸುಂದರಂ  
ಕರುಣಾರಸಪೂರ್ಣಾಭ್ಯಾಂ ಲೋಚನಾಭ್ಯಾಂ ವಿಲೋಕಯ || 7 ||
- ಯತ್ತ್ವತ್ಪದಯುಗಸ್ಪರ್ಶಾನ್ಮುಕ್ತಸ್ಸಂಸಾರ ಸಾಗರಾತ್  
ಕರುಣಾರಸಪೂರ್ಣಾಭ್ಯಾಂ ಲೋಚನಾಭ್ಯಾಂ ವಿಲೋಕಯ || 8 ||
- ಧ್ಯಾಯಾಮಿ ತ್ವತ್ಪದಂ ನಿತ್ಯಂ ಪರಮಾನಂದ ಕಾರಣಂ  
ಕರುಣಾರಸಪೂರ್ಣಾಭ್ಯಾಂ ಲೋಚನಾಭ್ಯಾಂ ವಿಲೋಕಯ || 9 ||
- ದಾರಿದ್ರ್ಯವಹ್ನಿನಾ ದಗ್ಧಂ ಮಾಮುದ್ಧರ ಮಹಾಪ್ರಭೋ  
ಕರುಣಾರಸಪೂರ್ಣಾಭ್ಯಾಂ ಲೋಚನಾಭ್ಯಾಂ ವಿಲೋಕಯ || 10 ||

- ಪ್ರದಾ ಜಲಧರಾಯ ತ್ವಂ ಮೋಕ್ಷಂ ಪ್ರಾದಾಃ ದಯಾಮಯು  
ಕರುಣಾರಸಪೂರ್ಣಾಭ್ಯಾಂ ಲೋಚನಾಭ್ಯಾಂ ವಿಲೋಕಯ ॥11॥
- ಸತ್ತಂ ಸಂಸಾರ ತಾಪೇನ ಸಂತಪ್ತಂ ಮಾಂ ಪ್ರಪಾಲಯ  
ಕರುಣಾರಸಪೂರ್ಣಾಭ್ಯಾಂ ಲೋಚನಾಭ್ಯಾಂ ವಿಲೋಕಯ ॥12॥
- ಯತ್ತ್ವಯಾ ಹವ್ಯವಾಹೇ ಚ ಕ್ಷಿಪ್ತಂ ರತ್ನಂ ಸಮುದ್ಧೃತಂ  
ಕರುಣಾರಸಪೂರ್ಣಾಭ್ಯಾಂ ಲೋಚನಾಭ್ಯಾಂ ವಿಲೋಕಯ ॥13॥
- ಪಾಪಾದುದ್ಧೃತ್ಯ ಮಾಂ ಪಾಹಿ ತವ ಪಾದಾವಲಂಬಿನಂ  
ಕರುಣಾರಸಪೂರ್ಣಾಭ್ಯಾಂ ಲೋಚನಾಭ್ಯಾಂ ವಿಲೋಕಯ ॥14॥
- ಅನಾಶ್ರಯಂ ಅನಾಥಂ ಮಾಂ ಅಧುನಾ ಪರಿಪಾಲಯ  
ಕರುಣಾರಸಪೂರ್ಣಾಭ್ಯಾಂ ಲೋಚನಾಭ್ಯಾಂ ವಿಲೋಕಯ ॥15॥
- ಯತ್ತ್ವಯಾತಪಸಂತಪ್ತೋ ಭೋತೋ ಚೈಲೇನ ರಕ್ಷಿತಃ  
ಕರುಣಾರಸಪೂರ್ಣಾಭ್ಯಾಂ ಲೋಚನಾಭ್ಯಾಂ ವಿಲೋಕಯ ॥16॥
- ಆಕ್ಷಯ್ಯ ಕೋಶರತ್ನಂ ಚ ದತ್ತಾ ಪಾಲಯ ತೇ ಸುತಂ  
ಕರುಣಾರಸಪೂರ್ಣಾಭ್ಯಾಂ ಲೋಚನಾಭ್ಯಾಂ ವಿಲೋಕಯ ॥17॥
- ಮತ್ತಃ ಪರತರೋ ಪಾಪಃ ನಾಸ್ತಿ ತ್ವತ್ಸದೃಶಃ ಕ್ಷಮೀ  
ಕರುಣಾರಸಪೂರ್ಣಾಭ್ಯಾಂ ಲೋಚನಾಭ್ಯಾಂ ವಿಲೋಕಯ ॥18॥
- ಸರ್ವಾರ್ಥಸಾರಂ ತವ ಪಾದಪದ್ಮಂ  
ಸಂಭಾವಮೇವಂ ಯತಿನಾಥ ಭಕ್ತ್ಯಾ  
ಸಂಪ್ರಾರ್ಥಯೇ ತ್ವಾಂ ಅನೃತಿಂ ವದಾನ್ಯಂ  
ತ್ವಮೇಹಿ ಮೇಘೋಪ್ಪಫಲಂ ಕೃಪಾಲೋ ॥19॥  
ಅನ್ಯೈರಸಾಧ್ಯಂ ಮದಭೇಷ್ಠಕಾರ್ಯಂ  
ಕರ್ತುಂ ಸಮರ್ಥೋ ಭವಸಿ ತ್ವಮೇವ  
ನಾಸ್ತ್ಯತ್ರ ಚೇತೋ ನ ಚ ದೇವವರ್ಯೋ  
ತ್ವತ್ತೋ ಪರಃ ಶ್ರೀಗುರುರಾಘವೇಂದ್ರ  
ದಾದಿವ್ರ್ಯದಾವಾನಲದಗ್ಧಗಾತ್ರಂ  
ದಾದಿವ್ರ್ಯ ಧೂಮಾಂಧವಿಷ್ಣುನೇತ್ರಂ  
ದಾದಿವ್ರ್ಯಮೋಪಾಶುಭಸಾರಪಾತ್ರಂ  
ಕುರುಷ್ವ ಮಾಂ ತ್ವಂ ಕರುಣಾಸುಪಾತ್ರಂ ॥20॥
- ಅದೀನಭಾವಂ ಸುಜನಾಶ್ರಯತ್ವಂ  
ತ್ವತ್ಪಾದಭಕ್ತಿಂ ಭವತೋ ವಿರಕ್ತಿಂ  
ತಮೈವ ಸೇವಾಂ ಪರಮಾರ್ಥವಿದ್ಯಾಂ  
ತ್ವಂ ವೇಹಿ ಶ್ರೀಮದ್ಗುರುಸಾರ್ವಭೌಮ ॥22॥

ಪಿತಾ ಭವಾನ್ಮೇ ಜನನೀ ತಥೈವ  
 ಸಖಾ ಗುರುಃ ಭ್ರಾತೃ ಸುತಾದಯಶ್ಚ  
 ವಿದ್ಯಾ ಬಲಂ ಕಾಂತಿ ಯಶಸ್ಸುವೀರ್ಯಂ  
 ವಿಜ್ಞಾನವಿತ್ತೇ ಗುರುಸಾರ್ವಭೌಮ ||23||

ಅತೋ ಭವಾನಿಷ್ಠತಮೋ ಮಮಾಭೂತ್  
 ಅತಸ್ತ್ವದಂಕ್ಷಿಂ ಪ್ರಣಮಾಮಿ ನಿತ್ಯಂ  
 ಕರಾಬ್ಜಯುಗ್ಮಂ ಮಮ ಮಸ್ತುಕೇದ್ಯ  
 ನಿಧಾಯ ಹೃನ್ಮಂಡಲಗೋ ಭವಾಶು ||24||

ಸಂಸಾರ ಗಾಢಾಂಧ ಗುಹಾವಿಲೀನಂ  
 ದುರಾಶ ದುಷ್ಪಗ್ರಹ ನಷ್ಟ ಚಿತ್ತಂ  
 ಋಣಾಹಿ ದಂಷ್ಟ್ವಾಗ್ರಯುಗೇನ ದಷ್ಟಂ  
 ಉಜ್ಜೀವಯ ತ್ವಂ ಗುರುಸಾರ್ವಭೌಮ ||25||

||೧೩|| ಶ್ರೀರಾಘವೇಂದ್ರ ಮಹಾತ್ಮ ಚತುರ್ಥೋಧ್ಯಾಯಃ||

## ಶ್ರೀರಾಘವೇಂದ್ರ ಮಹಾತ್ಮ್ಯಂ

### ಸಂಚನೋಧ್ಯಾಯಃ

ಯತ್ಫಲಂ ದರ್ಶನೇ ತೇದ್ಯ ಯತ್ಸುಖಂ ತವ ಸೇವನೇ  
 ತತ್ಸುಖಂ ನಾಸ್ತಿ ನಾಸ್ತೇವ ಸುರೇಂದ್ರಭವನೇಷ್ವಪಿ ||1||

ವಿಜ್ಞಾಪನಂ ಮೇ ಶೃಣು ಯೋಗಿವರ್ಯಂ  
 ಯಥಾ ಭವಾಬ್ಧಿಂ ಪ್ರತರಾಮಿ ಶೀಘ್ರಂ  
 ಪೋತೋಪಮಂ ತ್ವಚ್ಚರಣಾರವಿಂದಂ  
 ದತ್ವಾ ಸಮುತ್ತಾರಯ ನಾವಿಕೋಽಸಿ ||2||

ನಮಾಮಿ ತೇ ಪದಾಂಬುಜಂ ಶ್ರಮಾಪ ಹೃತ್ಸುಖಿಪ್ರದಂ  
 ಅಮೋಘ ಭಾಗ್ಯದಾಯಕಂ ಸಮಾಶ್ರಯೇದ್ಯ ತೇ ಕೃಪಾಂ ||3||

ಪ್ರಪಾಲಯಾಶು ತೇ ಸುತಂ ಕೃಪಾಲಯೋಽಸಿ ಸಂತತಂ  
 ವಿಪಾಟಿಯಾಘಸಂತತಿಂ ಸುಪೂರಯಾಶು ಸತ್ಕೃತಿಂ ||4||

ಮದೀಯಂ ಚಿತ್ತಸದ್ವಿ ತವೈವ ಪಾದಪಂಕಜಂ  
 ನಿಧಾಯ ಪಾದಸೇವಕಂ ವಿಧಾಯ ಮಾಂ ಪ್ರಪಾಲಯ ||5||

ಅನ್ನಾದಿವಸ್ತ್ರ ಪರರತ್ನ ಹಿರಣ್ಯಕೋಶ-  
ಮುಷ್ಟಾನ ನಾಶಕ ಮತಿಂ ಚ ಸುಖದ್ಧಿಸಾರಂ  
ಸತ್ಪತ್ರ ಮಿತ್ರ ಸುಕಳತ್ರ ಪರತ್ರಸೌಖ್ಯಂ  
ದತ್ತಾಥ ಪಾಹಿ ಸತತಂ ತವ ದಾಸದಾಸಂ ||6||

ಬೃಂದಾವನಸ್ಥ ಮರವಿಂದ ದಳಾಯತಾಕ್ಷಂ  
ಬೃಂದಾರಕೇಂದ್ರ ಗಣಮಧ್ಯಗತಂ ಯತೀಶಂ  
ವಂದೇಃಪ ಮುತ್ತುಮ ಗುಣಾಂಬುಧಿಮಾರ್ಯಪೂಜ್ಯಂ  
ಮಂದಾರ ವೃಕ್ಷಮನಿತಂ ಭಜತಾಂ ಜನಾನಾಂ ||7||

ಬೃಂದಾವನಂ ತ್ರಿದಶಮಂದಿರ ತುಲ್ಯಭಾಸಂ  
ವಂದಾರು ಬೃಂದ ಸುಖ ಕಂದಮನಂತಪುಣ್ಯಂ  
ವಂದಾಮಹೇ ಸತತ ಸುಂದರ ಸಾಂದ್ರನೀಲಂ  
ಮಂದಾರ ಸನ್ನಿಭ ಮನೇಕ ವಿಚಿತ್ರ ಚರ್ಯಂ ||8||

ಯತ್ಕಾಮಧೇನು ಸಮ ನಿರ್ಮಲ ಪಾದುಕೇಸ್ಥಃ  
ಯತ್ರೈವ ಸದ್ಗುರುವರಃ ಖಿಲು ಕಲ್ಪವೃಕ್ಷಃ  
ಯತ್ರೈವ ಸುಸೃತಿ ವಿನಾಶಕ ಮೃತ್ತಿಕಾ ಚ  
ಬೃಂದಾವನಂ ತದಿದಮದ್ಯ ಭಜಾಮಿ ಧನ್ಯಃ ||9||

ಆದ್ಯಾಪಿ ವಿಜ್ಞಾನ ಸಂತತಿ ಮಂತ್ರಪೂತಂ  
ಸಂತೋ ಭಜಂತಿಹಿ ನಿತಾಂತಮಹಿಂತ್ಯ ಶೋಭಂ  
ವಿದ್ಯಾಸತೀ ಧನ ಸುತಾದಿಕಮರ್ಥ ಜಾತಂ  
ಸಂಪ್ರಾಪ್ಯ ತದ್ಗುಣಗಣಾನಭಿ ಕೀರ್ತಯಂತಿ ||10||

ಸಂಪ್ರಾಪ್ಯ ಸದ್ಗುರುವರಂ ವಿಖುಧಾಶ್ಚ ನಿತ್ಯಂ  
ಸಂಪ್ರಾರ್ಥಯಂತಿ ಹಿ ಪರಾರ್ಥನಿಧಿಂ ಯತೀಶಂ  
ಸಂವೇದಜಾಲ ಮನುಭೂಯ ಗುರೋಃ ಪ್ರಸಾದಾ-  
ದವ್ಯಾಹತಾಂ ಶ್ರೀಯಮನಂತಫಲಂ ಚ ಯಾಂತಿ ||11||

ಆಕರ್ಣ್ಯ ವಾರ್ತಾಂ ಅಭಿತೋ ಜನೇಭ್ಯಃ  
ಗುರೋಸ್ತುಚರ್ಯಾಂ ಅನಘಾಂ ತ್ವದೀಯಾಂ  
ಪ್ರಾಪ್ತೈಸ್ಸ್ಯ ತೇ ಪಾದಯುಗಂ ನು ಭಕ್ತಾಸ್ಥಿ  
ಮಾಮದ್ಯ ಕಾರುಣ್ಯದೃಶಾ ಪ್ಪನೀಹಿ ||12||

ವಿದ್ವನ್ಮಂಡಲ ಮಂಡಿತಾಮರವರ ಪ್ರದ್ಯೋತಮಾನೋನಿತಂ  
ಪ್ರೋದ್ಯದ್ಧೇವ ಜನಾಃ ಪೂಜಿತ ಮಹಾಕೀರ್ತಿಗುಣೈಃ ಕೋಮಲಃ  
ಮದ್ವೈದ್ಯೋಮ ಸುಮಂದಿರಾಗ್ರ ವಿಲಸದ್ವೇವಾಧಿದೇವೋ ಗುರುಃ  
ವಿದ್ಯೋತಾರ್ಕ ಸಮಸ್ತಫಾಮಲತನುರ್ದಾದ್ಯಾದಮೋಘಾಂ ಶ್ರಿಯಂ ||13||

ಕರಧೃತವರದಂಡಃ ಕಾಮಿತಾರ್ಥೈಕ ಶೌಂಡಃ  
 ಪರಿಹೃತಭವತಾಪಃ ಪಾಪದುರ್ಧ್ವಾಂತದೀಪಃ  
 ಚರಗಣಪರಿಪಾಲಃ ಚಾರುಚಿತ್ತೈಕಲೋಲಃ  
 ಶುಭಗುಣಗಣಸಾಂದ್ರಃ ಪಾತುಮಾಂ ರಾಘವೇಂದ್ರಃ

||14||

ವಿಲೋಕನಂ ಮೇ ಗುರುವರ್ಯ ಗಾತ್ರೇ  
 ಶಿರೋಃಸ್ತು ಗುರ್ವಂಘ್ರಿಯುಗ ಪ್ರಣಾಮೇ  
 ಕಕಾ ಗುರೋರ್ಮಂದಿರ ಮಾರ್ಜನೇ ಸ್ತಾಂ  
 ಪ್ರದಕ್ಷಿಣೇ ತಿಷ್ಠತು ಪಾದಯುಗ್ಮಂ

||15||

ತದಂಗಸಂಗೇ ಮಮಗಾತ್ರಮಸ್ತು  
 ಘ್ರಾಣಂ ಚ ತತ್ಪಾದಯುಗಾಬ್ಜಂಧೇ  
 ಜಿಹ್ವಾ ಚ ತನ್ನದ್ಗುಣಗಾಸ ಕೃತ್ಯೇ  
 ವಾಕ್ಯಂ ಚ ಮೇ ತದ್ಗುಣವರ್ಣನೇ ಸ್ಯಾತ್

||16||

ಗುರೋಃ ಕಥಾನಾಂ ಶ್ರವಣೇ ಶ್ರುತೀಮೇ  
 ಮನಸ್ವದಾ ಸದ್ಗುರುನಾಮ ಚಿಂತನೆ  
 ಸರ್ವಾಣಿ ಮೇ ಜ್ಞಾನಮಯಾನಿ ಖಾನಿ  
 ಕರ್ಮೇಂದ್ರಿಯೈಃ ಯಾಂತು ಗುರೂತ್ತಮಂ ತಂ

||17||

ರಾಘವೇಂದ್ರೋ ಮಮ ಸ್ವಾಮೀ ರಾಘವೇಂದ್ರೋ ಗುರುವರ್ಮಮ  
 ರಾಘವೇಂದ್ರಃ ಪ್ರಿಯೋದೇವಃ ರಾಘವೇಂದ್ರಾತ್ಪರೋ ನಹಿ

||18||

ಯಾನ್ಯೇವ ಕರ್ಮಾಣಿ ಮಯಾ ಕೃತಾನಿ  
 ಸರ್ವಾಣಿ ತೇನೈವ ಕೃತಾನಿ ನಿತ್ಯಂ  
 ಸುಖಾನಿ ದುಃಖಾನಿ ಭವಂತಿ ನಿತ್ಯಂ  
 ಸಮರ್ಪಿತಾನ್ಯೇವ ಗುರೋಃ ಪದಾಬ್ಜೈ

||19||

ಮಾತಾ ಪಿತಾ ಮೇ ಗತಿರಾತ್ಮಬಂಧುಃ  
 ಭ್ರಾತಾ ಸಖಾ ಮೇ ಪರದೇವತಾ ಚ  
 ರಾಜಾ ಗುರುಃ ಸರ್ವಮಪಿ ತ್ವಮೇವ  
 ಯನ್ಮೇ ಹಿತಂ ದೇವ ತದೇವ ದೇಹಿ

||20||

ಶರೀರಚೇಷ್ಟಾ ಮಮ ಶೇ ಪ್ರಣಾಮಃ  
 ಸ್ತುತಿಸ್ತು ವಾಗಿಂದ್ರಿಯ ವೃತ್ತಿರಸ್ತು  
 ಸರ್ವಾಮನೋವೃತ್ತಿರನು ಸ್ತುತಿಸ್ತೇ  
 ಸರ್ವಂ ತ್ವದಾರಾಧನಮೇವ ಭೂಯಾತ್

||21||



ಜನ್ಮಾಂತರೇ ತಸ್ಯ ಗೃಹೇ ಜನಿತ್ವ  
ತತ್ರೈವ ವಾಸಃ ಖಿಲು ಮೇ ಸದಾಸ್ತು  
ಶ್ರೀಮಧ್ವಶಾಸ್ತ್ರ ಶ್ರವಣಂ ಚ ಮೇಸ್ಯಾತ್  
ಆನಂತಕಾಲೀನ ಸುಪ್ಪಣ್ಯರಾಶಿಃ

||22||

ಇತಿ ಶ್ರೀರಾಘವೇಂದ್ರಾಯ್ ಚರಣದ್ವಯ ಸೇವಿನಾ  
ಮಾಹಾತ್ಮ್ಯಂ ರಾಘವೇಂದ್ರಸ್ಯ ರಚಿತಂ ಸ್ವಾಮಿನಾ ಮಯಾ

||23||

||ಇತಿ ಶ್ರೀರಾಘವೇಂದ್ರ ಮಾಹಾತ್ಮ್ಯೇ ಪಂಚಮೋಧ್ಯಾಯಃ||

||ಶ್ರೀಕೃಷ್ಣಾ ಪರ್ಣಮಸ್ತು||

## ಶ್ರೀರಾಘವೇಂದ್ರ ಪ್ರಾರ್ಥನಾ

ಅಹೀಶಾಂಶಮೀಶಂ ಸಮೀರೇಣ ಯುಕ್ತಂ  
ಸರೋಜಾಯತಾಕ್ಷಂ ಸುದಾಸ್ಯೈಕಪೂಜ್ಯಂ  
ವದಾನ್ಯಂ ಸುಮಾನ್ಯಂ ಪರೇಣ್ಯಂ ಶರಣ್ಯಂ  
ಗುರುಂ ರಾಘವೇಂದ್ರಂ ಸದಾಸಹಂ ನಮಾಮಿ

||1||

ಸದಾಮಂದಹಾಸಂ ಸುಪೂರ್ಣೇಂದು ವಕ್ತ್ರಂ  
ಲಸಚ್ಚೇಲಭೂಷಂ ಸ್ಮರಸ್ಯಾತಿದೂರಂ  
ನಮತ್ಪಾಮಧೇನುಂ ಹರಂತಂ ಮನೋ ಮೇ  
ಅಘಾಧ್ವಂಸಿನಂ ರಾಘವೇಂದ್ರಂ ಭಜಾಮಿ

||2||

ಭಜತ್ಕಲ್ಪವೃಕ್ಷಂ ಭವಾಭೈಶ್ಚೈಕ ಪೋತಂ  
ಮಹಾನಂದತೀರ್ಥಂ ಕವೀಂದ್ರಾಬ್ಜಮಿತ್ರಂ  
ಧರಾದೇವಪಾಲಂ ರಮಾನಾಥಲೋಲಂ  
ತೃಜತ್ಪಾಮಜಾಲಂ ಭಜೇ ರಾಘವೇಂದ್ರಂ

||3||

ನಯಾಚೇ ಗಜೇಂದ್ರಂ ನರೇಂದ್ರಾಧಿಪತ್ಯಂ  
ನಯಾಚೇಃಮರತ್ವಂ ನ ಲೋಕಾಧಿಪತ್ಯಂ  
ನ ಜಾಯಾಂ ನ ಪುತ್ರಂ ನ ಶಿಷ್ಯಾಲಿಮನ್ಸಂ  
ನ ಭಾಗ್ಯಂ ಗುರೋ ದೇಹಿ ತೇ ಪಾದ ದಾಸ್ಯಂ

||4||

ಘನಾನಂದ ಸಾರಂ ನವಾಂಭೋದ ನೀಲಂ  
ಮುರಾರಾತಿಮಿತ್ರಂ ತ್ರಿಲೋಕೀ ಶರಣ್ಯಂ  
ಪರಾಭೂತಲೋಕಂ ಸುರಾರಾತಿ ಜಾತಂ  
ರಮಾನಾಥ ಪೋತಂ ಭಜೇ ರಾಘವೇಂದ್ರಂ

||5||

ಧರಾದೇವ ದಂತಾಂಶು ಜಾತ ಸ್ರವಂತೀ  
 ಕಟೋಲ್ಲಾಸಿ ರಾಮಾಭಿರಾಮಾಂಘ್ರಿದಾಸಂ  
 ಸುಧಾಮ್ನಾಂ ಲಲಾಮಂ ಕೃತೋದ್ಧಾಮ ಚರ್ಯಂ  
 ಪರಿವ್ರಾಡಧೀಶಂ ಭಜೇ ರಾಘವೇಂದ್ರಂ

||6||

ಮಹಾನಂದ ತೀರ್ಥಾಭಿ ಮೀನಾಯಮಾನಂ  
 ಸುಗೇಯಂ ಸುಮೋಢಂ ಸುಲೀಲಾಂಶುಜಾಲಂ  
 ಮಹಾನಂದಗಾಢಂ ಸದಾಸದ್ವಿನೋದಂ  
 ಗುರುಂ ರಾಘವೇಂದ್ರಂ ಭಜೇ ಸಾರ್ವಭೌಮಂ

||7||

ಭಜೇ ರಾಘವೇಂದ್ರಂ ಭಜೇ ರಾಘವೇಂದ್ರಂ  
 ಭಜೇ ರಾಘವೇಂದ್ರಂ ಭಜೇ ರಾಘವೇಂದ್ರಂ  
 ನಮಸ್ವಾಮಿ ನಿತ್ಯಂ ನಮಸ್ವಾಮಿ ನಿತ್ಯಂ  
 ನಮಸ್ವಾಮಿ ನಿತ್ಯಂ ನಮಸ್ವಾಮಿ ನಿತ್ಯಂ

||8||

ಪ್ರಾರ್ಥನಾ ರಾಘವೇಂದ್ರಸ್ಯ ಲೋಕಕ್ಷೇಮಾಭಿಲಾಷಿಣಾ  
 ಸ್ವಾಮಿನಾ ರಚಿತಾ ಸೈಷಾ ಸರ್ವಾಭೀಷ್ಟಫಲಪ್ರದಾ||

೧೩ತಿ ಶ್ರೀಗುರು ಜಗನ್ನಾಥದಾಸಾಯ ವಿನಯ ವಿರಚಿತ ಶ್ರೀ ರಾಘವೇಂದ್ರ ಪ್ರಾರ್ಥನಾ ಸಂಪೂರ್ಣ  
 || ಶ್ರೀಕೃಷ್ಣಾ ಪೂಜಾಮಸ್ತು ||

## ಶ್ರೀರಾಘವೇಂದ್ರ ಕರಾವಲಂಬನ ಸ್ತೋತ್ರಂ

ಶ್ರೀರಾಘವೇಂದ್ರ! ಕರುಣಾಕರ ಸಾರ್ವಭೌಮ  
 ಶ್ರೀದಾರ ಪಾದ ಸರಸೀರುಹ ಮತ್ತ ಭೃಂಗ!  
 ಶ್ರೀಜ್ಞಾನ ಭಕ್ತಿ ಸುವಿರಕ್ತಿ ಸಮೇತ ದೇವ!  
 ಶ್ರೀರಾಘವೇಂದ್ರ! ಮಮ ದೇಹಿ ಕರಾವಲಂಬಮ್

||1||

ಸಂಸಾರತಾಪ ಪರಿತಪ್ತಮಿದಂ ಚ ಚಿತ್ತಂ  
 ದಾರಿದ್ರ್ಯದಾವ ಪರಿದಗ್ಧಮಭೂಚ್ಛ ವಿತ್ತಮ್!  
 ಕಾಮಾಖ್ಯಜಾಲ ಪತಿತಂ ಚ ಸಮೇಕ್ಷ್ಮಿ ಹೃನ್ಮೇ  
 ಶ್ರೀರಾಘವೇಂದ್ರ! ಮಮ ದೇಹಿ ಕರಾವಲಂಬಮ್

||2||

ಸತ್ಯಮ್ ಮಾರ್ಗ ಪರಿಹೀಣಮತೀವ ದುಷ್ಟಂ  
 ದುಷ್ಟಮ್ ವಾರಿ ನಿವಹೇ ಪರಿತಸ್ಸುಮಗ್ನಮ್!

ತ್ವದ್ಭಕ್ತ ಪೂಜನವಿಹೀನಮವೇಕ್ಷ್ಯ ದೃಷ್ಟೇ  
ಶ್ರೀರಾಘವೇಂದ್ರ! ಮಮ ದೇಹಿ ಕರಾವಲಂಬಮ್ ||3||

ಶಾಂತಾದೃಶಂ ತದನುನಾಶಿತ ಶಾಂತಚಿತ್ತಂ  
ದಾಂತಾದಿ ಸದು ಣಗಣ್ಯಃ ಸಕತಂ ಪರಾಸ್ತಮ್ |  
ತ್ಯಕ್ತಾಯುಷಂ ಭವಪಯೋಧಿಗತಂ ಸಮೀಕ್ಷ್ಯ  
ಶ್ರೀರಾಘವೇಂದ್ರ! ಮಮ ದೇಹಿ ಕರಾವಲಂಬಮ್ ||4||

ನಾನ್ಯಂ ಭಜಾಮಿ ತವ ಪಾದಸರೋಜಯುಗ್ಮಾತ್  
ತ್ವತ್ತೋಹಿ ಮೇ ಶರಣಮಸ್ತಿ ಪರತ್ರ ನೇಹ |  
ಏತಾದೃಶಂ ಯತಿವರೋತ್ತಮ! ಪಾಹಿ ಮಾಂ ಭೋ  
ಶ್ರೀರಾಘವೇಂದ್ರ! ಮಮ ದೇಹಿ ಕರಾವಲಂಬಮ್ ||5||

ಭಾರ್ಯಾತ್ಮ ಜಾಪ್ತ ನಿಜ ಬಂಧು ಜಲಗ್ರೇಹೇಣ  
ಗ್ರಸ್ತಾತ್ಮ ಚಿತ್ತಮನಿಶಂ ಸುಖಿರೂಪನೀರೇ |  
ದುಃಖಾತ್ಮವಟ್ಟ್ನ ನಿವಹೇ ಪತಿತಂ ಪ್ರಕಾಮಂ  
ಶ್ರೀರಾಘವೇಂದ್ರ! ಮಮ ದೇಹಿ ಕರಾವಲಂಬಮ್ ||6||

ತ್ರಾತಾ ತ್ವಮೇವ ಧನದೋ ಬಹು ಧಾನ್ಯದಾತಾ  
ವಿದ್ಯಾತ್ವಮೇವ ಮತಿದೋ ಘನಕೋಶದಸ್ತಮ್ |  
ಮಾತಾ ತ್ವಮೇವ ಜನಕೋ ಸಹಜೋ ಗುರುಶ್ಚ  
ಶ್ರೀರಾಘವೇಂದ್ರ! ಮಮ ದೇಹಿ ಕರಾವಲಂಬಮ್ ||7||

ದೀನಾರ್ತಿ ಭಂಜನ ವಿಧಾವಸಿ ಚಂಡಭಾನುಃ  
ಆಕಾಂಕ್ಷಮಾಣ ಕುಮುದಾವಲಿ ಸೀತಭಾನುಃ |  
ಮಚ್ಚಿತ್ತದೋಷ ತ್ಯಣಜಾಲಕ ಚಿತ್ರಭಾನುಃ  
ಶ್ರೀರಾಘವೇಂದ್ರ ಮಮ ದೇಹಿ ಕರಾವಲಂಬಮ್ ||8||

ಕೂಷ್ಮಾಂಡ ಶಕ್ತಿ ಮುಖಿ ಭೂತ ಪರೇತ ಯಕ್ಷ  
ಶಾಕಸ್ಯ ಪಾಕರಣ ಶೋಭಿತ ಪಾದಪದ್ಮ |  
ಸಬ್ರಹ್ಮ ರಾಕ್ಷಸ ಜಲಗ್ರಹ ಶಕ್ತಿಪಂತಾ  
ಶ್ರೀರಾಘವೇಂದ್ರ! ಮಮ ದೇಹಿ ಕರಾವಲಂಬಮ್ ||9||

ಕುಷ್ಪಾದಿ ಪಪ್ಪ್ಯಥಿ ಶತತ್ರಯ ರೋಗಪಂತಕಃ  
ಶಿಷ್ಟೇಷ್ಯ ಕಾಮ್ಯ ಫಲದಾಯಕ ಸುಪ್ರಸನ್ನ |  
ನಷ್ಟಾಯುಷಾಂ ಚ ವಿತರಸ್ವರಿಪೂರ್ಣಮಾಯುಃ  
ಶ್ರೀರಾಘವೇಂದ್ರ! ಮಮ ದೇಹಿ ಕರಾವಲಂಬಮ್ ||10||

ವಂಧ್ಯಾಂಗನೇಪ್ಸಿತ ಸುಪ್ರತ್ರ ಫಲಪ್ರದಾತಃ  
ಸರ್ವಾಭಿಕಾಂಕ್ಷಿತ ಮಹಾಫಲ ದಾನದಕ್ಷ |

ಸರ್ವಾರ್ಥದಾನ ವಿಭವಾಜ್ಞತ ಕಲ್ಪವೃಕ್ಷ  
ಶ್ರೀರಾಘವೇಂದ್ರ! ಮಮ ದೇಹಿ ಕರಾವಲಂಬಮ್ ||11||

ಶ್ರೀನಾರಸಿಂಹ ಯದುವೀರ ರಘೂತ್ತಮಾರ್ಯ  
ವಾಸಿಷ್ಠಕೃಷ್ಣ ಹಯತುಂಡ ಪದಾಬ್ಜಭೃಂಗಿ  
ತತ್ಸೇವನಾಪ್ತ ಸುರರಾಜ ಪದಾಧಿರೂಢ  
ಶ್ರೀರಾಘವೇಂದ್ರ! ಮಮ ದೇಹಿ ಕರಾವಲಂಬಮ್ ||12||

ಬೃಂದಾವನಾಖ್ಯ ಸುರನಂದನ ಸಾಂದ್ರಸಂಸ್ಥ  
ಬೃಂದಾರ ಕೇಂದ್ರ ಗಣಶೋಭಿತ ಸುಂದರಾಂಗಿ  
ಮಂದಾರು ಬೃಂದ ಪರಿಶೋಭಿತ ಪಾದಪದ್ಮ  
ಶ್ರೀರಾಘವೇಂದ್ರ! ಮಮ ದೇಹಿ ಕರಾವಲಂಬಮ್ ||13||

ಕಾಷಾಯದಂಡ ಸುಕಮಂಡಲು ಪಂಕಜಾಕ್ಷ-  
ಮಾಲಾರ್ಕ ಭೈಣ ರುಚಿರಾಜನ ಪೀಠಸಂಸ್ಥ |  
ಮುಗ್ಧಾಂಕ ಶೋಭಿ ನಿಜಪಾದ ಸರೋಜಯುಗ್ಮ  
ಶ್ರೀರಾಘವೇಂದ್ರ! ಮಮ ದೇಹಿ ಕರಾವಲಂಬಮ್ ||14||

ಚೇಲಾಜಿನ ಪ್ರಮುಖ ಶೋಭಿತ ಪೀಠಸಂಸ್ಥ  
ಸಂಶೋಭಿತಾಮಲ ಮಹಾರ್ಘ ಸದೂರ್ವ್ಯಪುಂಧ್ರ |  
ಚಕ್ರಾದಿ ಪಂಚಿ ವರಮುದ್ರ! ಸುಶೋಭಿತಾಂಗಿ  
ಶ್ರೀರಾಘವೇಂದ್ರ! ಮಮ ದೇಹಿ ಕರಾವಲಂಬಮ್ ||15||

ನಾರಾಯಣಾದಿ ವರಮಂತ್ರ ಜಪೇನ ದೀಪ್ತ  
ಸಿದ್ಧದ್ವಿಸಪ್ತತಿ ಮಹೋಜ್ವಲ ಮಂತ್ರವರ್ಗ |  
ತತ್ತತ್ಸುವೇದ್ಯ ಹರಿರೂಪ ವಿಲೋಕನೇದ್ಯ  
ಶ್ರೀರಾಘವೇಂದ್ರ! ಮಮ ದೇಹಿ ಕರಾವಲಂಬಮ್ ||16||

ಮಧ್ಯಾಷ್ಟ ಸಂಗತ ಶತಾರ್ಕ ವಿಭೋರು ಕಾಂತ್ಯಾ  
ದೇದೀಪ್ಯಮಾನ ಹರಿಚಾರು ಮುಖಾರವಿಂದಂ |  
ಸಂವೀಕ್ಷ್ಯ ಮೋದಮಯಂ ಚಾರುಸುಧಾಭಿಮಗ್ನ  
ಶ್ರೀರಾಘವೇಂದ್ರ! ಮಮ ದೇಹಿ ಕರಾವಲಂಬಮ್ ||17||

ಬ್ರಹ್ಮಾಂಡ ಮೂಲ ಶಿಖರಾಂತ ಸಮಸ್ತಶೋಭಿ-  
ವ್ಯಾಪ್ತಾತ್ಮ ರೂಪ ಮನಿಕಂ ಪರಿತಪ್ತಪಶ್ಯನ್ |  
ತತ್ಪಾದಕಂಜ ಪರಮಾದರ ಪೂಜಕೋ ಭೂಃ  
ಶ್ರೀರಾಘವೇಂದ್ರ! ಮಮ ದೇಹಿ ಕರಾವಲಂಬಮ್ ||18||  
ಪ್ರಾಣಾಧಿನಾಥ ಸುನಿವಿಷ್ಟ ನಿಜೈಕಮೂರ್ತೇ!  
ಸ್ವಾರಾಧನಾಪ್ತ ಪರಮೋಕ್ಷ ಸುಖಾರ್ಥಸಾರ!

ದೇದೀಪ್ಯಮಾನ ವರಬೋಧ ಸುಭಾನುಜಾಲ!  
ಶ್ರೀರಾಘವೇಂದ್ರ! ಮಮ ದೇಹಿ ಕರಾವಲಂಬಮ್ ||19||

ಶ್ರೀರಾಘವೇಂದ್ರ ಪದಪಂಕಜ ರೇಣು ಭಾಜಾ  
ಸ್ವಾಮೀತಿ ನಾಮಭಜತಾ ಶತಶೋವರೇಣ  
ಶ್ರೀರಾಘವೇಂದ್ರ ಕರುಣಾಲವಲೇಶತೋಽದ್ಯ  
ಸಂಪ್ರಾರ್ಥಿತಂ ಖಲು ಗುರೋರಿಹ ಹಸ್ತದಾನಂ ||20||

ಸ್ವಾಮಿನಾ ರಾಘವೇಂದ್ರಾಖ್ಯ ಗುರೋಚ್ಛಾತ್ರೇಣ ಸಾದರಂ  
ಕರಾವಲಂಬನ ಸ್ತೋತ್ರಂ ಕೃತಂ ಸದ್ಗುರು ತುಷ್ಠಿದಂ ||21||

ಇತಿ ಶ್ರೀಗುರು ಜಗನ್ನಾಥದಾಸಾರ್ಯ ವಿರಚಿತ ಶ್ರೀರಾಘವೇಂದ್ರ  
ಕರಾವಲಂಬನ ಸ್ತೋತ್ರಂ ಸಂಪೂರ್ಣಂ  
|| ಶ್ರೀಕೃಷ್ಣಾರ್ಪಣಮಸ್ತು ||

## ಶ್ರೀರಾಘವೇಂದ್ರ ರಕ್ಷಾ ಸ್ತೋತ್ರಮ್

ಶ್ರೀರಾಘವೇಂದ್ರನಾಮ್ನೈವ ಸ್ವಾಂಗನ್ಯಾಸಂತು ಕಾರಯೇತ್ |  
ತೇ ನೈವ ದಾಘ್ಯಂ ದೇಹಸ್ಯ ಭವತ್ಪ್ರೀವ ನ ಸಂಶಯಃ ||1||

ರಾಘವೇಂದ್ರೋ ಶಿರಃ ಪಾತು ಫಾಲಂ ಪಾತು ಯತೀಶ್ವರಃ |  
ಶ್ಲೋತ್ರೇ ಪಾತು ಸುರಶ್ರೇಷ್ಠೋ ಮುಖಂ ಪಾತು ಮಹಾಯಶಾಃ ||2||

ನೇತ್ರೇ ಪಾತು ಗುರುಶ್ರೇಷ್ಠೋ ಫ್ರಾಣಂ ಪಾತು ಮಹಾಮನಾಃ |  
ಗಂಧೇ ಪಾತು ಗುಣಾಂಬೋಧಿಃ ಕವೋಲೇ ಕಾಮಿತಪ್ತದಃ ||3||

ಊರ್ಧ್ವೋಷ್ಠಂ ವಿಮುಧಃ ಪಾತು ಹೃದ್ರೋಷ್ಠಂ ಹರಿಪ್ರಿಯಃ |  
ದಂತಾಲಿಂ ದೇಶಿಕಃ ಪಾತು ಜಿಹ್ವಾಂ ಪಾತು ಜಗದ್ಗುರುಃ ||4||

ಮುಖಂ ಚತುರಃ ಪಾತು ಕಂಠಂ ಪಾತು ಯತೀಶ್ವರಃ |  
ಸ್ಕಂಧೇ ಪಾತು ಸುರಶ್ರೇಷ್ಠೋ ಭುಜೌಚ ಸುರವಂದಿತಃ ||5||

ಬಾಹೂ ಪಾತು ಮಹಾಪ್ರಾಜ್ಞೋ ಹಸ್ತೌ ಸರ್ವಜ್ಞ ಸತ್ತಮಃ |  
ಧೃದಯು ಹರಿಭಕ್ತಸ್ತು ಕಕ್ಷೌ ಪಾತು ವಿಚಕ್ಷಣಃ ||6||

ಕುಕ್ಷಿಂ ಚ ಪಾತು ಪ್ರಹ್ಲಾದೋ ನಾಭಿಂ ಪಾತು ನರಾಂಶಕಃ |  
ಕಟಿಂ ಸುಧೀಂದ್ರತನಯೋ ಜಘನಂ ವ್ಯಾಸಮೂರ್ತಿಮಾನಾ ||7||

ಪ್ರಪ್ತಂ ಕೃಷ್ಣಪ್ರಿಯಃ ಪಾತು ಗುಹ್ಯಂ ಗುರುವರಸ್ವದಾ |  
ಮೇಧ್ರಂ ಪಾತು ಮಹಾಧೀರೋ ವೃಷಣೌ ಧೀಮತಾಂ ವರಃ ||8||

ಊರೂ ಪಾತು ಮಹೋದಾರಃ ಜಾನುನೀ ಜಯತಾಂ ವರಃ |  
ಜಂಘೇ ಚಿತೇಂದ್ರಿಯಃ ಪಾತು ಗುಲ್ಫೈ ಕಾರುಣ್ಯ ಸಾಗರಃ ||9||

ಪಾದೌ ಪಾವಹರಃ ಪಾತು ಅಂಗುಲೀ ಪಾತು ಭೂತಿದಃ |  
ಸರ್ವಾಂಗಂ ಸಾರ್ವಭೌಮಸ್ತು ಪಾಯೋನ್ಮಾಂ ಪಾಪಿನಂ ಸದಾ ||10||

ಏವ ಮೇತದ್ಗುರೋರ್ನಾವನ್ನಾ ಸರ್ವಾಂಗಂ ರಕ್ಷಯೇತ್ಸುಧೀಃ |  
ತಸ್ಯ ರೋಗಾ ವಿನಶ್ಯಂತಿ ಸಂಚಿತಾ ಅಪಿ ನಿತ್ಯಶಃ ||11||

ಆಗಾಮಿನೋ ರೋಗ ಸಂಘಾಃ ನೈವಾಽಯಾಂತಿ ಕದಾಚನ |  
ನಶ್ಯೇಯುಸ್ಸರ್ವಪಾಪಾನಿ ಸರ್ವೇಷ್ಟಾನಿ ಭವಂತಿ ಚ ||12||

ಇತಿ ಶ್ರೀ ರಾಘವೇಂದ್ರಾಯ ಪದಪಂಕಜ ಸೇವಿನಾ |  
ಸ್ವಾಮಿನಾ ರಚಿತಂ ರಕ್ಷಾಸ್ತೋತ್ರಂ ಸರ್ವಾರ್ಥ ಸಿದ್ಧಿದಂ ||13||

ಇತಿ ಶ್ರೀ ಗುರು ಜಗನ್ನಾಥದಾಸಾರ್ಯ ವಿರಚಿತ  
ಶ್ರೀ ರಾಘವೇಂದ್ರ ರಕ್ಷಾಸ್ತೋತ್ರಂ ಸಂಪೂರ್ಣಂ  
||ಶ್ರೀ ಕೃಷ್ಣಾರ್ಪಣಮಸ್ತು ||

## ಶ್ರೀರಾಘವೇಂದ್ರ ಅಷ್ಟಾಕ್ಷರ ಸ್ತೋತ್ರಂ

ಗುರುರಾಜಾಷ್ಟಾಕ್ಷರಂ ಸ್ಯಾತ್ ಮಹಾಪಾತಕ ನಾಶನಂ |  
ಏಕೈಕ ವಕ್ಷರಂ ಚಾತ್ರ ಸರ್ವ ಕಾಮ್ಯಾರ್ಥ ಸಿದ್ಧಿದಂ ||1||

ರಕಾರೋಚ್ಚಾರ ಮಾತ್ರೇಣ ರೋಗಹಾನಿನಃ ಸಂಶಯಃ |  
ಘಕಾರೇಣ ಬಲಂ ಪುಷ್ಟಿಃ ಆಯುಃ ತೇಜಶ್ಚ ವರ್ಧತೆ ||2||

ವಕಾರೇಣಾತ್ರ ಲಭತೇ ವಾಂಛಿತಾರ್ಥಾನ್ನ ಸಂಶಯಃ |  
ದ್ರಕಾರೇಣಾಘರಾಶಿಸ್ತು ದ್ರಾವ್ಯತೇ ದ್ರುತಮೇವ ಹಿ ||3||

ಯಕಾರೇಣ ಯಮಾದ್ಭಾದೋ ವಾಯುತೇ ನಾತ್ರ ಸಂಶಯಃ |  
ನಕಾರೇಣ ನರೇಂದ್ರಾಣಾಂ ಪದಮಾಪ್ನೋತಿ ಮಾನವಃ ||4||

ಮಕಾರೇಣೈವ ಮಾಹೇಂದ್ರಮೈಶ್ವರ್ಯಂ ಯಾತಿ ಮಾನವಃ |  
ಗುರೋರ್ನಾಮ್ನಶ್ಚ ಮಾಹಾತ್ಮ್ಯಂ ಆಪೂರ್ವಂ ಪರಮಾದ್ಭುತಂ ||5||

ತನ್ನಾ ಮಸ್ಮರಣಾದೇವ ಸರ್ವಾಭೀಷ್ಟಂ ಪ್ರಸಿದ್ಧತಿ |  
ತನ್ನಾನ್ನಿತ್ಯಂ ಪಠೇದ್ಭಕ್ತ್ಯಾ ಗುರುಪಾದರತಸ್ಸದಾ ||6||

ಶ್ರೀ ರಾಘವೇಂದ್ರಾಯನಮಃ ಇತ್ಯಷ್ಟಾಕ್ಷರಮಂತ್ರತಃ  
ಸರ್ವಾನ್ಯಾಮಾನವಾಪ್ನೋತಿ ನಾತ್ರಕಾರ್ಯಾ ವಿಚಾರಣಾ ||7||

ಅಷ್ಟೋತ್ತರ ಶತಾವೃತ್ತಿಂ ಸ್ತೋತ್ರಸ್ಯಾಸ್ಯ ಕರೋತಿ ಯಃ  
ತಸ್ಯ ಸರ್ವಾರ್ಥಸಿದ್ಧಿಸ್ಸ್ಯತ್ ಗುರುರಾಜ ಪ್ರಸಾದತಃ ||8||

ಏತದಷ್ಟಾಕ್ಷರಸ್ಯಾತ್ರ ಮಾಹಾತ್ಮ್ಯಂ ವೇತ್ತಿ ಕೇಪ್ರಮಾನ್  
ಪಠನಾದೇವ ಸರ್ವಾರ್ಥ ಸಿದ್ಧಿರ್ಭವತಿ ನಾನ್ಯಥಾ ||9||

ಸ್ವಾಮಿನಾ ರಾಘವೇಂದ್ರಾಖ್ಯ ಗುರುಪಾದಾಬ್ಜ ಸೇವಿನಾ  
ಕೃತಮಷ್ಟಾಕ್ಷರ ಸ್ತೋತ್ರ-ಗುರುಪ್ರೀತಿ ಕರಂ ಶುಭಂ ||10||

ಇತಿ ಶ್ರೀಗುರು ಜಗನ್ನಾಥದಾಸಾರ್ಯ ವಿರಚಿತ  
ಶ್ರೀರಾಘವೇಂದ್ರ ಅಷ್ಟಾಕ್ಷರ ಸ್ತೋತ್ರಂ ಸಂಪೂರ್ಣಂ  
||ಶ್ರೀಕೃಷ್ಣಾ ಪರ್ಣಮಸ್ತು||

### ಸರ್ವಕರ್ಮ ಸಮರ್ಪಣ ಸ್ತೋತ್ರಮ್

ರಾಘವೇಂದ್ರ! ದಯಾಸಾಂದ್ರ! ಸಂಯಮೀಂದ್ರ! ಸತಾಂ ಪ್ರಿಯ!  
ವಿಜ್ಞಾನ ಭಕ್ತಿ ವೈರಾಗ್ಯ-ಭಾಗ್ಯ ವೈಭವ ದಾಯಕ! ||1||

ಆಜ್ಞಾನಾಲಸ್ಯ ನಿದ್ರಾತಿ-ದಾರಿದ್ರ್ಯಮಯ ನಾಶಕ!  
ದುಃಖೋದ್ರೇಕಂ ಸುವಿದ್ರಾವ್ಯ ಸುಖೋದ್ರೇಕಂ ಕುರು ಪ್ರಭೋ! ||2||

ಭವಾಬ್ಧಿಮಗ್ನಂ ಭವತಾಪ ತಪ್ತಂ  
ಭವೈಕ ಸುಪ್ತಂ ಭವಭಾವದುಪ್ತಮ್ |  
ಭವಾಂಧ ನೇತ್ರಂ ಭವಭೀತಗಾತ್ರಂ  
ಭವತ್ಸು ಮಿತ್ರಂ ಖಿಲು ತತ್ರ ಚಿತ್ರಮ್ ||3||

ಪ್ರಪಾಹಿ ಬಾಲಂ ರತಿಜಾಲತೀಲಂ  
ವಿಶಾಲ ಲೀಲಂ ವನಿತಾಸು ಲೋಲಮ್ |  
ಆಕಾಮ್ಯಕಾಮಂ ವಿನಯಾದಪೇತಂ  
ಸುತೇಷು ಲೋಲಂ ಸುಖಸಾರಭೀಮಮ್ ||4||

ತ್ವನ್ನಾ ಮಗೀತಂ ವದನೇ ಮದೀಯೇ  
ತ್ವತ್ಸೌಮ್ಯ ರೂಪಂ ಜೈದಯೇ ಮಮಾಸ್ತು |

ತ್ವತ್ಪಾದ ಪದ್ಮೋದಕಮಸ್ತು ಶೀರ್ಷ್ಣೇ  
 ತ್ವದರ್ಪಿತಾನ್ಮಂ ಜಲರೇ ಭವೇನ್ಮೇ |  
 ತ್ವದ್ಭಕ್ತ ಸಂಗಃ ಪ್ರಭವೇನ್ಮಮೈವ  
 ತ್ವತ್ಸನ್ನಿಧಿಸ್ಯಾನ್ಮಮ ಸಾರ್ವಭೌಮ |

||5||

ತ್ವಕ್ಷೇತ್ರಗೌ ಮೇ ಚರಣೌ ಭವೇತಾಂ  
 ಕರೌಭವೇತಾಂ ತವ ಪೂಜಕೌ ಮೇ |  
 ತ್ವನ್ಸ್ಮೃತಿ ದೃಷ್ಟೌ ನಯನೇ ಭವೇತಾಂ  
 ಶಿರೋ ಭವೇನ್ಮೇ ನಮನೇ ಚ ದೇವ |

||6||

ಕರ್ಣೌ ಭವೇತಾಂ ತವ ಸತ್ಯಧೋದಯೇ  
 ಜಿಹ್ವಾ ಭವೇನ್ಮೇ ಗುಣಗಾನ ಕರ್ಮಣಿ |  
 ಕ್ರಿಯಾ ಭವೇನ್ಮೇ ತವಪಾದಸೇವನೇ  
 ಬುದ್ಧಿ ಭವೇನ್ಮೇ ತವ ಭಕ್ತಭಾವನೇ

||7||

ಮನೋ ಭವೇನ್ಮೇ ತವ ಪಾದಪಂಕಜೆ  
 ಚಿತ್ತಂ ಸ್ಥಿರಂ ಸ್ಯಾತ್ತ್ವಯಿ ಸಂತತಂ ಮಮ |  
 ಸರ್ವಾಣಿ ಮೇ ಖಾನಿ ಭವತ್ಪರಾಣಿ ಭೋಃ  
 ಸದೈವ ತೇ ಸ್ಯಾನ್ಮಯಿ ಸತ್ಯಪಾ ಗುರೋ |

||8||

ಯದ್ಯತ್ಕೃತಂ ಕರ್ಮ ಮಯಾ ನಿರಂತರಂ  
 ತದೇವ ತೇ ಪ್ರೀತಿಕರಂ ಭವೇದ್ಗುರೋ |  
 ಪ್ರಸೀದ ಮೇ ತ್ವಂ ಕರುಣಾರ್ಣವ ಪ್ರಭೋ |  
 ತದ್ಧೇಹಿ ಮೇ ತ್ವತ್ಪದಯುಗ್ಮ ಪಂಕಜಮ್

||9||

ಇತಿ ಶ್ರೀ ರಾಘವೇಂದ್ರಾಯ ಪದಪಂಕಜ ಸೇವಿನಾ  
 ರಚಿತಂ ಸ್ವಾಮಿನಾಮ್ನಾಽದ್ಯ ಸರ್ವ ಕರ್ಮ ಸಮರ್ಪಣಮ್

||10||

ಇತಿ ಶ್ರೀಗುರು ಜಗನ್ನಾಥದಾಸಾರ್ಯ ವಿರಚಿತ  
 ಸರ್ವ ಕರ್ಮ ಸಮರ್ಪಣಸ್ತೋತ್ರಂ ಸಂಪೂರ್ಣಮ್  
 ||ಶ್ರೀಕೃಷ್ಣಾ ಪರ್ಣಮಸ್ತು ||

## ಶ್ರೀವರದೇಂದ್ರ ಗುರುಸ್ತೋತ್ರಂ

ಶ್ರೀರಾಮಪಾದ ಸಂಸೀರುಹ ಮತ್ತಭೃಂಗಃ  
 ಶ್ರೀರಾಮಪಾದ ಕಮಲಾರ್ಚಿಸ ಶೋಧಿತಾಂತಃ



ಶ್ರೀಜ್ಞಾನ ಭಕ್ತಿ ಸುವಿರಕ್ತಿ ಗುಣಾಘುಸಕ್ತಃ  
ಶ್ರೀಪಾದ ಭಕ್ತ ವರದೇಂದ್ರಯತೀಶ ಚಂದ್ರಃ ||1||

ತ್ವಮೇವ ಲೋಕಸ್ಯ ಫಲಪ್ರದೋಸಿ  
ತ್ವಮೇವ ಸದ್ಭಕ್ತ ಜನಾಳಿಪಾಲಃ  
ಭಕ್ತಾರ್ತಿಹರ್ತಾ ಸುಖಿಜಾಲ ಕರ್ತಾ  
ಗುರೋ ಸುಸೌಖ್ಯಂ ಪ್ರದಿತಾದ್ಯ ಸದ್ಯಃ ||2||

ಪ್ರತ್ಯಕ್ಷತೋಸ್ತಿ ಚಾತ್ರೈವ ವರದೇಂದ್ರಾರ್ಯ ಸದ್ಗುರುಃ  
ಸ್ವದರ್ಶನಂ ಸ್ವಭಕ್ತಾನಾಂ ಪ್ರದಾತುಂ ಚರತಿ ಸ್ಫುಟಿಂ ||3||

ಸ್ವಪಾದ ದರ್ಶನೈವ ಭಕ್ತಾಭೀಷ್ಟಪ್ರದೋ ಯತಃ  
ಅತೋಸೌ ಗುರುರಾಚೋ ಹಿ ತೇಜೋಮಯ ಸುರೂಪವಾನ್ ||4||

ಹಿ ನಮೋ ವರದೇಂದ್ರಾರ್ಯೇ ತೀರಿತೋಽಷ್ಟಾಕ್ಷರಃ ಪರಃ  
ಮಂತ್ರೋಯಂ ಸರ್ವಕಾಮ್ಯಾರ್ಥ ಸಿದ್ಧಿದೋ ಮೋಕ್ಷದಾಯಕಃ ||5||

ಏತನ್ಮಂತ್ರ ಜಪಾದೇವ ಭೂತ ಭೇತಾಳ ರಕ್ಷಸಾಂ  
ಸರ್ವ ವ್ಯಾಘ್ರ ಗ್ರಹಾದೀನಾಂ ಪೀಡಾಃ ನಶ್ಯಂತ್ಯಸಂಶಯಮ್ ||6||

ಗುರುಪಾದೋದಕಂ ಪೀತ್ವಾ ಪಾಪಸಂಘಾತ್ರಮುಚ್ಯತೇ  
ಸರ್ವೇ ರೋಗಾವಿನಶ್ಯಂತಿ ನಾತ್ರ ಕಾರ್ಯಾ ವಿಚಾರಣಾ ||7||

ಪ್ರದಿಕ್ಷಣನಮಸ್ಕಾರಾನ್ ಗುರೋಃ ಬೃಂದಾವನಸ್ಯ ಹಿ  
ಯಃ ಕರೋತಿ ನರೋ ಭಕ್ತ್ಯಾ ಸರ್ವಯಾತ್ರಾಫಲಂ ಲಭೇತ್ ||8||

ವಾಕ್ಸಿದ್ಧಿ ಮಂತ್ರಸ್ಥಿಶ್ಚ ಭವೇತ್ಸ್ಯ ಸ ಸಂಶಯಃ  
ಗುರುಪ್ರಸಾದತತ್ಪಾಯಂ ಪಶ್ಯೇತ್ಪ್ರತ್ಯಕ್ಷತೋ ಗುರುಂ ||9||

ತದುಕ್ತೈವ ಕೃತಂ ಸ್ತೋತ್ರಂ ಗುರುಪ್ರೀತಿಕರಂ ಶುಭಂ  
ಕಷ್ಟೋಲಕಲ್ಪಿತಂ ನೈವ ಗುರುರಾಜ ಪ್ರಸಾದಜಂ ||10||

ವಂದ್ಯಾಯ ವರದೇಂದ್ರಾಯ ಸಾಂದ್ರಾನಂದ ಕರಾಯ ಚ  
ವಂದಾರು ಜನ ಬೃಂದಾಯ ಬೃಂದಾರಕ ಲತಾತ್ಮನೇ ||11||

ಕೋರ್ಪೂರ್ವ ತಿಗಿ ಸಂಸ್ಥಾನ ಸ್ವಾಮಿನಾ ರಚಿತಂ ಮಯಾ  
ವರದೇಂದ್ರ ಗುರುಸ್ತೋತ್ರಂ ವರದೇಂದ್ರಾರ್ಯ ತುಷ್ಟಿದಂ ||12||

ಇತಿ ಶ್ರೀಗುರು ಜಗನ್ನಾಥದಾಸಾರ್ಯ ವಿರಚಿತಂ  
ಶ್ರೀ ವರದೇಂದ್ರ ಗುರುಸ್ತೋತ್ರಂ ಸಂಪೂರ್ಣಂ  
||ಶ್ರೀಕೃಷ್ಣಾರ್ಪಣಮಸ್ತು ||

# ಶ್ರೀವರದೇಂದ್ರ ಕರಾವಲಂಬನ ಸ್ತೋತ್ರಂ

ಶ್ರೀಪೂರ್ಣ ಬೋಧ ಗುರುತೀರ್ಥ ಸುದಾಙ್ಗಿಮಗ್ನ  
ಶ್ರೀಮಧ್ವನಾಥ ಪದಪುಕಜ ಸಾರಭೃಂಗ  
ಆರಾಧಿತಾಮರವರಾರ್ಚಿತ ಮೂಲರಾಮ  
ಮೌನೀಶ ದೇಹಿ ವರದೇಂದ್ರ ಕರಾವಲಂಬಂ

||1||

ಸದ್ವಾದ ವಾಗ್ಗಣ ಪರಾಜಿತ ಮಾಯಿಸಂಘ  
ಸದ್ವೈಷ್ಣವಾಂಬುಜ ವಿಕಾಸನ ಸತ್ಪತಂಗ  
ಸುಜ್ಞಾನ ಭಕ್ತಿ ಸುವಿರಾಗ ಗುಣೈಕಪೂರ್ಣ  
ಮೌನೀಶ ದೇಹಿ ವರದೇಂದ್ರ ಕರಾವಲಂಬಂ

||2||

ಮತ್ಕಾಮ ಕೋಪ ಭಯ ಲೋಭ ಸುಸಂಶಯೇಷ್ವಾರ್  
ಕಾರ್ಪಣ್ಯ ಯಾಚಿನ ಮುಖಾಖಿಲ ದೋಷಸಂಘಂ  
ವಿಧ್ವಸ್ಯ ವರ್ಧಯ ವಿರಕ್ತಿ ಸುಭಕ್ತಿ ಬೋಧಾನೋ  
ಸಂದೇಹಿ ಮೇದ್ಯ ವರದೇಂದ್ರ ಕರಾವಲಂಬಂ

||3||

ಉದ್ಯದ್ಧಿವಾಕರ ಸಮೂಹ ನೀಭೋರು ಕಾಂತಿಂ  
ತ್ವಚ್ಚಿತ್ತಮಂದಿರಗತಂ ರಮಣಂ ರಮಾಯಾಃ  
ನಿತ್ಯಂ ಸಮೀಕ್ಷ್ಯ ಮುದಮಾಪ ಭವಾನ್ಸಮಾಧೌ  
ಮೌನೀಶ ದೇಹಿ ವರದೇಂದ್ರ ಕರಾವಲಂಬಂ

||4||

ಸಂಸಾರಿ ಸಜ್ಜನ ಕುಟುಂಬ ಸುರಕ್ಷಣೇದ್ಯ  
ಸಂಬದ್ಧ ಕಂಕಣ ಕರೋಹಿ ಭವಾನ್ಯತೀಂದ್ರಃ  
ಆಶ್ಚರ್ಯಮೇತದಿಹ ಲೋಕನರೋತ್ತಮಾನಾಂ  
ಸಂದೇಹಿ ಮೇದ್ಯ ವರದೇಂದ್ರ ಕರಾವಲಂಬಂ

||5||

ತ್ವತ್ಪಾದ ಪದ್ಮಯುಗಲಾತ್ರಿತ ಸಜ್ಜನಾನಾಂ  
ಆನಂದ ತೀರ್ಥ ಗುರುರಾಟ್ಟುಕೃಪಾಂ ತನೋತಿ  
ಶ್ರೀರಾಘವೇಂದ್ರ ಗುರುರವ್ಯತಿ ತೋಷಮೇತಿ  
ಮೌನೀಶ ದೇಹಿ ವರದೇಂದ್ರ ಕರಾವಲಂಬಂ

||6||

ತ್ವತ್ಪ್ರೀತಯೇ ತವ ಗುಣೋತ್ತಮ ರತ್ನಮಾಲಾ  
ಸಂಗ್ರಹ್ಯತೇ ಖಿಲು ಮಯಾ ಸುಮಹಾದರೇಣ  
ತ್ವತ್ಪಾದ ಪದ್ಮಯುಗಳೇ ಚ ಸಮರ್ಪಿತೇಯಂ  
ಮೌನೀಶ ದೇಹಿ ವರದೇಂದ್ರ ಕರಾವಲಂಬಂ

||7||

ಶ್ರೀರಾಘವೇಂದ್ರ ಪದಪಂಕಜ ಸೌಧಸಾರ  
 ಸ್ವೇಲಿಹಾನ ಮಧುಪಾಯಿತ ಮಾನಸೇನ  
 ಸ್ವಾಮ್ಯಾಪ್ತಯೇನ ರಚಿತಾಮಲ ಹಸ್ತದಾನ  
 ಸ್ತೋತ್ರಂ ಯತೀಂದ್ರ ವರದೇಂದ್ರ ಮುದೇಂಜ ಸಾಸ್ವಾತ್ ||8||

ತೇನಾಸ್ಯ ಹೃದ್ಗತ ಮರುದ್ವರಗೋ ರಮೇಶಃ  
 ಪ್ರಿಯೇಶ ಪೂಜ್ಯ ಗುರುರಾಜ ಕೃಪಾಬಲೇನ  
 ಸ್ತೋತ್ರಂ ಪಠನ್ನಿದಮಭೀಷ್ಟದಮೇಕ ಚೇತಾ  
 ಸುಜ್ಞಾನ ಭಕ್ತಿ ವಿರತೀಃ ಲಭತೇಚಿಕೇಣ||

ಇತಿ ಶ್ರೀಗುರು ಜಗನ್ನಾಥದಾಸಾರ್ಯ ವಿರಚಿತಂ  
 ಶ್ರೀವರದೇಂದ್ರ ಕರಾವಲಂಬನ ಸ್ತೋತ್ರಂ ಸಂಪೂರ್ಣಂ  
 || ಶ್ರೀಕೃಷ್ಣಾರ್ಪಣಮಸ್ತು ||

## ಶ್ರೀಜಗನ್ನಾಥದಾಸಾರ್ಯ ಸ್ತೋತ್ರಂ

ಶ್ರೀಪೂರ್ಣಪ್ರಮತಿ ಪ್ರಣೀತ ಸಮಯ ಕ್ಷೀರಾಬ್ಧಿ ಜೈವಾತ್ಯಕಃ  
 ಸತ್ತತ್ತ್ವಾದೃತ ಪೂರ್ಣಸಾಂದ್ರಕಿರಣಃ ಸತ್ಕೈರವಾಹ್ಲಾದದಃ  
 ಸಚ್ಚಿಷ್ಯಾಪ್ಯಿ ಚಕೋರ ರಕ್ಷಣಕರೋ ವಿಜ್ಞಾನ ಚಂದ್ರಾತನಃ  
 ಸದ್ ಹೃದ್ಯೋಮ ಸುಮಂಡಲಾತ್ರಿತ ಜಗನ್ನಾಥೋನಿಶಂ  
 ಪಾತುಮಾಮ್ ||1||

ಯಶ್ಚಾಷ್ಟಪದಶಯ್ಯಸೂನುರಭವತ್ತದ್ವಾಯುನಾವೇಶಿತಃ  
 ಸೋಭೂಚ್ಚೈ ಪರಿದಾಸ ಪುಂಗವ ಜಗನ್ನಾಥೇತಿ ನಾಮಾಂಕಿತಃ  
 ಧಾತ್ರೀದೇವಗಣೋರು ಮೋಕ್ಷಸುಖಿದೋ ಬಿಂಬಾಪರೋಕ್ಷೀ ದಯಾ-  
 ಪೂರ್ಣಃ ಸ್ತಂಭಸುಮಂದಿರೇ ಪ್ರವಿಲಸನ್ನೀನಾನ್ವಪಾತಿಸ್ವಕಾನ್ ||2||

ಸಂಸಾರವಾರಿ ನಿವಹೇ ಪರಿತೋ ನಿಮಗ್ನಾನ್  
 ಆಗ್ನಾನ ಮರ್ಗುಹ ಗೃಹೀತ ಮತೀನ್ ಸ್ವಕೀಯಾನ್  
 ಆಶಾಂತರಂಗ ಪರಿಲೋಹಿತ ಚಿತ್ತವೃತ್ತೀನ್  
 ಅನ್ವೀಕ್ಷ್ಯ ತಾನ್ಸಪದಿ ಪಾತಿ ಕೃಪಾಕರೋಹಿ ||3||

ರಂಗಪ್ರಸನ್ನ ದಾಸಾರ್ಯೋ ಮನ್ಮನೋಂತರಗೋ ಯತಃ  
 ಭೂಯಾದ ಭೀಷ್ಠ ದಾತಾಸೌ ಇಹಾಮುತ್ರ ಚ ಮೇ ಸದಾ ||4||

ಜಗನ್ನಾಥ ಜಗನ್ನಾಥ ಜಗನ್ನಾಥೇತಿ ನಿತ್ಯಶಃ  
 ಸದಾಸ್ಮರಂತಿ ಯೇ ಭಕ್ತಾಃ ಜಗನ್ನಾಥಂ ಪ್ರಪದ್ಯತೇ ||5||

ಯತ್ಪಾದಪದ್ಮವರರಾಗಪರಾಗಲಗ್ನು  
ಪಾದೋದಕಂ ಪ್ರತಿದಿನಂ ಶಿರಸಾವಹಂತಿ  
ತೇ ಮಾನವಾಃ ಕಿಲ ಜನಾರ್ಜಿತಪಾವರಾಶಿಂ  
ಸಂಮಾರ್ಜಯಂತಿ ಸತತಂ ಖಿಲು ಚಿತ್ರಮೇತತ್ ||6||

ಯತ್ಪಾದಕಂಜದ್ವಯಸೇವನೇನ  
ಸಂತಾನಸಂಪದ್ಭುವನಾಧಿಪತ್ಯಂ  
ಆರೋಗ್ಯಮಾಯುಷ್ಯಮನಂತಕೀರ್ತಿಂ  
ಸುಜ್ಞಾನಭಕ್ತಿಂ ಲಭತೇ ನರೋಹಿ ||7||

ಪ್ರತ್ಯಕ್ಷೀಕೃತಬಿಂಬೋಸೌನಿರ್ಮುಕ್ತಭವಬಂಧನಃ  
ಸಂತ್ಯಕ್ತಾಶಿಲದುಸ್ಸಂಗಃ ಸದ್ಧೃಂದಸುಹೃಮತ್ತಮಃ ||8||

ಸರ್ವತ್ರವಿಜ್ಞಾನವಿಜೃಂಭಿತಾತ್ಮಾ  
ಸರ್ವತ್ರಸಂವೀಕ್ಷಿತಬಿಂಬರೂಪಃ  
ಸಂಸಿದ್ಧಸಾಷ್ಟಾಂಗಸುಯೋಗಸಂಗಃ  
ಸಂಸೇವಿನಾಮಿಷ್ಟದಕಲ್ಪವೃಕ್ಷಃ ||9||

ಜ್ಞಾನವೈರಾಗ್ಯಭಕ್ತಾಶ್ರದಿತೀತೌದಾರ್ಯಗುಣಾನ್ವಿತಃ  
ವಾಪ್ರೋಽಪಾಸಾಸಮಾಸಕ್ತಃ ಸರ್ವಕರ್ಮಸಮರ್ಪಕಃ ||10||

ಹರ್ಯರ್ಪಿತಾಶಿಲಶುಭಾಶುಭಕರ್ಮಜಾಲಃ  
ಸಂಸಿದ್ಧಸಪ್ತತಿಮಹತ್ತರಮಂತ್ರವರ್ಗಃ  
ಸಂಸಾಧಿತಾಮರಗುಣೋತ್ತಮಲೋಕಸೌಖ್ಯಃ  
ಸ್ವಾರಾಧಿತಾಮಲಚಿರಾತ್ಮಕಬಿಂಬರೂಪಃ ||11||

ನಿರ್ಧೂತದೋಷಃ ಪರಿಶುದ್ಧಗಾತ್ರಃ  
ಸಮೃದ್ಧಲಕ್ಷ್ಮೀಪತಿ ಸನ್ನಿಧಾನಃ  
ಪ್ರದ್ಯೋತಿತಾತ್ಮಪ್ರಭಯಾಸುತೋಭಃ  
ಸದ್ಯಸ್ಸದಾಸ್ವೀಯಜನೈಕಪಾಲಃ ||12||

ಆಧಿವ್ಯಾಧಿಗಣಾಃ ಕುಕರ್ಮಜನಿತಾ ದುಷ್ಟಪ್ರಪಾಕಾತ್ಮಕಾಃ  
ನಾಶಂ ಯಾಂತಿ ಶಿಶಾಚಭೂತಮುಖರಾಃ ಪ್ರೇತೋರಗಾವೃತ್ತಿಕಾಃ  
ನಕ್ರಾಶ್ಚೋರನೃಪಾಃ ಖಿಗಾಮೃಗವರಾಃ ಕೃದ್ಧಾಯದಾಬಾಧಕಾಃ  
ದಾಸಾರ್ಯಸ್ಮರಣಾದ್ಭವಂತಿ ಸಪದಿ ಪ್ರದ್ವಸ್ತವಿಯಾಸ್ತದಾ ||13||

ಪಂಗ್ವಂಧಮೂಕಬಧಿರಾದಿವಶಾಃ ಸಮಸ್ತಾಃ  
ಮೂರ್ಛಾಸ್ತೃತಿಚ್ಯವನಕುಷ್ಠಜಲೋದರಾದ್ಯಾಃ

ರೋಗಾ ಮಹಾಂತ ಉರು ಮೃತ್ಯುರಕಾಲಿಕಶ್ಚ  
ನಾಶಂ ಪ್ರಯಾಂತಿ ಹರಿದಾಸವರ ಪ್ರಸಾದಾತ್ ||14||

ಪ್ರದಕ್ಷಿಣ ನಮಸ್ಕಾರಾನ್ ಕುರ್ವನ್ ದಾಸವರಾಯ ನಾ  
ಸುಖವೃಹಿಕ ಮಾಪ್ನೋತಿ ಹರಿಲೋಕಂ ಸಮಶ್ನುತೆ ||15||

ಸದಾರಾಶ್ಚ ವಿದಾರಾಶ್ಚ ಸಸುತಾಶ್ಚಾಸುತಾಸ್ತಥಾ  
ಅಜ್ಞಾನಿನೋ ಜ್ಞಾನಿನಶ್ಚ ಲಭಂತೇ ಸರ್ವಮೀಪ್ಸಿತಂ ||16||

ಶ್ರೀಜಗನ್ನಾಥ ದಾಸಾರ್ಯೋ ಜಾಗರೂಕತಯಾಪ್ತಿ ಹಿ  
ಸರ್ವಾಭೀಷ್ಟಾರ್ಥ ಸಿದ್ಧಿಃ ಸ್ಯಾತ್ ನಾತ್ರ ಕಾರ್ಯಾ ವಿಚಾರಣಾ ||17||  
ಯೋವೈ ಸ್ತೋತ್ರಮಿದಂ ಸುನಿರ್ಮಲ ಧಿಯಾ

ದಾಸಾರ್ಯಪಾದಾಂಬು ಜೇ

ಸಲ್ಲಗ್ನಂ ಸುಮನೋ ವಿಧಾಯ ನಿರತಂ ಸ್ನಾತ್ವಾ ಪಠೇನ್ಮಾನತಃ  
ಸಾಯಂ ಪ್ರಾತರ ತಂದ್ರಿತಃ ಸುಮತಿಮಾನಪ್ಪಾಧಿಕೈಕಂ ಶತಂ  
ಕುರ್ವನ್ನೀಪ್ಸಿತಮರ್ಥ ಜಾತಮಖಿಲಂ ಪ್ರಾಪ್ನೋತಿ ನಿಸ್ಸಂಶಯಂ ||18||

ಸೋಮ ಸೂರ್ಯ ಗ್ರಹೇ ಪುಣ್ಯೇ ಪುಷ್ಪಾರ್ಕಾಮೃತ ಸಿದ್ಧಿಕೇ  
ಪಠಿತ್ವಾಪ್ನೋತ್ತರ ಶತಂ ಭೂತ ಪ್ರೇತಾದಿ ನಾಶಯೇತ್ ||19||

ಸ್ತೋತ್ರೋಕ್ತ ಮಹಿಮಾ ಸತ್ಯಃ ಸಾಕ್ಷೀ ಶ್ರೀ ಹರಿರತ್ರ ಹಿ  
ನಾಪ್ತಿ ನಾಸ್ತೈವಿದುಷಾಂ ಸಂದೇಹಸ್ತು ಕದಾಚನ ||20||

ಸ್ವಾಮಿನಾ ರಾಘವೇಂದ್ರಾರ್ಯ ಪಾದಾಬ್ಜ ಮಧುಪಾಯಿನಾ  
ಕೃತಂ ಸ್ತೋತ್ರಂ ಜಗನ್ನಾಥ ದಾಸಾರ್ಯ ಪ್ರೀತಿ ಕಾರಣಂ ||21||

ಜಗತೀ ತಲ ವಿಖ್ಯಾತಂ ಜಗದಾಮೋದ ದಾಯಕಂ  
ಜಗದೀಶ ಪದಾಸಕ್ತಂ ಜಗನ್ನಾಥಗುರುಂ ಭಜೇ ||22||

ಇತೀ ಶ್ರೀಗುರು ಜಗನ್ನಾಥದಾಸಾರ್ಯ ಕೃತಂ

ಜಗನ್ನಾಥಾರ್ಯ ಸಂಪೂರ್ಣಂ

|| ಶ್ರೀಕೃಷ್ಣಾರ್ಪಣಮಸ್ತು ||

## ಶ್ರೀಜಗನ್ನಾಥದಾಸಾರ್ಯ ಕರಾವಲಂಬನ ಸ್ತೋತ್ರಂ

ಶ್ರೀರಂಗನಾಥ ಪದ ಪಂಕಜ ಮತ್ತ ಭೃಂಗ  
ಶ್ರೀ ಮಾಮನೋರಮ ವಿಕಾಸಿ ನಿಜಾಂತರಂಗಃ  
ಸುಜ್ಞಾನ ಭಕ್ತಿ ಸುವಿರಾಗ ಭವತ್ಕದಾಸ್ಯಂ  
ದತ್ವಾ ಪ್ರಪಾಹಿ ದಯಯಾ ಜಗದೀಶದಾಸ ||1||

ಶಾಸ್ತ್ರಾರ್ಥ ಸಾರ ಕವಿತಾಗಮ ಬೋಧದಸ್ತಂ  
ವಿದ್ಯಾಧಿಕಾರ್ಥಿತ ವಿಶೇಷ ಸುಖಾತ್ಮ ಮೋಕ್ಷಂ  
ಸಂದಾಯ ಶಾಂತಿಮಮಲಾತ್ಮ ಮತಿಂ ವಿಧಾಯ  
ಶ್ರೀರಂಗದಾಸ ಮಮ ದೇಹಿ ಕರಾವಲಂಬಂ

||2||

ವೇದಾದಿ ವೇದ್ಯ ಪರಿ ಸದ್ಗುಣ ಗಾನಲೋಲ  
ವೇದಾರ್ಥಸಾರ ಪಠತತ್ವವಿದಾಂ ವರಿಷ್ಠ  
ವೇದಾರ್ಥಸಾರ ಪರಿಬ್ಬಂಹಿತ ಶಾಸ್ತ್ರಕರ್ತಃ  
ಶ್ರೀರಂಗದಾಸ ಮಮ ದೇಹಿ ಕರಾವಲಂಬಂ

||3||

ಸಂಸಾರ ಸಾಗರ ಸಮುತ್ತರಣೈಕ ಪೋತ  
ಸಂವೋದ ಬುದ್ಧಿ ಸುವಿರಾಗ ಸುಭಕ್ತಿ ದಾತಃ  
ಸತ್ಸಾಧುಸಂಘ ಸುಕರಾರ್ಥಿತ ಪಾದಪದ್ಮ  
ಶ್ರೀರಂಗದಾಸ ಮಮ ದೇಹಿ ಕರಾವಲಂಬಂ

||4||

ಧಾತ್ರೀಸುರಾವಳಿ ಸುಕಾಮದ ಕಲ್ಪಭೂಜ  
ಸಂಸೇವಕಾವಳಿ ಸುಕಾಮದ ಕಾಮಧೇನೋ  
ಮಾತಾ ಪಿತೃ ಸ್ವೈಜನ ಸೋದರ ಪುತ್ರರೂಪ  
ಶ್ರೀರಂಗದಾಸ ಮಮ ದೇಹಿ ಕರಾವಲಂಬಂ

||5||

ಪ್ರೇತಾದಿ ಭೂತ ಘನಭೈರವ ಯಕ್ಷ ರಕ್ಷಃ  
ಕುಷ್ಠಾಮಯ ಪ್ರಭೃತಿಕೇಂದ್ರಿಯ ದೋಷ ಸಂಘಾನ್  
ವಿದ್ವಸ್ಯ ನಿತ್ಯಮುಭಯತ್ರ ಫಲಪ್ರದಾತಃ  
ಶ್ರೀರಂಗದಾಸ ಮಮ ದೇಹಿ ಕರಾವಲಂಬಂ

||6||

ತ್ವತ್ಪಾದಕಂಜ ಭಜನೋದ್ಧತ ಪಾಪಮರ್ತ್ಯಃ  
ಸಂಸಾಧಿತಾಮಲ ವಿರಾಗ ಸುಭಕ್ತಿ ಬೋಧಃ  
ಸ್ವಾತ್ಮನ್ಯವಾಪ್ತ ಸುವಿರಾಜಿತ ಬಿಂಬರೂಪಃ  
ಸ್ಯಾಂ ದೇವದಾಸ ಮಮ ದೇಹಿ ಕರಾವಲಂಬಂ

||7||

ದೀನಾರ್ತಿ ಪಂಜ ದಲನೋದ್ಯತ ಭಾನುತೇಜಃ  
ಪ್ರದ್ಯೋತಿತಾತ್ಮ ಹೃದಯಾಂಬರ ಸನ್ನಿವಾಸ  
ಮಧ್ವಾಗಮಾಂಬುಜ ವಿಕಾಸನ ಚಿತ್ರಭಾನೋ  
ಶ್ರೀರಂಗದಾಸ ಮಮ ದೇಹಿ ಕರಾವಲಂಬಂ

||8||

ನಿರ್ಧೂತ ಹೇಯ ಭವತಾಪ ತರಂಗಜಾಲ  
ಶ್ರೀರಂಗನಾಥ ಗುಣಸಾರ ಗೃಹಾಂತರಂಗ

ಸತ್ಸಾಧುಜಾತ ಪರಿರಕ್ಷಣ ದೀಕ್ಷಿತಾಕ್ಷ  
ಶ್ರೀರಂಗದಾಸ ಮಮ ದೇಹಿ ಕರಾವಲಂಬುಂ ||9||

ಸುಖಾಸ್ತ್ರಸಾರ ಪರತತ್ವ ಪರಾತ್ಪವಿದ್ಯಾ  
ಸಂವರ್ಧತಾಮಲ ಸುಖಾತ್ಮಕ ಮೋದದಾನೆ  
ಮಂದಾರ ಇತ್ಯ ಮರಧೇನುರಿತಿ ಪ್ರಸಿದ್ಧಕಿ  
ಶ್ರೀರಂಗದಾಸ ಮಮ ದೇಹಿ ಕರಾವಲಂಬುಂ ||10||

ಯತ್ತೇ ಮುಖಾಂಬುಜ ಸುಧಾರಸಮಾದರೇಣ  
ಸಂಸೇವ್ಯ ಸಂದಧತಿ ಮೋದಮಲೇಪಲೋಕಾಃ  
ಪಾಯಾಸ್ತ್ವಮತ್ರ ಚ ಪರತ್ರ ಫಲಪ್ರದಾತಾ  
ಶ್ರೀರಂಗದಾಸ ಮಮ ದೇಹಿ ಕರಾವಲಂಬುಂ ||11||

ತ್ವತ್ಪಾದಪದ್ಮ ಮಹಿಮ ಶ್ರವಣಂ ಸುಧೀನಾಂ  
ತ್ವನ್ನಾಮರೂಪ ಗುಣಕಾರ್ಯ ಸುಕೀರ್ತನಂ ಚ  
ನಿತ್ಯಂ ಭವೇದ್ಧುರಿತ ಕೋಟಿ ವಿನಾಶ ಹೇತುಃ  
ಶ್ರೀರಂಗದಾಸ ಮಮ ದೇಹಿ ಕರಾವಲಂಬುಂ ||12||

ಇತಿ ಶ್ರೀರಾಘವೇಂದ್ರಾರ್ಯ ಚರಣವ್ವಯ ಸೇವಿನಾ  
ಕರಾವಲಂಬನ ಸ್ತೋತ್ರಂ ಕೃತಂ ವೈ ಸ್ವಾಮಿನಾ ಮಯಾ ||13||

ಇತಿ ಶ್ರೀಗುರು ಜಗನ್ನಾಥದಾಸಾರ್ಯ ವಿರಚಿತಂ ಕರಾವಲಂಬನ ಸ್ತೋತ್ರಂ ಸಂಪೂರ್ಣಂ.

||ಶ್ರೀಕೃಷ್ಣಾರ್ಪಣಮಸ್ತು ||

ಶ್ರೀ ರಾಘವೇಂದ್ರ ವಿಘ್ನೇ



## ಮೊದಲನೆಯ ಸಂಧಿ

ರಾಘವೇಂದ್ರರ ವಿಜಯ ಪೇಳುವೆ  
ರಾಘವೇಂದ್ರರ ಕರುಣ ಬಲದಲಿ  
ರಾಘವೇಂದ್ರರ ಭಕುತರಾದವರಿದನು ಕೇಳುವದು||

ಶ್ರೀರಮಣ ಶಿರಿದೇವಿ ಬೊಮ್ಮ ಸ-  
ಮೀರ ವಾಣೀ ಭಾರತೀ ವಿಪ  
ನೂರುದಶಮುಖ ಉರಗಭೂಷಣ ರಾಣಿಯರ ಪದಕೆ  
ಸಾರಿ ನಮನಮ ಮಾಡಿ ಭಕ್ತ್ಯನು-  
ಸಾರ ಗುರುವರ ರಾಘವೇಂದ್ರರು-  
ದಾರ ವಿಜಯವ ಪೇಳ್ವೆ ಸುಜನರು ಕೇಳಿ ಮೋದಿಪದು 1

ಘನ್ನ ಗುಣಗಣರನ್ನ ನಿಲಯಾ-  
ಪನ್ನಪಾಲ ವಿಶಾಲ ಮಹಿಮಾ  
ಎನ್ನ ಯೋಗ್ಯತೆ ತಿಳಿದು ತಿಳಿಸಿದ ತನ್ನ ಮಹಮಹಿಮೆ  
ಮುನ್ನ ಪೇಳಲೊ ಎಂದು ಅಭಯವ  
ಘನ್ನ ಕೃಪೆಯಲಿ ನೀಡಿ ಕೃತಿಯನು  
ಎನ್ನ ಮನದಲಿ ನಿಂತು ಪೇಳಿದ ತೆರದಿ ಪೇಳಿದೆನು 2

ವೇದ-ಶಾಸ್ತ್ರ-ಪುರಾಣ-ಕಥೆಗಳ-  
ನೋದಿ ಕೇಳ್ವವನಲ್ಲ ತತ್ತ್ವದ  
ಹಾದಿ ತಿಳಿದವನಲ್ಲ ಬುಧ ಜನಸಂಗ ಮೊದಲಿಲ್ಲ  
ಮೋದ ತೀರ್ಥ ಪದಾಬ್ಜಮಧುಕರ-  
ರಾದ ಶ್ರೀ ಗುರು ರಾಘವೇಂದ್ರರ  
ಪಾದ ಪದ್ಮಪರಾಗ ಲೇಶದ ಸ್ಪರ್ಶ ಮಾತ್ರದಲಿ 3

ಕೃತಿಯ ಮಾಡುವ ಶಕುತಿ ಪುಟ್ಟಿತು  
 ಮತಿಯ ಮಾಂದ್ಯವು ತಾನೆ ಪೋಯಿತು  
 ಯತನವಿಲ್ಲದೆ ಸಕಲ ವೇದಗಳರ್ಥ ತಿಳಿದಿಹದು  
 ಪತಿತಪಾವನರಾದ ಗುರುಗಳ  
 ಅಶುಳಮಹಿಮೆಯನಾವ ಬಲ್ಲನು  
 ಮತಿಮತಾಂವರ ಬುಧರಿಗಸದಳ ನರರ ಪಾಡೇನು

4

ಪರಸು ಸೋಕಲು ಲೋಹ ಹೇಮವು  
 ಅರಸು ಮುಟ್ಟಲು ದಾಸಿ ರಂಭೆಯು  
 ಸರಸ ಗುರುಗಳ ಪಾದಧೂಳಿಯ ಸ್ಪರಿಶ ಮಾತ್ರದಲಿ  
 ಋರಮ ಪಾಮರನಾದ ನರನೂ  
 ಹರನ ತೆರದಲಿ ಜ್ಞಾನಯೆಯ್ದುವ  
 ದುರಿತರಾಶಿಯ ದೂರಮಾಡುವ ದುರಿತವನದಾವ

5

ಆವ ಗುರುಗಳ ಪಾದತೋಯದಿ  
 ದೇವ ನದಿ ಮೊದಲಾದ ತೀರ್ಥಗ-  
 ಳಾವ ಕಾಲದಲಿಂದ ತಾವೇ ಬೆರೆತು ನಿಂತಿಹವೋ  
 ಶ್ರೀವರನು ತಾ ಚಕ್ರರೂಪದಿ  
 ಜೀವರೋತ್ತಮ ಪ್ರಾಣ ದೇವನು  
 ಸಾವಿರಾಸ್ಯನೆ ರಾಯರೆಂದೂ ಸುರರು ನಿಂತಿಹರು

6

ಅಲವ ಬೋಧ ಸುತೀರ್ಥ ಮುನಿಗಳು  
 ಹಲವು ಕಾಲದಿ ನಿಂತು ಜನರಘ-  
 ವಳಿದು ಕೀರುತಯಿತ್ತು ಲೋಕದಿ ಖ್ಯಾತಿ ಮಾಡಿಹರು  
 ಸುಲಭ ಸಾಧ್ಯನು ತನ್ನ ಜನರಿಗೆ  
 ಫಲಗಳೀಯ(ವ)ನು ಸರ್ವ ಜನರಿಗೆ  
 ಒಲಿಯನೀತನು ಎಂದಿಗಾದರು ಮಂದಭಾಗ್ಯರಿಗೆ

7

ಈತನೊಲಿಯಲು ಪ್ರಾಣನೊಲಿವನು  
 ವಾತನೊಲಿಯಲು ಹರಿಯು ಒಲಿವಾ  
 ಈತ ಸಕಲಕೆ ಮುಖ್ಯಕಾರಣನಾಗಿ ಇರುತಿಪ್ಪ  
 ಈತನೇ ಬಲವಂತ ಲೋಕದಿ  
 ಈತನೇ ಮಹಾದಾತ ಜನರಿಗೆ  
 ಈತನಂಘ್ರಿ ಸರೋಜ ಕಾಮಿತ ಫಲಕೆ ಕಾರಣವು

8

ರಾಯರಂಘ್ರಿಸುತೋಯ ಕಣಗಳು  
 ಕಾಯದಲಿ ಸಲ್ಲಗ್ನವಾಗಲು  
 ಹೇಯಕುಷ್ಪಭಗಂಧರಾದಿ ಸಮಸ್ತವ್ಯಾಧಿಗಳು  
 ಮಾಯ ಮಯಭೂತಾದಿ ಬಾಧವ-  
 ಸಾಯ ತಾನೇ ಪೊಂದಿಪೋಪದ-  
 ಜೇಯ ತನ್ನಯ ಶಕ್ತಿಯಿಂದಲಿ ಕಾರ್ಯ ಮಾಡುವನು

9

ದೃಷ್ಟಿಯೆಂಬ ಸುವಜ್ರದಿಂದಲಿ  
 ಬೆಟ್ಟದಂತಿಹ ಪಾಪರಾಶಿಯ  
 ಅಟ್ಟಿಕಳಿಸುವ ದೂರದೇಶಕೆ ದುರಿತಗಜಸಿಂಹ  
 ಮುಟ್ಟಿ ತನಪದ ಸೇವೆಮಾಡಲು  
 ಇಷ್ಟ ಕಾಮಿತ ಸಿದ್ಧಿ ನೀಡುವ  
 ಕಷ್ಟಕೋಟಿಯ ಸುಟ್ಟು ಬಿಡುವನು ಸರ್ವಕಾಲದಲಿ

10

ಇಂದು ಸೂರ್ಯಗ್ರಹಣಪರ್ವವು  
 ಬಂದ ಕಾಲದಿ ನೇಮಪೂರ್ವಕ  
 ಪೊಂದಿದಾಸನದಲ್ಲಿ ಕುಳಿತಷ್ಟೋತ್ತರಾವರ್ತಿ  
 ಒಂದೆ ಮನದಲಿ ಮಾಡೆ ಗುರುವರ  
 ನಂದದಲಿ ಸಕಲಾರ್ಥ ಸಿದ್ಧಿಯ  
 ತಂದುಕೊಡುವನು ತನ್ನ ಸೇವಕ ಜನರ ಸಂತತಿಗೆ

11

ತನಯರಿಲ್ಲದ ಜನಕೆ ಸುತರನು  
 ಮನಿಯು ಮಾನಿನಿ ವೃತ್ತಿ ಕ್ಷೇತ್ರವು  
 ಕನಕ ಧನ ಸಂತಾನ ಸಂಪತ್ತು ಇನಿತೆ ಫಲಗಳನು  
 ಜನ ಸಮೂಹಕೆ ಇತ್ತು ತೋಷದಿ  
 ವಿನಯಪೂರ್ವಕ ಸಲಿಸಿ ಕಾವನು  
 ಅನುಪಮೋಪಮ ಚರಿತ ಸದ್ಗುಣ ಭರಿತ ಯತಿನಾಥ

12

ಶಾಪನುಗ್ರಹಶಕ್ತನೊಬ್ಬನು  
 ಲೋಪವಾಗದು ನುಡಿದ ವಾಕ್ಯವು  
 ವ್ಯಾಪಕನು ತಾನಾಗಿ ಇವ್ವನು ಸರ್ವಕಾಲದಲಿ  
 ಕೋಪವಿಲ್ಲವೊ ಜ್ಞಾನಮಯ ಸುಖಿ—  
 ರೂಪ ಸಂತತ ಸಾಧುವರ್ತಿಯು  
 ಪಾಪ ನಾಶಕ ಕವಿಕುಲೋತ್ತಮ ಪುಣ್ಯಮಯ ಕಾಯ

13

ಭೂತ ಪ್ರೇತ ಪಿಶಾಚಿ ಯಕ್ಷಿಣಿ  
 ಭೀತಿ ಬಡಕರ ಭೀತಿ ಬಿಡಿಸಿ  
 ಮಾತೆಯಂದದಿ ಪೊರೆವ ಸಂತತ ಭೀತಿವರ್ಜಿತನು  
 ದಾತ ಎನ್ನಯ ಮಾತು ಲಾಲಿಸೊ  
 ಯಾತಕೀ ತೆರ ಮಾಡ್ಕೊ ಗುರುವರ  
 ಪ್ರೇತ ನಾ ನಿನಗಲ್ಲಿ ಯತಿಕುಲನಾಥ ಸರ್ವಜ್ಞ

14

ಮಾತ ಪಿತ ಸುತ ಭ್ರಾತ ಬಾಂಧವ  
ದೂತ ಸತಿ ಗುರು ನಾಥ ಗತಿ ಮತಿ  
ನೀತ ಸಖಿ ಮುಖಿವ್ರಾತ ಸಂತತ ಎನಗೆ ನೀನಯ್ಯ  
ಭೂತಿದಾಯಕ ಸರ್ವಲೋಕದಿ  
ಖ್ಯಾತ ಗುರುಪವಮಾನ ವಂದಿತ  
ದಾತ ಗುರುಜಗನ್ನಾಥವಿಠಲನ ಪ್ರೀತಿ ಪಡೆದಿರುವಿ

15

ಶ್ರೀ ರಾಘವೇಂದ್ರವಿಜಯದಲ್ಲಿ ಮೊದಲನೆಯ ಸಂಧಿಯು  
ಸಮಾಪ್ತವಾಯಿತು.

## ಎರಡನೆಯ ಸಂಧಿ

ರಾಘವೇಂದ್ರರ ವಿಜಯ ಪೇಳುವೆ  
ರಾಘವೇಂದ್ರರ ಕರುಣ ಬಲದಲಿ  
ರಾಘವೇಂದ್ರರ ಭಕ್ತರಾದವರಿದನು ಕೇಳುವದು||

ಆದಿಯುಗದಲಿ ಧರಣಿ ಮಾನಿನಿ  
ಆದಿ ದೈತ್ಯರ ಬಾಧೆಗಾರದೆ  
ವೇದನಂಘ್ರಿಯ ಸಾದುರ್ ತನ್ನಯ ವ್ಯಸನ ಪೇಳಿದಳು  
ಆದಿಕವಿ ಚತುರಾಸ್ಮನೀಪರಿ  
ಮೇದಿನೀ ಶ್ರಮವಚನ ಲಾಲಿಸಿ  
ಬಾಧೆ ಪರಿಹರ ಮಾಳ್ವೆನೆಂದೂ ನುಡಿದು ತಾ ನಡೆದ 1

ಶ್ವೇತದಿವಿಯನು ಸಾದುರ್ ಲಕುಮಿಸು—  
ಮೇತಹರಿಯನು ತುತಿಸಿ ಭೂಮಿಯು  
ಭೀತಿ ತಾ ಪರಿಹರಿಸೋಗೋಸುಗ ಹರಿಯ ಬೆಸಗೊಂಡ  
ನಾಥ! ದಿತಿಜರ ಭಾರವತಿಶಯ  
ಘಾತಿಪರು ತಾವಾರೊ ತಿಳಿಯೆನು  
ತಾತ! ನೀ ಪರಿಹಾರ ಮಾಡೀ ಭೀತಿ ಬಿಡಿಸುವದು 2

ಪುರುಟ ಲೋಚನ ಸ್ವರ್ಣ ಕಶಿಪು  
ಉರುಟು ದೈತ್ಯರು ಸರ್ವಜನರನ  
ಚರಟ ಹಾರಿಸಿ ಸಕಲ ಲೋಕಕೆ ದುಃಖ ಕೊಡುತಿಹರು  
ಉರುಟು ಮಾತುಗಳಲ್ಲ ಶಿರದಲಿ  
ಕರದ ಸಂಪುಟ ಮಾಡಿ ಬೇಡುವೆ  
ಜರತ ದೈತ್ಯರ ತರಿದು ಭೂಮಿಗೆ ಸುಖವ ನೀಡೆಂದೆ 3

ಚತುರವದನನ ವಚನ ಕೇಳಿ  
 ಚತುರ ಭುಜ ತಾನಾದ ಹರಿಯೂ  
 ಚತುರ ತನದಲಿ ನಾನೆ ಸಂಹರ ಮಾಳ್ವೆ ಚತುರಾಸ್ಯ  
 ಧೃತದಿ ನಡೆಯಲೊ ನಿನ್ನ ಸ್ಥಾನಕೆ  
 ಯತನ ಮಾಡುವೆ ಶೀಘ್ರವಾಗೀ  
 ಜತನ ಮಾಡೆಲೊಯನ್ನ ವಚನವು ಎಂದಿಘುಸಿಯಲ್ಲ

4

ತಾನೆ ಅವತರ ಮಾಡೊಗೋಸುಗ  
 ಏನು ನೆವನವಮಾಡಲೆಂದೂ  
 ನಾನ ಯೋಚನೆಮಾಡಿ ಯುಕುತಿಯ ತೆಗೆದ ಹರಿ ತಾನು  
 ಸಾನು ರಾಗದಿ ಸೇವೆ ಮಾಡುತ-  
 ಧೀನದೊಳಗಿರುತಿಪ್ಪ ವಿಷ್ಟ-  
 ಕ್ಷೇನನಾಮಕ ವಾಯುಪುತ್ರನು ಶೇಷನವತಾರ

5

ಎಂದಿಗಾದರು ನಿನ್ನೊಳಿಪ್ಪೆನು  
 ನಂದದಲೆ ನಾ ಪಂಚ ರೂಪದಿ  
 ಕುಂದದಲೆ ತಾ ಮಿನುಗುತಿಪ್ಪದು ಪ್ರಾಣನಾವೇಶ  
 ಪೊಂದಿ ಶೋಭಿತನಾಗಿ ಈ ಪುರ-  
 ದಿಂದ ಜಾಗ್ರತಿ ಭೂಮಿತಳಕೇ  
 ಇಂದು ನೀ ನಡಿಯೆಂದು ಶ್ರೀಹರಿ ನುಡಿದ ದೂತನಿಗೆ

6

ಸ್ವಾಮಿ ಲಾಲಿಸೊ ನಿನ್ನ ಶುಭತಮ-  
 ಧಾಮಶಿರಿ ವೈಕುಂಠದಿಂದಲಿ  
 ಆ ಮಹತ್ತರ ದುಃಖ ನೀಡುವ ಲೋಕ ನಾನೊಲ್ಲೆ  
 ಶ್ರೀ ಮನೋಹರ ದೂತನೊಚನವ  
 ಸೀಮವಿಲ್ಲದೆ ಎನಗೆ ನುಡಿದತಿ  
 ತಾಮಸಾತ್ಮಕ ದೈತ್ಯ ಕುಲದಲ್ಲಿ ಜನಿಸು ಪೋಗಿಂದ

7

ಎನ್ನ ಶಾಪದಲಿಂದ ನೀ ತ್ವರ  
 ಮುನ್ನ ಪುಟ್ಟಿಲೊ ದೈತ್ಯರಾಗ್ರಣಿ  
 ಸ್ವನ್ನ ಕಶಿಪುನ ಧರ್ಮಸತಿಯಳ ಜಠರ ಮಂದಿರದಿ  
 ನಿನ್ನಗೋಸುಗ ನಾನೆ ನರಮೃಗ  
 ಘನ್ನ ರೂಪವ ತಾಳಿ ಆಸುರನ  
 ಚನ್ನವಾಗೀ ಸದೆದು ಲೋಕದಿ ಕೀರ್ತಿ ನಿನಗಿಪ್ಪೆ

8

ಅಂದ ಶ್ರೀಹರಿ ನುಡಿಯ ಮನಕೇ  
 ತಂದು ವಿಷ್ವಕ್ಸೇನ ಮೊದಲೇ  
 ಬಂದು ಜನಿಸಿದನಸುರ ನಿಜಸತಿಯುದರದೇಶದಲಿ  
 ತಂದೆ ಸಂಭ್ರಮದಿಂದ ತನ್ನಯ  
 ಕಂದನನು ತಾ ಊರು ದೇಶದಿ  
 ತಂದು ಕೂಡಿಸಿ ಕೇಳ್ದ ಸುರರೊಳಗಾವನುತ್ಸಮನು

9

ವಾರಿಜಾಸನ ವಿಷ್ಣು ಪಶುಪತಿ  
 ಮೂರು ಜನರೊಳಗಾವನುತ್ಸಮ  
 ಧೀರ ನೀ ಪೇಳಿನಗೆಯೆನುತಲಿ ತಾನೆ ಬೆಸಗೊಂಡ  
 ಸೂರಿ ತಾ ಪ್ರಹ್ಲಾದ ನುಡಿದನು  
 ನಾರ ಅಯನನ ಉಳಿದು ಸುರರೊಳು  
 ಆರು ಉತ್ತಮರಿಲ್ಲವೆಂದಿಗು ಹರಿಯೆ ಉತ್ತಮನು

10

ಸರ್ವಗುಣ ಗಣ ಪೂರ್ಣ ಸರ್ವಗ  
 ಸರ್ವಪಾಲಕ ದೇವ ಸರ್ವಗ  
 ಸರ್ವರಂತರ್ಯಾಮಿ ತಾನೆ ಸ್ವತಂತ್ರ ಪರಿಪೂರ್ಣ  
 ಶರ್ವಮೊದಲಾದಮರರಲ್ಲರು  
 ಸರ್ವಕಾಲದಿ ಹರಿಯಧೀನರು  
 ಸರ್ವಲೋಕಕ ಸಾರ್ವಭೌಮನು ಲಕುಮಿ ವಲ್ಲಭನು

11



ಸುತನ ಮಾತನು ಕೇಳಿ ದೈತ್ಯರ  
 ಪತಿಯು ಕೋಪದಿ ತೋರಿಸೆನಲೂ  
 ವಿತತನಾಹರಿ ಸರ್ಪದೇಶದಿ ಇರುವ ನೋಡೆಂದಾ  
 ಪತಿತ ದೈತ್ಯನು ಕಂಬ ತೋರೀ  
 ಯತನ ಪೂರ್ವಕ ಬಡಿಯಲಾಕ್ಷಣ  
 ಶ್ರೀತನ ವಚನವ ಸತ್ಯಮಾಡುವನೆಂದು ತಾ ಬಂದ

12

ನರವ್ಯುಗಾಕೃತಿತಾಳಿ ದುರುಳನ  
 ಕರುಳು ಬಗಿದಾ ನಾರಸಿಂಹನು  
 ತರುಳ ನಿನ್ನನು ಪೊರೆದನಾಗಲೆ ಕರುಣವಾರಿಧಿಯು  
 ಸರಳ ಎನ್ನನು ಕಾಯೊ ಭವದೊಳು  
 ಮರುಳುಮತಿ ನಾನಾಗಿ ಸಂತತ  
 ಇರಳುಹಗಲೊಂದಾಗಿ ಪರಿಪರಿಮಾಳ್ಳೆ ದುಷ್ಟರ್ಮ

13

ಆ ಯುಗದಿ ಪ್ರಹ್ಲಾದನಾಮಕ  
 ರಾಯನೆನಿಸೀ ಹರಿಯ ಭಜಿಸೀ  
 ತೋಯನಿಧಿ ಪರಿವಸನ ಮಂಡಲವಾಳ್ಳೆ ಹರಿಬಲದಿ  
 ರಾಯಕುಲದಲಿ ಸಾರ್ವಭೌಮನ-  
 ಜೇಯ ಮಹಿಮನು ಸತತ ಜಗದಲ-  
 ಮೇಯ ದಿಷಣನುಯೆಂದು ಸುರಮುನಿ ಮಾಡ್ಡನುಪದೇಶ

14

ಗರ್ಭದಲೆ ಪರತತ್ತ್ವ ಪದ್ಧತಿ  
 ನಿರ್ಭಯದಿ ನೀ ತಿಳಿದು ಆವೈ-  
 ದರ್ಭಿರಮಣನೆ ಸರ್ವರುತ್ತಮನೆಂದು ಸ್ಥಾಪಿಸಿದೆ  
 ದುರ್ಭಗಾಧಿಕವಾದವಗೆ ಸಂ-  
 ದರ್ಭವಾಗೊದೆ ನಿನ್ನ ಸೇವಾ  
 ನಿರ್ಭರಾಗದು ನಿನ್ನ ಜನರಿಗೆ ಸುಲಭವಾಗಿಹದೋ

15

ದಿತಿಜ ಬಾಲರಿಗೆಲ್ಲ ತತ್ತ್ವದಿ  
 ಮತಿಯ ಪುಟ್ಟಿಸಿ ನಿತ್ಯದಲಿ ಶ್ರೀ-  
 ಪತಿಯೆ ಸರ್ವೋತ್ತಮನುಯೆಂಬೀ ಜ್ಞಾನ ಬೋಧಿಸಿದೆ  
 ಇತರ ವಿಷಯ ವಿರಕ್ತಿ ಪುಟ್ಟಿತು  
 ಮತಿ ವಿಚಾರಾಸಕ್ತರಾದರು  
 ಸಿತನಸುತರೂ ಪೇಳ್ವುದೆಲ್ಲನು ಮನಕೆ ತರಲಿಲ್ಲ

16

ನಿನ್ನ ಮತವನುಸರಿಸಿ ಬಾಲರು  
 ಘನ ಬೋಧ ಸುಭಕ್ತಿ ಪಡೆದರು  
 ಧನ್ಯರಾದರು ಹರಿಯ ಭಕುತರುಯೆನಿಸಿ ತಾವಂದು  
 ನಿನ್ನ ಮಹಿಮೆಗೆ ನಮನ ಮಾಡುವೆ  
 ಎನ್ನ ಪಾಲಿಸೊ ಭವದಿ ಪರಿಪರಿ  
 ಬನ್ನ ಬಡುವೆನೊ ದಾರಿಗಾಣದೆ ನಿನ್ನ ನಂಬಿದೆನೊ

17

ಪರಮ ಪಾವನ ರೂಪಿ ನೀನೊ  
 ಹರಿಯ ಶಾಪದಿ ಅಸುರಭಾವವ  
 ಧರಿಸಿ ದೈತ್ಯನುಯೆನಿಸಿಕೊಂಡೆಯೊ ಸುರವರೋತ್ತಮನು  
 ಹರಿಗೆ ಹಾಸಿಗೆಯಾದ ಕಾರಣ  
 ಹರಿವಿಭೂತಿಯ ಸನ್ನಿಧಾನವು  
 ನಿರುತ ನಿನ್ನಲಿ ಪೇರ್ಚಿ ಮೆರೆವದು ಮರುತನೊಡಗೂಡಿ

18

ಪ್ರಾಣನಿಹ ಪ್ರಹ್ಲಾದನೊಳಗೆ ಆ-  
 ಪಾನ ನಿಹ ಸಹ್ಲಾದನೊಳು ತಾ  
 ವ್ಯಾನನಿಹ ಕಹ್ಲಾದನೊಳುದಾನ ನಿಂತಿಹನೂ  
 ದಾನವಾಗ್ರಣಿ ಹ್ಲಾದನೊಳು ಸ-  
 ಮಾನ ತಾನನುಹ್ಲಾದನೊಳಗೇ  
 ಶ್ರೀನಿವಾಸನ ಪ್ರಾಣ ಭಜಿಸುವ ಪಂಚರೂಪದಲಿ

19

ಐವರೊಳು ಹರಿ ವಾಯು ಕರುಣವು  
 ಈ ವಿಧಾನದಿ ಪೇರ್ಚಿ ಇರುವುದು  
 ಆವ ಜನ್ಮದ ಪುಣ್ಯಫಲವೋ ಆರಿಗಳವಲ್ಲ  
 ದೇವ ದೇವನು ನಿನ್ನಧೀನನು  
 ಆವ ಕಾಲಕು ತೊಲಗನಾತನು  
 ಸೇವಕಾಗ್ರಣಿ ತೆರದಿ ನಿಮ್ಮನು ಕಾದುಕೊಂಡಿಹನು 20

ಲಕುಮಿ ನಿನ್ನನು ಎತ್ತಿತೋರಲು  
 ಸಕಲ ಸುರವರರೆಲ್ಲ ನೋಡಲು  
 ಭಕುತವತ್ಸಲನಾದ ನರಹರಿ ನಿನಗೆ ವಶನಾಗೆ  
 ವ್ಯಕುತವಾಯಿತು ನಿನ್ನ ಮಹಿಮೆಯು  
 ನಿಖಿಳ ಸುರವರರೆಲ್ಲ ಪೊಗಳಲು  
 ಭಕುತಿ ಪೂರ್ವಕ ಕರೆದರಾಗಲೆ ಕುಸುಮ ವೃಷ್ಟಿಯನು 21

ದೇವ ದುಂದುಭಿ ವಾದ್ಯನಭದಲಿ  
 ತೀವಿತಾಗಲೆ ದಿವಿಜರೆಲ್ಲರು  
 ಭಾವಿಸೀ ಪರಿ ಜಯತು ಜಯಜಯವೆನುತ ನಿಂತಿಹರು  
 ಈ ವಸೂಮತಿ ತಳಕೆ ನರವರ  
 ದೇವ ಪಟ್ಟವಗಟ್ಟಿ ರಾಜ್ಯವ  
 ಓವಿಸೂವದಯೆಂದು ಸುರಗುರು ಬೊಮ್ಮ ಪೇಳಿದನು 22

ರಾಯ ರಾಜ್ಯವ ಮಾಡುತ್ತಿರಲ  
 ನ್ಯಾಯವಿಲ್ಲದೆ ಸರ್ವಜನರೂ  
 ನ್ಯಾಯ ಮಾರ್ಗದಿ ನಡೆದರಾಗಲೆ ರಾಜನಾಜ್ಞದಲಿ  
 ಮಾಯ ಠಕ್ಕೂ ಠವಳಿ ಮುಸಿಗಳೆ-  
 ಪಾಯ ಮೊದಲಾಗಿಪ್ಪ ದೋಷವು  
 ಕಾಯ ಜಾತನ ಉರುಬು ಜನರಲಿ ಜನಿಸದಾಪುರದಿ 23

ರಾಜ ಕಾರ್ಯವೆ ಭರದಿ ಮಾಡುತ  
 ವಾಜಿ ಮೇಧದ ಶತಕ ಪೂರ್ತಿಸಿ  
 ರಾಜ ರಾಜರ ತೇಜೋನಿಧಿ ತಾನೆನಿಸಿ ರಾಜಿಸಿದ  
 ಮಾಜದಲೆ ಶ್ರೀಹರಿಯ ಪದಯುಗ  
 ಪೂಜೆ ಮಾಡಿದ ಪುಣ್ಯಬಲದಿ ವಿ-  
 ರಾಜಮಾನ ಮಹಾನುಭಾವನು ಲೋಕ ಮೂರರಲಿ 24

ಸಾಧು ಜನತತಿ ಪೋಷ ಶುಭತಮ-  
 ವಾದ ಧೃತ ನಿಜ ವೇಷ ಸಂತತ  
 ಮೋದಮಯ ಸತ್ಕಾಯ ನಿರ್ಜಿತ ದೋಷ ಗುಣಭೂಷಾ  
 ಪಾದ ಭಜಿಸಲು ಇಚ್ಛೆ ಪೂರ್ತಿಪ-  
 ನಾದಿ ಕಾಲದಲಿಂದ ಜನಕೇ  
 ಬೋಧಿಸುಖ ಮೊದಲಾದ ವಿಧವಿಧ ಪೂರ್ಣಫಲ ನೀಡ್ಡ 25

ದಿತಿಜರೆಲ್ಲರು ನಿನ್ನ ಗೋವಿನ  
 ಸುತನಮಾಡೀ ಸರ್ವರಸಗಳ  
 ಮಿತಿಯುಯಿಲ್ಲದೆ ಧರೆಯು ಗೋವಿನ ಮಾಡಿ ಕರೆಸಿದರು  
 ರತುನ ಹೇಮ ಸುವೌಕ್ತಿಕಾವಳಿ  
 ತತಿಯ ಸಂತತಯೆಯ್ತು ಭೋಗದಿ  
 ವಿತತರಾದರು ನಿನ್ನ ಕರುಣವಯೆಂತು ವರ್ಣಿಸಲಿ 26

ನಿನ್ನ ನಂಬಿದ ಜನಕೆ ನ್ಯೂನತಿ  
 ಇನ್ನು ದಾವಿಧದಿಂದ ಬಾರದು  
 ಉನ್ನತಾಗೋದು ನಿವಿಳ ಭಾಗ್ಯವು ಮಿತಿಯುಯಿಲ್ಲದಲೆ  
 ಘನ್ನ ನಿನ್ನಯ ಪಾದಯುಗಳವ  
 ಮನ್ನದಲೆ ನಾ ಭಜಿಪೆ ಸರ್ವದ  
 ಎನ್ನ ಪಾಲಿಸುಯೆಂದು ಪ್ರಾರ್ಥನೆ ಮಾಡಿ ಬೇಡುವೆನು 27

ಗೋವು ಪಂಕದಿ ಮಗ್ಗವಾಗಿರೆ  
 ಕಾವ ನರನನು ಕಾಣದೀಪರಿ  
 ಧಾವಿ ಶ್ಯಾಗಲೆ ಬಪ್ಪ ನರನಿಗೆ ಉಸರಲದನವನು  
 ಭಾವಿ ಶಾಕ್ಷಣ ವ್ಯಸನ ಕಳೆಯದೆ  
 ತೀವಿ ಕೊಂಡದರಲ್ಲಿ ಮುಳುಗಿಸೆ  
 ಗೋವು ಮಾಡುವದೇನು ದೇವನೆ ನೀನೆ ಪಾಲಕನೂ

28

ಸ್ವಾತಿ ವೃಷ್ಟಿಗೆ ಬಾಯಿ ತೆರದಿಹ  
 ಚಾತಕಾಸ್ಯದೊಳಗ್ಗಿಕಣ ಜೀ-  
 ಮೂತನಾಥನು ಗರೆಯಲಾಕ್ಷಣ ಅದರ ತಪ್ಪೇನೋ  
 ನೀತ ಗುರುವರ ನೀನೆ ಎನ್ನನು  
 ಪ್ರೀತಿಪೂರ್ವಕ ಪಾಲಿಸೆಂದೆಡೆ  
 ಮಾತು ಲಾಲಿಸದಿರಲು ಎನ್ನಯ ಯತನವೇನಿದಕೆ

29

ಜನನಿ ತನಯಗೆ ವಿಷವ ನೀಡಲು  
 ಜನಕ ತನಯರ ಮಾರಿಕೊಳ್ಳಲು  
 ಜನಪ ವೃತ್ತಿ-ಕ್ಷೇತ್ರ ಕಳೆದರೆ ಆರಿಗುಸರುವದೂ  
 ಘನ ಶಿರೋಮಣಿ ನೀನೆ ಎನ್ನನು  
 ಮನಕೆ ತಾರದೆ ದೂರ ನೋಡಲು  
 ಇನತೆ ಶ್ರಮವನು ಕಳೆದು ಪಾಲಿಪರಾರೊ ಪೇಳೆನಗೆ

30

ನಿನಗೆ ತಪ್ಪದು ಎನ್ನ ಕಾಯ್ದುದು  
 ಎನಗೆ ತಪ್ಪದು ನಿನ್ನ ಭಜಿಸೊದು  
 ಜನುಮ ಜನುಮಕೆ ಸಿದ್ಧವೆಂದಿಗು ಪುಸಿಯ ಮಾತಲ್ಲ  
 ಕನಸಿಲಾದರು ಅನ್ಯದೇವರ  
 ನೆನಿಸೆನೆಂದಿಗು ನಿನ್ನ ಪದಯುಗ  
 ವನಜವಲ್ಲದೆ ಪೆರತೆ ಎನಗೇನುಂಟೊ ಸರ್ವಜ್ಞ

31

12

ಭೀತಿಗೊಳಿಸುವ ಭವದ ತಾವಕೆ  
 ಭೀತನಾದೆನೊ ಎನ್ನ ಪಾಲಿಸೊ  
 ಭೂತನಾಥನು ಭವದಿ ತೊಳಲುವ ಎನ್ನ ಪಾಡೇನು  
 ಭೂತದಯಪರನಾದ ಕಾರಣ  
 ಭೂತಿ ನೀ ಎನಗಿತ್ತು ಭವಭಯ  
 ಭೀತಿ ಪರಿಹರ ಮಾಡೊ ಗುರು ಜಗನ್ನಾಥ ವಿಠಲನೆ

32

ಶ್ರೀ ರಾಘವೇಂದ್ರ ವಿಜಯದಲ್ಲಿ ಎರಡನೆಯ ಸಂಧಿಯು  
 ಸಮಾಪ್ತವಾಯಿತು.

## ಮೂರನೆಯ ಸಂಧಿ

ರಾಘವೇಂದ್ರರ ವಿಜಯ ಪೇಳುವೆ  
ರಾಘವೇಂದ್ರರ ಕರುಣಬಲದಲಿ  
ರಾಘವೇಂದ್ರರ ಭಕುತರಾದಪರಿದನ ಕೇಳುವದು

ಆನಮಿಪೆ ಗುರುರಾಯನಂಘ್ರಿಗೆ  
ಸಾನುರಾಗದಿ ಸರ್ವಕಾಲಕೆ  
ದೀನಜನರುದ್ಧಾರಿ ಜನರಘುಹಾರಿ ಶುಭಕಾರಿ  
ನೀನೆಯೆನುತಲಿ ದೀನನಾಗೀ  
ನಾನೆ ನಿನ್ನನು ಬೇಡಿಕೊಂಬೆನೊ  
ನೀನೆ ಪಾಲಿಸು ಪ್ರಭುವೆ ಸ್ವಾಶ್ರಿತ ಜನರ ಸುರತರುವೆ 1

ಆ ಯುಗದಿ ಪೃಹ್ಲಾದನಾಮಕ  
ರಾಯನೀ ಯುಗದಲ್ಲಿ ವ್ಯಾಸಾ—  
ರಾಯನಾಗ್ಯವತರಿಸಿ ದಶಮತಿಮತವ ಸ್ಥಾಪಿಸಿದ  
ತೋಯಜಾಂಬಕಲಕುಮಿಪತಿನಾ—  
ರಾಯಣನೆ ತಾ ಸರ್ವರುತ್ತಮ  
ತೋಯಜಾಸನದಿವಿಜರೇಲ್ಲರು ಪರಿಗೆ ಸೇವಕರೂ 2

ಇನಿತು ಶಾಸ್ತ್ರದ ಸಾರ ತೆಗೆದೂ  
ವಿನಯದಿಂದಲಿ ತನ್ನ ಭಜಿಸುವ  
ಜನರ ಸಂತತಿಗರುಹಿ ಮುಕುತಿಯ ಪಥವ ತೋರಿಸಿದ  
ಮುನಿಕುಲೋತ್ತಮ ಯತಿಶಿರೋಮಣಿ  
ಕನಕದಾಸನ ಪ್ರಿಯನು ಸಂಯಮಿ—  
ಗಣಕೆ ರಾಜನು ಯದುವರೇಶನ ಭಜಿಸಿ ತಾ ಮೆರೆದ 3

ಈತ ಪುಟ್ಟಿದ ಚರ್ಯವರುಹುವೆ  
 ಭೂತಳದೊಳಾಶ್ಚರ್ಯವೆಂದಿಗು  
 ಭೂತ ಭಾವಿ ಪ್ರವರ್ತಕಾಲದಲಿಲ್ಲ ನರರೊಳಗೆ  
 ಜಾತನಾದರು ಜನವಿಲಕ್ಷಣ  
 ವೀತದೋಷ ವಿಶೇಷ ಮಹಿಮನು  
 ಖ್ಯಾತನಾದನು ಜಗದಿ ಸರ್ವದ ಜನನ ಮೊದಲಾಗಿ

4

ದಕ್ಷಿಣದಿ ಬನ್ನೂರು ಗ್ರಾಮದಿ  
 ದಕ್ಷನೆನಿಸಿದ ದೇಶಮುಖರಲಿ  
 ಲಕ್ಷ್ಮಿನಾಯಕನೆನಿಸಿ ಲೋಕದಿ ಖ್ಯಾತನಾಗಿಪ್ಪ  
 ಯಕ್ಷನಾಥನ ಧನದಿ ತಾನೂ  
 ಲಕ್ಷ್ಮಿಕರಿಸನು ಯೆನಿಪನಾತಗೆ  
 ಲಕ್ಷಣಾಂಕಿತಳಾದ ಜಯವತಿಯೆಂಬ ಸತಿಯುಂಟು

5

ಜಲಜ ಜಯಿಸುವ ವದನ ನೈದಲಿ  
 ಗೆಲುವ ನಿರ್ಮಲ ನಯನಯುಗಳವು  
 ಲಲಿತ ಚಂಪಕನಾಸ ದರ್ಪಣಕದವು ಶುಭಕರಣ  
 ಚಲುವದಾಡಿಯ ರದನ ಪಂಕ್ತಿಯು  
 ಕಲಿತರಕ್ತಾಧರದಿ ಮಿನುಗುತ  
 ಚಲಿಪಮಂದಸ್ಮಿತದಿ ಶೋಭಿಪ ಚುಬುಕ ರಾಜಿವುದು

6

ಕಂಬು ಪೋಲುವ ಕಂಠದೇಶವು  
 ಕುಂಭಿ ಶುಂಡ ಸಮಾನ ಬಾಹೂ  
 ಅಂಬುಜೋಪಮ ಹಸ್ತಯುಗಳವು ಕಾಂಚನಾಭರಣ  
 ರಂಭೆಯಳ ಕುಚಯುಗಳ ಸುಂದರ  
 ಕುಂಭ ಪೋಲ್ವವು ಉದರದೇಶವು  
 ರಂಭಪರಣ ಸುರೋಮುರಾಜಿತ ಮೂರು ವಳಿಯೊಪ್ಪೆ

7



ಗುಂಭನಾಭಿಯ ಸುಳಿಯು ಸುರನದಿ  
 ಯಂಬುಸುಳಿಯಂದದಲಿ ನಾರಿ ನಿ-  
 ತಂಬಪುಲಿನವು ಕದಲಿಗೂರು ಜಾನುಕನ್ನಡಿಯು  
 ಶಂಬರಾರಿಯ ತೂಣ ಜಂಘೆಯು  
 ಅಂಬುಜೋಪಮಚರಣ ಪುತ್ಥಳಿ-  
 ಬೊಂಬೆಯಂದದಿ ಸಕಲಭೂಷಣದಿಂದಲೊಪ್ಪಿದಳು

8

ಶಿರಿಯೋ ಭಾಗ್ಯದಿ ಚಲ್ವಿನಿಂದ-  
 ಪ್ಸರೆಯೊ ರೂಪದಿ ರತಿಯೊ ಕ್ಷಮದಲಿ  
 ಧರೆಯೊ ದಯದಲಿ ನಿರುತ ವರಮುನಿಸತಿಯೊ ಪೇಳ್ವೆಗೆ  
 ಅರಿಯದಂತಾ ನಾರಿ ಶಿರೋಮಣಿ  
 ಪಿರಿಯ ಶಿರಿಗುಣರೂಪದಿಂದಲಿ  
 ಮೆರೆಯುತಿಪ್ಪಳು ರಾಜಸದನದಿ ಲಕುಮಿ ತೆರದಂತೆ

9

ದೇಶಪತಿಯತಿವೃದ್ಧನಾತಗೆ  
 ಕೂಸುಯಿಲ್ಲದೆ ಬಹಳ ಯೋಚಿಸೆ  
 ದೇಶತಿರುಗುತ ಬಂದನಾ ಬ್ರಹ್ಮಣ್ಯಮುನಿರಾಯ  
 ವಾಸಗೈಸಲು ತನ್ನ ಮನಿಯಲಿ  
 ಮಾಸನಾಲಕರಲ್ಲಿ ಯತಿವರ-  
 ಈಶ ಸೇವೆಯಮಾಡಿ ತಾನಾ ಮುನಿಯ ಬೆಸಗೊಂಡ

10

ಎನಗೆ ಸುತ ಸಂತಾನವಿಲ್ಲವೊ  
 ಜನುಮಸಾರ್ಥಕವಾಗೊ ಬಗೆಯೊ  
 ಎನಗೆ ತೋರದು ನೀವೆ ಯೋಚಿಸಿ ಸುತನ ನೀಡುವದು  
 ಎನಲು ನರವರ ವಚನಲಾಲಿಸಿ  
 ಮುನಿವರೋತ್ತಮ ನುಡಿದ ನರವರ!  
 ನಿನಗೆ ಸಂತತಿಯುಂಟು ಕೃಷ್ಣನ ಭಜಿಸು ಸತಿಸಹಿತ

11

ಎಂದು ಮುನಿವರ ಚಂದದಿಂದಲಿ  
 ಒಂದು ಫಲವಭಿ ಮಂತ್ರಿಸಿತ್ತೂ  
 ಮುಂದಿನೀದಿನಕೊಬ್ಬ ತನಯನು ನಿನಗೆ ಪುಟ್ಟುವನು  
 ತಂದು ನೀವಾಸುತನ ನಮಗೇ  
 ಪೊಂದಿಸುವದೂ ನಿಮಗೆ ಮತ್ತೂ  
 ಕಂದನಾಗುವ ನಿಜವು ವಚನವು ಕೇಳೋ ನರಪತಿಯೆ 12

ಯಾದವೇಶನ ಭಜನೆ ಗರ್ಹನು  
 ಆದ ಬಾಲಕ ಗರ್ಭದಿರುವನು  
 ಆದರಿಸಿ ಪರಿಪಾಲಿಸುವದು ನಮ್ಮದಾಗಮನ  
 ವಾದನಂತರ ನಿನ್ನ ಸದನದಿ  
 ಹಾದಿ ನೋಡುತ ನಾಲ್ಕು ತಿಂಗಳು  
 ಸಾಧಿಸುವೆವುಯೆಂದು ಯತಿವರ ನುಡಿದು ತಾ ನಡೆದ 13

ಪೋಗಲಾ ಯತಿನಾಥ ಮುಂದಕೆ  
 ಆಗಶಾತನ ಸತಿಯು ಗರ್ಭವ  
 ಜಾಗು ಮಾಡದೆ ಧರಿಸಿ ಮೆರೆದಳು ಆಯತಾಂಬಕೆಯು  
 ನಾಗರೀಯರ ಸತಿಯರೆಲ್ಲರು  
 ಆಗ ಸಂತಸದಿಂದ ನೆರೆದರು  
 ಬ್ಯಾಗ ರಾಜನ ರಾಣಿ ಗರ್ಭಿಣಿಯಾದುದಾಶ್ಚರ್ಯ 14

ಸಣ್ಣ ನಡು ತಾ ಬೆಳೆಯೆ ತ್ರಿವಳಿಯು  
 ಕಣ್ಣುಗಳಿಗೇ ಕಾಣದಾಗಲು  
 ಸುಣ್ಣನೇ ಮೊಗವರಿಯೆ ಚೂಚುಕವೆರಡು ಕಪ್ಪಾಗೆ  
 ತಿಣ್ಣು ಪಚ್ಚೆಳ ಬೆಳೆಯೆ ಗಮನವು  
 ಸಣ್ಣದಾಗಲು ಬಿಳಿವು ಒಡೆಯೇ  
 ಕಣ್ಣು ಪೂರ್ವಿಸ ಮಿಂಚು ಬೆಳೆಯಲು ಗರ್ಭಲಾಂಛನವು 15

ಬಿಳಿಯ ತಾವರೆಯೊಳಗೆಯಿರುತಿಹ  
 ಅಲಿಯ ಸಮುದಯವೇನೊ ಆಗಸ  
 ದೊಳಗೆ ದಿನದಿನ ಬೆಳೆಯೊ ಚಂದ್ರನ ಕಳೆಯೊಕನಕಾದ್ರಿ,  
 ಯೊಳಗೆ ರಾಜಿಪ ಅಂಬುಧರತೆರ  
 ಪೊಳೆವ ಕಾಂತಿಯ ಚಿಲ್ವಿನಾನನ-  
 ದೊಳಗೆ ಮಿರುಗುವ ಗುರುಳುಗಳೊ ಸಲೆನಡುವಿನೋಳ್ತಾನೆ 16

ಪೊಳೆವ ಗರ್ಭವಿದೇನೊ ಕುಚಯುಗ  
 ತೊಳಪು ಚೂಚುಕ ಕಪ್ಪಿನಿಂದಲಿ  
 ಪೊಳೆಯುತ್ತಿದಳು ಗರ್ಭಧಾರಣೆಮಾಡಿ ವನಜಾಕ್ಷಿ  
 ತಳಿರುಪೋಲುವ ಅಡಿಗಳಿಂದಲಿ  
 ಚಲುವಕದಳೀ ಊರುಯುಗದೀ  
 ಬಳಕಿ ಬಾಗುತ ನಡೆಯೊ ಲಲನೆಯ ನಡಿಗೇ ಶೋಭಿಪದು 17

ಚಂದ್ರಮುಖಿಯಳ ಜಠರಮೆಂಬಾ  
 ಚಂದ್ರಕಾಂತದ ಮಣಿಯ ಮಧ್ಯದಿ  
 ಚಂದ್ರನಂದದಿ ಸಕಲಲೋಕಾನಂದಕರವಾದ  
 ಚಂದ್ರಬಿಂಬವ ಜೈಪ ಶಿಶು ತಾ  
 ಇಂದ್ರನಂದದಿ ಗರ್ಭದಿರಲೂ  
 ಸಾಂದ್ರತನುರುಚಿಯಿಂದಲೊಪ್ಪುತ ಮೆರೆದಳಾ ಜನನೀ 18

ಕಾಂಚನಾಂಗಿಯ ಗರ್ಭಧಾರಣ  
 ಲಾಂಛನೀ ಪರಿ ನೋಡಿ ನೃಪ ರೋ-  
 ಮಾಂಚನಾಂಚಿತ ಹರುಷದಿಂದಲಿ ಭೂಮಿ ದಿವಿಜರಿಗೆ  
 ವಾಂಛಿತಾರ್ಥವನಿತ್ತು ಮನದಲಿ  
 ಚಂಚಲಿಲ್ಲದೆ ನಾರಿಮಣಿಗೇ  
 ಪಂಚಮಾಸಕೆ ಕುಸುಮಮುಡಿಸೀ ಮಾಡ್ಡ ಸೀಮಂತ 19

ನಾರಿಗಾಗಲು ಬಯಕೆ ಪರಿಪರಿ  
 ಆರುತಿಂಗಳು ಪೋಗುತಿರಲೂ  
 ದೂರ ದೇಶದಲಿಂದಲಾಗಲೆ ಬಂದ ಮುನಿರಾಯ  
 ವಾರಿಜಾಕ್ಷಿಯು ಯತಿಯ ಪಾದಕೆ  
 ಸಾರಿನಮನವಮಾಡೆ ಗುರುವರ  
 ಧೀರತನಯನ ಬ್ಯಾಗ ನೀ ಪಡಿಯೆಂದು ಹರಸಿದನು 20

ಬಾಲೆಬಸಿರೊಳಗಿಪ್ಪ ಶಿಶು ಗೋ-  
 ಪಾಲಪದಯುಗ ಭಕ್ತನವನಿಗೆ  
 ಪಾಲಕಾಗಿಹ ಹರಿಯ ಮಜ್ಜನಮಾಡಿ ನಿತ್ಯದಲಿ  
 ಪಾಲಿನಿಂದಲಿ ಗರ್ಭದಲೆ ತಾ  
 ಬಾಲಗೀಪರಿ ಜ್ಞಾನವಿತ್ತೂ  
 ಪಾಲಿಸೀ ಬ್ರಹ್ಮಣ್ಯತೀರ್ಥರು ನಿಂತರಾಗಲ್ಲೇ 21

ಬಳಿಕ ಬರಲಾಪ್ರಸವಕಾಲದಿ  
 ಪೊಳೆವ ಮಿಸುಣೆಯ ಪಾತ್ರೆಯೊಳಗೇ  
 ತೊಳಪು ಸುಂದರ ಬೊಂಬೆಯಂದದಿ ಶಿಶುವು ಕಣ್ಣೊಪ್ಪೆ  
 ಕಳೆಗಳಿಂದಲಿ ನಭದಿ ದಿನದಿನ  
 ಬೆಳೆವ ಚಂದ್ರನೊ ಎನಿಪ ಬಾಲಕ  
 ಬೆಳೆಗುತೋರಿದ ಸೂತಿಶಾಗ್ಯಹದೊಳಗೆ ತಾ ಜನಿಸೀ 22

ಅಂಬುಜಾಪ್ತನು ತಾನೆಯೊಳದೀ  
 ಕುಂಭಿಣಿಯಲಿ ಬಂದನೇನೋ  
 ತುಂಬಿಸೂಸುವ ತೇಜದಿಂದಲಿ ಬಾಲ ಶೋಭಿಸಿದ  
 ಸಂಭ್ರಮಾಯಿತು ಮುನಿಗೆ ಹರಿಪ್ರತಿ-  
 ಬಿಂಬನಾಗಿಹ ಬಾಲರೂಪವ-  
 ನಂಬಕದ್ವಯದಿಂದ ನೋಡೀ ಹರುಷಪುಲಕಾಂಕ 23

ಆಗ ಯತಿವರ ಬಂದು ಶಿಶುವಿನ  
 ಬೇಗೆ ತಾ ಸ್ವೀಕರಿಸಿ ನಡೆದನು  
 ಸಾಗರೋದ್ಭವ ಸುಧೆಯ ಕಲಶವ ಗರುಡನೊಯ್ದಂತೆ  
 ಜಾಗುಮಾಡದೆ ಮುನಿಪ ತಾನನು  
 ರಾಗದಿಂದಲಿ ಶಿಶುವಿನೀಪರಿ  
 ತೂಗಿ ಲಾಲಿಸಿ ಪಾಲುಬೆಣ್ಣೆಯ ತಾನೆ ನೀಡುತ್ತಲಿ 24

ಇಂದು ತೆರದಲಿ ಬಾಲ ಕಳೆಗಳ  
 ಹೊಂದಿ ದಿನದಿನ ವೃದ್ಧಿಯೆಯಿದ  
 ಕಂದರಂದದಿ ಹಟಗಳಿಲ್ಲವೊ ಮೂರ್ಖತನವಿಲ್ಲಾ  
 ಮಂದಮತಿ ತಾನಲ್ಲ ಬುಧವರ  
 ವೃಂದವಂದಿತ ಪಾದಪಂಕಜ  
 ದಿಂದ ಶೋಭಿತನಾಗಿ ಮಠದಲಿ ಪೊಂದಿಯಿರುತಿಪ್ಪ 25

ಮೊಳೆದ ಪಲ್ಲಳು ಬಾಯೊಳೊಪ್ಪಿರೆ  
 ತೊಳಪು ನಗೆಮುಖ ಸೊಬಗು ಸೂಸುವ  
 ಹೊಳೆವ ಕಂಗಳು ನುಣುಪುಪೆಣೆ ಮುಂಗುರುಳು ತಾ ಹೊಳೆಯೆ  
 ಸುಳಿಯನಾಭಿಯು ಉದರವಳಿತ್ರಯ  
 ಎಳೆಯ ಶಂಕರಿ ತೋಳು ಯುಗಳವು  
 ಜೋಲಿದಂಬೇಗಾಲು ನಡಿಗೆಯ ಸೊಗಸು ಶೋಭಿಪದೂ 26

ದೂಳಿಸೋಕಲು ಸುಂದರಾಂಗವು  
 ನೀಲ ಮೇಘದ ತೆರನೆ ತೋರ್ಪದು  
 ನೀಳಮಾರ್ಗದಿ ನಲಿದು ನಡೆವನು ಬೀಳುತ್ತೇಳುತ್ತಲಿ  
 ತಿಳಿಯದತಿಸಂತೋಷವಾರಿಧಿ  
 ಯೊಳಗೆ ಸಂತತ ಮುನಿಪ ಮುಳುಗಿದ  
 ಪೇಳಲೆನವಶವಲ್ಲ ಬಾಲನ ಲೀಲೆ ಸುಖಮಾಲೆ 27

ಬಾಲ ಲೀಲೆಯ ನೋಡಿ ಹಿಗ್ಗುವ  
 ಲಾಲನೆಯ ತಾ ಮಾಡಿ ಪಾಡುವ  
 ಲೋಲಕುಂತಲ ಮುಖವ ಚುಂಬಿಪ ಗೋಪಿಯಂದದಲಿ  
 ಪಾಲಸಾಗರ ಶಯನ ಪದಯುಗ  
 ಲೋಲಬಾಲಕ ಎನಗೆ ದೊರೆತನು  
 ಪೇಳಲೇನಿಹದೆನ್ನ ಪುಣ್ಯದ ಫಲವೆ ಫಲಿಸಿಹುದೋ 28

ಆಡುತಿಹನೆಳೆ ಮಕ್ಕಳೊಡನೇ  
 ಮಾಡುತಿಹ ತಾನೊಮ್ಮೆ ಲೀಲೆಯ  
 ನೋಡುತಿಹ ಆಶ್ಚರ್ಯಗೊಳುತಲಿ ಬಾಲರಾಟವನೂ  
 ಕೂಡೆ ಮನಿಮನಿ ತಿರುಗುತಿಪ್ಪನು  
 ರೂಢಿಜನರನು ಮೋಹಗೊಳಿಸುವ  
 ಗಾಡಿಕಾರನು ಕೃಷ್ಣತೆರದಲಿ ಲೀಲೆಮಾಡಿದನು 29

ಪಾಡುವಂ ಜನರನ್ನು ಪರಿಪರಿ  
 ನೋಡುವಂ ಥರಥರದಿ ಹಾಸ್ಯವ  
 ಮಾಡುವಂ ತಾನರ್ಥಿಸುತಲವರೊಡನೆ ಇರುತಿಪ್ಪ  
 ಕ್ರೀಡಿಸುತಲಾಪುರದ ಬಾಲರ  
 ಕೂಡಿ ಈ ಪರಿ ಬೀದಿಯೊಳು ತಾ  
 ಮೂಢಬಾಲನ ತೆರದಿ ತೋರಿದ ಗೂಢಬಾಲಕನೂ 30

ಪಿಂತೆ ನಾರದಮುನಿಯ ವಚನವ  
 ಚಿಂತಿಸೀಪರಿ ತನ್ನ ಮನದಲಿ  
 ಕಂತುಜನಕನ ಸರ್ವಕಾಲದಿ ನೋಡಿ ನಲಿತಿಪ್ಪ  
 ಅಂತರಂಗದಿ ಶಿರಿಯ ರಮಣನ  
 ಇಂತು ಭಜನೆಯಗೈದು ಬಾಲಕ  
 ಅಂತುತಿಳಿಸದೆ ತಾನೆ ಪ್ರಾಕೃತರಂತೆಯಿರುತಿಪ್ಪ 31

ಮೋತಗಾಯಿತು ಪಂಚವತ್ಸರ  
ನೀತವೇಸರಿ ಧೂಳಿಯಕ್ಷರ  
ಪ್ರೀತಿಯಿಂದಲಿ ಬರೆದು ತೋರಲು ಬಾಲ ತಾ ನುಡಿದ  
ತಾತ ಎನ್ನಯ ಮಾತು ಕೇಳೆಲೊ  
ಧಾತನಾಂಡಕೆ ಮುಖ್ಯ ಗುರುಜಗ  
ನ್ನಾಥ ವಿಠಲನು ತಾನೆ ಪೂರ್ಣನು ಸರ್ವರುತ್ತಮನು

32

ಶ್ರೀ ರಾಘವೇಂದ್ರವಿಜಯದಲ್ಲಿ ಮೂರನೆಯ ಸಂಧಿಯು  
ಸಮಾಪ್ತವಾಯಿತು.

## ನಾಲ್ಕನೆಯ ಸಂಧಿ

ರಾಘವೇಂದ್ರರ ವಿಜಯ ಪೇಳುವೆ  
ರಾಘವೇಂದ್ರರ ಕರುಣ ಬಲದಲಿ  
ರಾಘವೇಂದ್ರರ ಭಕುತರಾದವರಿದನು ಕೇಳುವುದು

ಪರಮಕರುಣಾಕರನು ಲೋಕಕೆ  
ಚರಣಸೇವಕರಾದ ಜನರಿಗೆ  
ಸುರರತರುವರದಂತೆ ಕಾಮಿತ ನಿರುತ ಕೊಡುತಿಪ್ಪಿ  
ಶರಣು ಪೊಕ್ಕೆನೊ ದುಃಖಮಯಭವ  
ಅರಣದಾಟಿಸು ಶೀಘ್ರ ನಿನ್ನಯ  
ಚರಣಯುಗದಲಿ ಎನ್ನನಿಟ್ಟು ಸಲಹೊ ಗುರುವರನೆ

1

ಇನಿತು ಬಾಲನ ವಾಕ್ಯಲಾಲಿಸಿ  
ಮುನಿಕುಲೋತ್ತಮನಾದ ಯತಿವರ  
ಮತಿಮತಾಂವರನಾದ ಬಾಲನ ನೋಡಿ ಸಂತಸದಿ  
ಮನದಿ ಯೋಚಿಸಿ ಸಪ್ತವತ್ಸರ  
ತನಯಗಾಗಲು ಮುಂಜಿ ಮಾಡಿಸಿ  
ವಿನಯದಿಂದಾಶ್ರಮವ ಕೊಟ್ಟೊ ವ್ಯಾಸಮುನಿಯಿಂದ

2

ಮುಂದೆ ತಾ ಬ್ರಹ್ಮಣ್ಯಯತಿವರ  
ಪೊಂದಿ ತಾ ಶ್ರೀಪಾದರಾಯರ  
ಮುಂದೆ ಬಾಲನು ನಿಮ್ಮ ಸನ್ನಿಧಿಯಲ್ಲಿಯಿರಲೆಂದ  
ಮಧ್ವಮತವುಧ್ಧ ರಿಸಲೋಸುಗ  
ಬಂದ ಬಾಲನ ತತ್ವತಿಳಿದೂ  
ಛಂದದಲಿ ತಾ ವಿದ್ಯೆಪೇಳಿದ ವೇದ್ಯಮತಿಯತಿಗೆ

3



ಮೂಲಮೂವತ್ತೇಳುಗ್ರಂಥದ  
 ಜಾಲಟೀಕಾಟಿಪ್ಪಣಿಸಹ  
 ವೇಳಿ ತಾ ಶ್ರೀಪಾದರಾಜರು ಧನ್ಯರೆಸಿದರು  
 ಶಿಲಗುರುಬ್ರಹ್ಮಣ್ಯತೀರ್ಥರು  
 ಕಾಲದಲಿ ವೈಕುಂಠ ಲೋಕವ  
 ಶಿಲಮನದಲಿ ಹರಿಯು ಸ್ಮರಿಸುತ ತಾವೆ ಪೊಂದಿದರು 4

ಅಂದು ಗುರುಗಳ ಭಂದದಿಂದಲಿ  
 ಒಂದು ಬೃಂದಾವನದಿ ಪೂಜಿಸಿ  
 ಬಂದ ಭೂಸುರತತಿಗೆ ಭೋಜನ ಕನಕ ದಕ್ಷಿಣೆಯ  
 ಭಂದದಿಂದಲಿಯಿತ್ತು ದಿನದಿನ  
 ಇಂದಿರೇಶನ ಭಜಿಸುತಲಿ ತಾ-  
 ನಂದು ಗುರುಗಳ ಪ್ರೀತಿಪಡಿಸಿದ ವ್ಯಾಸಮುನಿರಾಯ 5

ಮುಳ್ಳಬಾಗಿಲ ಮಠದ ಮಧ್ಯದಿ  
 ಒಳ್ಳೆಮುತ್ತಿನ ಚಿತ್ರದಾಸನ-  
 ದಲ್ಲಿ ತಾ ಕುಳಿತಿದುರ್ ಶಿಷ್ಯರ ತತಿಗೆ ನಿತ್ಯದಲಿ  
 ಖುಲ್ಲಮಾಯ್ಗಿಳ ಮತವಿಚಾರವ  
 ಸುಳ್ಳುಮಾಡಿದ ಮಧ್ವಶಾಸ್ತ್ರಗ-  
 ಳೆಲ್ಲ ಭೋದಿಸಿ ಹರಿಯೆ ಸರ್ವೋತ್ತಮನು ನಿಜವೆಂದ 6

ಏಕೊನಾರಾಯಣನೆ ಲಯದಲ-  
 ನೇಕ ಜೀವರ ತನ್ನ ಜಠರದಿ  
 ಏಕಭಾಗದಲಿಟ್ಟು ಲಕುಮಿಯ ಭುಜಗಳಾಂತರದಿ  
 ಶ್ರೀಕರನು ತಾ ಶೂನ್ಯನಾಮದಿ  
 ಏಕರೂಪವ ಪೊಂದುಗೊಳಿಸುತ  
 ಶ್ರೀಕರಾತ್ಮಕವಟದ ಪತ್ರದಿ ಯೋಗನಿದ್ರಿಯನು 7

ಮಾಡುತಿರಲಾಕಾಲಕಂಭ್ರಣಿ  
 ಪಾಡಿ ಜಯಜಯವೆಂದು ಸ್ತವನವ  
 ಮಾಡಿ ಬೋಧಿಸಿ ಸೃಷ್ಟಿಕಾಲವು ಪ್ರಾಪ್ತವಾಗಿಹದೊ  
 ನೋಡಿ ಜೀವರ ಉದರದಿರುವರ  
 ಮಾಡಿ ಭಾಗವ ಮೂರುಮುಷ್ಟಿಯ  
 ಒಡೆಯ ತಾನೇ ಸೃಷ್ಟಿಮಾಡಿದ ಸೃಜ್ಯಜೀವರನ

8

ಆದಿನಾರಾಯಣನೆ ಮೂಲನು  
 ವೇದಗಮ್ಯಾನಂತನಾಮಕ  
 ಆದನಾತನು ಅಂಶಿರೂಪನು ವಿಶ್ವತೋಮುಖನು  
 ಪಾದಹಸ್ತಾದ್ಯವಯವಂಗಳು  
 ವೇದರಾಶಿಗೆ ನಿಲುಕಲಾರವು  
 ವೇದಮಾನಿಯು ಲಕುಮಿ ತಿಳಿಯಳು ತಿಳಿವ ಸರ್ವಜ್ಞ

9

ವಿಶ್ವತೋಮುಖ ಚಕ್ಷು ಕರ್ಣನು  
 ವಿಶ್ವತೋದರ ನಾಭಿ ಕುಕ್ಷನು  
 ವಿಶ್ವತೋಕಟಿ ಊರು ಜಾನೂ ಜಂಘೆಯುಗ ಗುಲ್ಫ  
 ವಿಶ್ವತೋಮಯ ಪಾದವಾರಿಜ  
 ವಿಶ್ವತಾಂಗುಲಿ ರಾಜಿನಖಗಳು  
 ವಿಶ್ವಕಾಯನು ವಿಶ್ವದೊಳಗಿಹ ವಿಶ್ವ ವಿಶ್ವೇಶ

10

ಅಪದಪಾಣಿಯು ಜವನಪಿಡಿವನು  
 ಉಪಿತಶ್ರುತಿ ಕಣ್ಕೇಳಿನೋಡ್ಡನು  
 ಅಪರಮಹಿಮನ ಶಿರಿಯು ಅರಿಯಳು ಸುರರ ಪಾಡೇನು  
 ಜಪಿಸಿ ಕಾಣುವೆನೆಂದು ಲಕುಮಿಯು  
 ಅಪರಿಮಿತ ತಾ ರೂಪಧರಿಸೀ  
 ತಪಿಸಿ ಗುಣಗಳ ರಾಶಿಯೊಳು ತಾನೊಂದು ತಿಳಿಲಿಲ್ಲ

11

ಅಂದುಪೋಗಿಹೆ ಲಕುಮಿರೂಪಗ-  
 ಳಿಂದಿಗೂ ಬರಲಿಲ್ಲ ಕಾರಣ-  
 ಛಂದದಿಂದಲಿ ವೇದವೇಳ್ವದನಂತ ಮುಹಿಮೆಂದು  
 ಒಂದೆರೂಪದಿ ಹಲವುರೂಪವು  
 ಒಂದೆಗುಣದೊಳನಂತಗುಣಗಳು  
 ಎಂದಿಗಾದರು ಪೊಂದಿಯಿಪ್ಪ ವನಂತಕಾಲದಲಿ

12

ಪೂರ್ಣವೆನಿಪವು ಗುಣಗಣಂಗಳು  
 ಪೂರ್ಣವೆನಿಪವು ಅವಯವಂಗಳು  
 ಪೂರ್ಣವೆನಿಪವು ರೂಪಕರ್ಮಗಳಾವಕಾಲದಲಿ  
 ಪೂರ್ಣನಗುಮುಖಿ ಕಂಠಹೃದಯನು  
 ಪೂರ್ಣಜಾನು ಸುಕಕ್ಷ ಕುಕ್ಷನು  
 ಪೂರ್ಣಕಟಿ ತಟ ನಾಭಿ ಊರು ಜಾನು ಜಂಘೆಗಳು

13

ಪೂರ್ಣಗುಲ್ಫ ಸುಪಾದಪದುಮವು  
 ಪೂರ್ಣವಾದಂಗುಲಿಯ ಸಂಘೆವು  
 ಪೂರ್ಣ-ನಖಿ-ಧ್ವಜ-ವಜ್ರ-ಚಕ್ರ-ಸುಶಂಖಿ ರೇಖೆಗಳು  
 ಪೂರ್ಣವಾದುದು ಅಂಶಿರೂಪವು  
 ಪೂರ್ಣವಾದುದು ಅಂಶರೂಪವು  
 ಪೂರ್ಣವಾಗಿಹವೆಲ್ಲ ಜೀವರ ಬಿಂಬರೂಪಗಳು

14

ಪುರುಷ ಸ್ತ್ರೀಯಳುಯೆಂಬ ಭೇದದಿ  
 ಎರಡುರೂಪಗಳುಂಟು ಈತಗೆ  
 ಪುರುಷನಾಮಕ ನಂದಮಯ ಬಲಭಾಗ ತಾನೆನಿಪ  
 ಕರಸುವನು ವಿಜ್ಞಾನಮಯ ತಾ-  
 ನರಸಿಯೆನಿಸುತ ವಾಮಭಾಗದಿ  
 ಇರುವ ಕಾರಣ ಸ್ವರಮಣನು ತಾನಾಗಿಯಿರುತಿಪ್ಪ

15

ನಾರಾಯಣನು ಪುರುಷರೂಪದಿ  
 ನಾರಾಯಣಿಯು ಸ್ತ್ರೀಯ ರೂಪದಿ  
 ಬೇರೆಯಲ್ಲವು ತಾನೆ ಈವಿಧ ಎರಡುರೂಪದಲಿ  
 ತೋರುತಿಪ್ಪನು ಸ್ತ್ರೀಯ ರೂಪವೆ  
 ಚಾರುತರ ಸಿರಿವತ್ಸನಾಮದಿ  
 ಸೇರಿಯಿಪ್ಪದು ಪುರುಷರೂಪದಿ ವಕ್ಷೋಮಂದಿರದಿ

16

ಲಕುಮಿದೇವಿಗೆ ಬಿಂಬವೆನಿಪೊದು  
 ಸಕಲ ಸ್ತ್ರೀಯರ ಗಣದಲಿಪ್ಪದು  
 ವ್ಯಕ್ತವಾಗಿಹುದಾದಿಕಾಲದಿ ಮುಕುತಿ ಸೇರಿದರು  
 ವಿಕಲವಾಗದು ಯೆಂದಿಗಾದರು  
 ನಿಖಿಳಜಗದಲಿ ವ್ಯಾಪಿಸಿಪ್ಪದು  
 ಲಕುಮಿರಮಣಿಯ ಲಕ್ಷ್ಯವಿಲ್ಲದೆ ಸೃಜಿಪ ತಾನೆಲ್ಲ

17

ಪುರುಷಜೀವರ ಹೃದಯದಲಿ ತಾ  
 ಪುರುಷರೂಪದಿ ಬಿಂಬನೆನಿಸುವ  
 ಇರುವ ಸರ್ವದ ಪ್ರಳಯದಲಿಸಹ ಬಿಡನು ತ್ರಿವಿಧರನು  
 ಕರಸುತಿಪ್ಪನು ಜೀವನಾಮದಿ  
 ಬೆರೆತು ಕರ್ಮವಮಾಡಿ ಮಾಡಿಸಿ  
 ನಿರುತಜೀವರ ಕರ್ಮರಾಶಿಗೆ ಗುರಿಯಮಾಡುವನು

18

ಮೂಲನಾರಾಯಣನು ತಾ ಬಲು  
 ಲೀಲೆಮಾಡುವ ನೆವದಿ ತಾನೆ ವಿ-  
 ಶಾಲಗುಣಗಣ-ಸಾಂಶ-ಜ್ಞಾನಾನಂದ-ಶುಭಕಾಯ  
 ಬಾಲರೂಪವ ಧರಿಸಿ ವಟದೆಲೆ  
 ಆಲಯದಿ ಶಿರಿ-ಭೂಮಿ-ದುರ್ಗರ  
 ಲೋಲನಾದಾಪದುಮನಾಭನೆ ವ್ಯಕ್ತ ತಾನಾದ

19

ನಾನವಿಧದವತಾರಗಳಿಗೆ ನಿ-  
 ದಾನ ಬೀಜವುಯೆನಿಸುತಿಪ್ಪೊದು  
 ಮೊನ-ಕೂರ್ಮ-ವರಾಹ ಮೊದಲೂ ಸ್ವಾಂಶಕಳೆರೂಪ  
 ತಾನೆ ಸಕಲಕೆ ಮೂಲಕಾರಣ  
 ತಾನೆ ತನ್ನಯ ರೂಪ ಸಮುದಯ  
 ತಾನೆ ತನ್ನಲಿಯಿಡುವ ಪ್ರಲಯದಲೇಕನೆನಿಸುವನು 20

ರಾಮರೂಪವನಂತಯಿಪ್ಪದು  
 ವಾಮನಾದಿಯನಂತ ಕೃಷ್ಣರು  
 ಸೀಮೆವಿಲ್ಲದೆ ರೂಪಸಂತತಿ ಬೇರೆ ತೋರುವದು  
 ಹೇಮನಿರ್ಮಿತ ಮೂರ್ತಿಗೊಪ್ಪುವ  
 ಚಾಮಿಕರಮಯಚಾರುಭೂಷಣ-  
 ಸ್ತೋಮ ನೋಡುವ ಜನರ ಸಂಘಕೆ ಬೇರೆತೋರ್ಪಂತೆ 21

ಅಂಶಿಯಲಿ ಸಂಶ್ಲೇಷಣಕೃವು  
 ಅಂಶ ಸಮುಹವು ಎಯ್ತು ತೋರ್ಪುದು  
 ಸಂಶಯೇನಿದರಲ್ಲಿ ತನೆಯೊಳು ಕಾಳ್ಗಳಿದ್ದಂತೆ  
 ಭ್ರಂಶರಾಗದೆ ಸುಮತಗಳನು ಪ್ರ-  
 ಸಂಶಮಾಳ್ಳ ಸುಶಾಸ್ತ್ರದಲಿ ನಿ-  
 ಸ್ಸಂಶಯಾತ್ಮಕರಾಗಿ ಮನದೃಢ ಮಾಡಿ ನೋಡುವದು 22

ಬಿಂಬಹರಿ ಪ್ರತಿಬಿಂಬಜೀವರು  
 ಬಿಂಬನೇ ತಾ ಮೂಲ ಕಾರಣ  
 ಇಂಬುಯೆನಿಪ ಸ್ವರೂಪದೇಹೋಪಾಧಿಯೆನಿಸುವದು  
 ಎಂಬ ವಾಕ್ಯದ ಭಾವ ತಿಳಿಯದೆ  
 ಶುಂಭರಾದರು ದ್ವಿಜರು ಕೆಲವರು  
 ಗುಂಭವಾಗಿದರರ್ಥಯಿರುವದು ಪರಮಗೋಪಿತವು 23

ಸತ್ಯವಾಗಿಹ ಆತ್ಮರೂಪವೆ  
 ನಿತ್ಯವಾದ ಉಪಾಧಿಯೆನಿಪದು  
 ವ್ಯತ್ಯಯವುಯೇನಿಲ್ಲ ನೋಡಲು ಗೊತ್ತು ತಿಳಿಯದಲೆ  
 ವ್ಯತ್ಯಯಾರ್ಥವಮಾಡಿ ಕೆಡಿಸದೆ  
 ಸತ್ಯವಾದದು ತಿಳಿಯಲಾ ಹರಿ  
 ಭೃತ್ಯರಾಗ್ರಾಣಿಯಾಗಿ ಪರಸುಖವೆಯ್ನಿ ಮೋದಿಪನು 24

ಅಂತರಾತ್ಮನು ಸಕಲಜೀವರ  
 ಅಂತರಂಗಸ್ವರೂಪ ದೇಹದಿ  
 ನಿಂತು ತಾ ಸರ್ವಾಂಗವ್ಯಾಪಕನಾಗಿಯಿರುತಿಪ್ಪ  
 ಸಂತತದಿ ತಾ ನಂದರೂಪನ-  
 ನಂತ ಜೀವಸ್ವರೂಪಬಹಿರದಿ  
 ನಿಂತು ಸದ್ವಿಜ್ಞಾನರೂಪದಿ ಆತ್ಮನೆನಿಸಿಪ್ಪ 25

ಈತನಂತಾನಂತರೂಪದಿ  
 ಪ್ರೀತಿಪೂರ್ವಕ ದಾಸಜನರಿಗೆ  
 ನೀತಫಲಗಳ ಸರ್ವವ್ಯಾಪಕ ತಾನೆ ಕೊಡುತಿಹನು  
 ಜಾತ ಸೂರ್ಯಾನಂತನಿಭ ನಿಜ-  
 ಜ್ಯೋತಿಮಯ ಸತ್ತೇಜೋಮೂರುತಿ  
 ದಾತಗುರುಜಗನ್ನಾಥವಿಠಲನು ತಾನೆ ಪರಿಪೂರ್ಣ 26  
 ಶ್ರೀ ರಾಘವೇಂದ್ರವಿಜಯದಲ್ಲಿ ನಾಲ್ಕನೆಯ ಸಂಧಿಯು  
 ಸಮಾಪ್ತವಾಯಿತು.

## ಐದನೆಯ ಸಂಧಿ

ರಾಘವೇಂದ್ರರ ವಿಜಯ ಪೇಳುವೆ  
ರಾಘವೇಂದ್ರರ ಕರುಣ ಬಲದಲಿ  
ರಾಘವೇಂದ್ರರ ಭಕುತರಾದವರಿದನು ಕೇಳುವುದು

ಬೇಧ ಪಂಚಕ ತಾರತಮ್ಯವ-  
ನಾದಿಕಾಲದಿ ಸಿದ್ಧವೆನ್ನುವ  
ಮೋದತೀರ್ಥರ ಶಾಸ್ತ್ರಮರ್ಮವ ಪೇಳ್ವ ಬುಧಜನಕೆ  
ಬೇಧ ಜೀವನಿಯೆಂಬ ಗ್ರಂಥವ  
ಸಾದರದಿ ತಾ ರಚಿಸಿ ಲೋಕದಿ  
ವಾದದಲಿ ಪ್ರತಿವಾದಿ ಸಂಘವ ಜೈಸಿ ರಾಜಿಸಿದ

1

ತರ್ಕತಾಂಡವ ರಚನೆಮಾಡಿ ವಿ-  
ತರ್ಕವಾದಿಯ ಮುರಿದು ಪರಗತಿ  
ಕರ್ಕಶಾಗಿಹ ನ್ಯಾಯವೆನಿಪಾಮೃತವ ನಿರ್ಮಿಸಿದ  
ಶರ್ಕರಾಕ್ಷಗೆ ಗಹನ ಚಂದ್ರಿಕೆ-  
ಯರ್ಕನಂದದಿ ತಿಮಿರಹರ ದೇ|  
ವರ್ಕರಲ್ಲದೆ ಕೃತಿಗೆ ಯೋಗ್ಯರು ನರರು ಆಗುವರೆ

2

ದಶಮತೀಕೃತಶಾಸ್ತ್ರಭಾವವ  
ವಿಶದ ಮಾಡುವ ಟಿಪ್ಪಣೀಗಳ  
ಮಸೆದ ಅಸಿತೆರಮಾಡಿ ಪರಮತ ನಾಶಗೈಯುತಲಿ  
ಅಸಮ ಮಹಿಮೆಯ ತೋರಿ ತಾ ಈ  
ವಸುಧಿ ಮಂಜಲ ಮಧ್ಯ ಪೂರ್ಣಮ  
ಶಶಿಯ ತೆರದಲಿ ಪೂರ್ಣಕಳೆಯುತನಾಗಿ ಶೋಭಿಸಿದ

3

ತಂತ್ರಸಾರದಿ ಪೇಳ್ವ ಸುಮಹಾ  
 ಮಂತ್ರ ಸಂಘವ ಶಿಷ್ಯ ಜನಕೇ  
 ಮಂತ್ರಮೂರ್ತವ ತಿಳಿಸಿ ಸಿದ್ಧಿಯಮಾಡಿ ತೋರಿಸುತ  
 ಅಂತವಿಲ್ಲದ ವಿಶ್ವಕೋಶದ  
 ತಂತ್ರಮಾಡುವ ಸರ್ವಲೋಕಸ್ವ-  
 ತಂತ್ರ ಶ್ರೀಹರಿಪಾದಪಂಕಜ ಭಜನೆ ಪರನಾದ

4

ಪದಸುಳಾದಿಗಳಿಂದ ಹರಿಗುಣ  
 ಮುದದಿ ಪೇಳುತ ಮುದ್ರಿಕೆಲ್ಲದೆ  
 ಹೃದಯದಲಿ ತಾ ಚಿಂತೆಗೈತಿರಲಾಗ ಮುನಿರಾಯಾ  
 ಒದಗಿ ಪೇಳಿದ ಕೃಷ್ಣಸ್ವಪ್ನದಿ  
 ಬದಲಯಾವದು ನಿನಗೆಯಿಲ್ಲವೊ  
 ಯದುವರಶ್ರೀ ಕೃಷ್ಣನಾಮವ ನಿನಗೆ ಮುದ್ರಿಕೆಯೋ

5

ಒಂದು ದಿನದಲಿ ವಿಪ್ರನೋರ್ವನು  
 ಬಂದು ವ್ಯಾಸರಕ್ಷೆಪಾದಕಮಲಕೆ  
 ವಂದಿಸಿ ಕೈಮುಗಿದು ಬೇಡಿದ ಎನಗೆ ಉಪದೇಶ  
 ಇಂದು ಮಾಡಿರಿ ಎನಗೆ ಪರಗತಿ  
 ಪೊಂದೊ ಮಾರ್ಗವ ತೋರಿ ಸಲಹಿರಿ  
 ಮಂದಮತಿ ನಾನಯ್ಯ ಗುರುವರ ಕರುಣಸಾಗರನೆ

6

ಕ್ಷೋಣಿತಳದಲಿ ತನ್ನ ಮಹಿಮೆಯು  
 ಕಾಣಗೊಳಿಸುವೆನೆಂದು ಚಾರಗೆ  
 ಕೋಣನೆಂಬುವ ನಾಮಮಂತ್ರವ ಪೇಳಿ ಕಳುಹಿದನು  
 ಮಾಣದಲೆ ತಾನಿತ್ಯ ಜಲಧರ  
 ಕೋಣ ಕೋಣವುಯೆಂದು ಜಪಿಸಿದ  
 ವಾಣಿ ಸಿದ್ಧಿಯಯೆಯ್ದು ಕಾಲನ ಕೋಣ ಕಂಗೊಳಿಸೆ

7



ಕೆತ್ತಕತ್ತಲುಮೊತ್ತವೋ ಬಲ-  
 ವತ್ತರಾಂ ಜನರಾಶಿಯೋ ನಗ-  
 ಕುತ್ತಮೋತ್ತಮನೀಲಪರ್ವತವೇನೊ ಪೇಳ್ವರ್ಗೆ  
 ಚಿತ್ತತೋಚದ ತೆರದಿ ಕಾಲನ  
 ಮತ್ತವಾಗಿಹ ಕೋಣ ಶೀಘ್ರದಿ  
 ಆತ್ತಲಿಂದಲಿ ಬಂದು ದೂತನ ಮುಂದೆ ಕಣ್ಣೆಸೆಯೆ

8

ದಂಡಧರನಾ ಕೋಣ ಕಣ್ಣೆಲಿ  
 ಕಂಡು ಪಾರ್ವನು ಮನದಿ ಭೀತಿಯ  
 ಗೊಂಡು ಗಡಗಡ ನಡುಗುತೀಪರಿ ಶ್ರಮವನೆಯ್ವಿ ದನು  
 ಚಂಡಕೋಪವ ತಾಳಿ ಮಹಿಷವು  
 ಪುಂಡ ಎನ್ನನು ಕರೆದ ಕಾರಣ  
 ಖಂಡಿತೀಗಲೆ ಪೇಳೊ ನಿನಮನೊಬಯಕೆ ಪೂರ್ತಿಸುವೆ

9

ದ್ವಿಜಲುಲಾಯದ ವಚನಲಾಲಿಸಿ  
 ತ್ಯಜಿಸಿ ತಪವನು ತ್ವರದಿ ಬಂದೂ  
 ನಿಜಗುರೂತ್ತಮರಾದ ವ್ಯಾಸರ ನಮಿಸಿ ತಾ ನುಡಿದ  
 ದ್ವಿಜನೆ ಪೇಳೆಲೊ ಮಹಿಷಪತಿಗೇ  
 ದ್ವಿಜವರೂಢನ ಪಾದಪಂಕಜ  
 ಭಜನೆಗನುಕೂಲವಾದ ಕಾರ್ಯವಮಾಚು ನೀಯೆಂದೂ

10

ಕರೆಯ ಒಳಗಿಹದೊಂದು ಉರುಶಿಲೆ  
 ನರರಿಗಸದಳವೆನಿಸುತಿರ್ಪುದು  
 ಕರೆದು ಕೋಣಕೆ ಪೇಳಿ ಶಿಲೆಯನು ತಗಿಸು ತ್ವರದಿಂದ  
 ಗುರುಗಳಾಡಿದ ವಚನ ಶಿರದಲಿ  
 ಭರಿಸಿ ದ್ವಿಜತಾ ಬಂದು ಕೋಣಕೆ  
 ಆರಿಕೆಮಾಡಿದ ಗುರುಗುಳೋಕ್ತಿಯ ನೀನೆಮಾಡೆಂದಾ

11

ಪೇಳಿದಾದ್ವಿಜವರನ ವಚನವ  
 ಕೇಳಿದಾಕ್ಷಣ ಶಿಲೆಯ ತಾನೂ  
 ಸೀಳಿಬಿಸುಟಿತು ಸುಲಭದಿಂದಲಿ ಏನು ಅಚ್ಚರವೋ  
 ಕೇಳು ದ್ವಿಜವರ ಮತ್ತೆ ಕಾರ್ಯವ  
 ಪೇಳು ಮಾಡುವೆ ನೀನೆ ಕರೆಯಲು  
 ವ್ಯಾಳ್ಯದಲಿ ನಾ ಬಂದುಮಾಡುವೆನೆಂದು ತಾ ನುಡಿದು 12

ನಡಿಯಲಾ ಯಮರಾಯ ಕೋಣವು  
 ಬಡವದ್ವಿಜನಿಗೆ ಮುನಿಯು ಒಲಿದೂ  
 ಮಡದಿ-ಮಕ್ಕಳು-ವೃತ್ತಿ-ಕ್ಷೇತ್ರವು-ಕನಕ-ಮನಿಧನವು  
 ದೃಢ-ಸುಭಕುತಿ-ಜ್ಞಾನವಿತ್ತೂ  
 ಪೊಡವಿತಳದಲಿ ಪೊರೆದು ಹರಿಪದ-  
 ಜಡಜಯುಗದಲಿ ಮನವನಿತ್ತೂ ಗತಿಯ ಪಾಲಿಸಿದಾ 13

ಏನು ಮಹಿಮೆಯೊ ವ್ಯಾಸರಾಯರ  
 ಏನು ಪುಣ್ಯದ ಪ್ರಭವೊ ಲೋಕದಿ  
 ಏನು ಪೂಜ್ಯನೊ ಆವದೇವ ಸ್ವಭಾವಸಂಭವನೊ  
 ಏನು ಪೂರ್ವದ ತಪದ ಫಲವೋ  
 ಏನು ಹರಿಪದ ಪೂಜ ಫಲವೋ  
 ಏನು ದೈವವೋ ಇವರ ಕರುಣದಿ ಜಗಕೆ ಅಖಿಳಾರ್ಥ 14

ಇಂದ್ರತಾ ನೈಶ್ಚರ್ಯದಿಂದಲಿ  
 ಚಂದ್ರ ತಾ ಕಳಿಪೂರ್ತಿಯಿಂದ ದಿ-  
 ನೇಂದ್ರ ತಾ ನಿರ್ದೋಷತನದಲಿ ಮೆರೆವ ನೀ ತೆರದಿ  
 ಮಂದ್ರಗಿರಿಧರ ಹರಿಯಕರಣವು  
 ಸಾಂದ್ರವಾದುದರಿಂದ ತಾನೆ ಯ-  
 ತೀಂದ್ರಮಹಿಮೆಯಗಾಧವಾಗಿಹುದೆಂದು ಜನಹೊಗಳೆ 15

ವ್ಯಾಸಸಾಗರವೆಂಬ ವಿಮಲ ಜ-  
 ಲಾಶಯವ ತಾಮಾಡಿ ದಿನದಿನ  
 ಕೀಶನಾಥನ ಸೇವೆಮಾಡುತ ದೇಶದಲಿ ಮೆರೆವಾ  
 ಶೇಷಗಿರಿಯನು ಸಾರ್ದು ವೇಂಕಟ  
 ಈಶ ಮೂರ್ತಿಯ ಪೂಜೆ ಸಂತತ  
 ಆಶೆಯಿಲ್ಲದೆಗೈದು ದ್ವಾದಶವರುಷ ಬಿಡದಂತೆ

16

ಇಳಿದು ಗಿರಿಯನು ಧರಣಿತಳದಲಿ  
 ಮಲವು ಮೂತ್ರವುಮಾಡಿ ಮತ್ತೂ  
 ಜಲದಿಸ್ನಾನವಗೈದು ಪಾಠವ ಪೇಳಿ ಹರಿಪೂಜಾ  
 ಇಳೆಯ ಸುರವರಸಂಘಮಧ್ಯದಿ  
 ಬೆಳಗುತ್ತಿಪ್ಪನು ವ್ಯಾಸಮುನಿಯೂ  
 ಕಳೆಗಳಿಂದಲಿ ಪೂರ್ಣಚಂದಿರ ನಭದಿ ತೋರ್ಪಂತೆ

17

ತಿರುಪತೀಶನ ಕರುಣಪಡದೀ  
 ಧರೆಯಮಂಡಲ ಸುತ್ತುತ್ತಾಗಲೆ  
 ಧುರದಿ ಮೆರೆವಾ ಕೃಷ್ಣರಾಯನ ಸಲಹಿ ಮುದವಿತ್ತ  
 ಧರೆಗೆ ದಕ್ಷಿಣಕಾಶಿಯೆನಿಸುವ  
 ಪರಮಪಾವನ ಪಂಪಕ್ಷೇತ್ರಕೆ  
 ಸುರವರೇಶನ ದಿಗ್ವಿಭಾಗದಲಿರುವ ಗಿರಿತಟದಿ

18

ಮೆರೆವ ಚಕ್ರಸುತೀರ್ಥತೀರದಿ  
 ಇರುವ ರಘುಕುಲರಾಮದೇವನು  
 ಪರಮಸುಂದರ ಸೂರ್ಯಮಂಡಲವರ್ತಿಯೆನಿಸಿಪ್ಪ  
 ತರುಣನಾರಾಯಣನ ಮೂರುತಿ  
 ಗಿರಿಯೊಳಿಪ್ಪನು ರಂಗನಾಥನು  
 ವರಹದೇವನು ಪೂರ್ವಭಾಗದಿಯಿರುವನಾಸ್ಥಳದಿ

19

ಹರಿಯುಯಿಲ್ಲದ ಸ್ಥಳದಲಿರುತಿಹ  
ಹರಿಯು ಪೂಜೆಗೆ ಅರ್ಹನಲ್ಲವೊ  
ಹರಿಯು ಸ್ಥಾಪನ ಮುಖ್ಯವಾಳ್ಳದುಯೆನುತ ಯತಿನಾಥ  
ಗಿರಿಯ ಮಧ್ಯದಿ ಮರುತರೂಪವ-  
ನಿರಿಸಿ ಪೂಜೆಯಮಾಡಿ ಪರಿಪರಿ  
ಸುರಸ-ಪಕ್ಷ-ಸುಭಕ್ಷ್ಯಭೋಜನ-ಕನಕ-ದಕ್ಷಿಣವಾ

20

ಧರಣಿಸುರಗಣಕಿತ್ತು ಗುರುವರ  
ಸ್ಮರಣೆಮಾಡುತ ನಿದ್ರೆಮಾಡಲು  
ಬರುತ ಮರುದಿನ ನೋಡೆ ಕಪಿವರಮೂರ್ತಿ ಕಾಣದಲೆ  
ಭರದಿ ಅಚ್ಚರಿಗೊಂಡು ಸಂಯಮಿ-  
ವರನು ಮನದಲಿ ಯೋಚಿಸೀಪರಿ  
ಮರಳಿ ಪ್ರಾಣನ ಸ್ಥಾಪಿಸೀತರ ಯಂತ್ರಬಂಧಿಸಿದ

21

ಕೋಣವಟ್ಟಿದ ಮಧ್ಯಮುಖ್ಯ-  
ಪ್ರಾಣದೇವನ ನಿಲಿಸಿ ವಲಯದಿ  
ಮಾಣದಲೆ ಕಪಿಕಟಕಬಂಧಿಸಿ ಬೀಜವರಣಗಳ  
ಜಾಣತನದಲಿ ಬರೆದು ತ್ರಿಜಗ-  
ತ್ರಾಣನಲ್ಲೇ ನಿಲಿಸಿ ಪೂಜಿಸಿ  
ಕ್ಷೋಣಿತಳದಲಿ ಕರೆದ ಯಂತ್ರೋದ್ಧಾರ ನಾಮದಲಿ

22

ದಿನದಿ ಚಕ್ರಸುತೀರ್ಥಸ್ನಾನವ  
ಇನನಲುದಯದಿಮಾಡಿ ಆಹ್ನಿಕ  
ಮನದಿ ಬಿಂಬನ ಪೂಜೆಗೋಸುಗ ಪಿರಿಯ ಗುಂಡೇರಿ  
ಪ್ರಣವ ಪೂರ್ವಕ ಆಸನೋಪರಿ  
ಮನಸು ಪೂರ್ವಕ ಕುಳಿತು ಹರಿಪದ-  
ವನಜ ಭಜಿಸುತ ದಿನದಿ ಸಾಧನ ಘನವು ಮಾಡಿದನು

23

ಈ ತೆರದಿ ಶಿರಿವ್ಯಾಸಮುನಿಯೊ  
ವಾತದೇವನ ಭಜಿಸುತ್ತಿರಲಾ  
ಭೂತಕಾಲದಲಿಂದ ಚಕ್ರಸುತೀರ್ಥದೊಳಗಿಪ್ಪ  
ನೀತಸಿರಿಗುರು ಮಧ್ವರಾಯನ  
ಈತ ಮೇಲಕೆ ತಂದು ಪೂಜಿಸಿ  
ದಾತ ಗುರುಜಗನ್ನಾಥವಿಠಲನ ಪ್ರೀತಿಗೊಳಗಾದ

24

ಶ್ರೀ ರಾಘವೇಂದ್ರವಿಜಯದಲ್ಲಿ ಐದನೆಯ ಸಂಧಿ  
ಸಮಾಪ್ತವಾಯಿತು.

## ಆರನೆಯ ಸಂಧಿ

ರಾಘವೇಂದ್ರರ ವಿಜಯ ಪೇಳುವೆ  
ರಾಘವೇಂದ್ರರ ಕರುಣಬಲದಲಿ  
ರಾಘವೇಂದ್ರರ ಭಕುತರಾದವರಿದನು ಕೇಳುವದು

ನತಿಪಜನತತಿಗಮರಪಾದಪ  
ನುತಿಪಜನಸುರಧೇನು ಕಾಮಿತ  
ಸತತನೀಡುತ ಧರಣಿಸುರವರನಿಕರಪರಿಪಾಲ  
ಪ್ರತಿಯುಕಾಣೆನೊ ಪ್ರತಿಗಳರಸನೆ  
ನತಿವೆ ತವಪದ ಕಮಲಯುಗ್ಮಕೆ  
ತುತಿವೆ ಎನ್ನನು ಪೊರೆಯೊ ಗುರುವರ ಪತಿತಪಾವನನೆ

1

ಆವ ಪಂಪಾಕ್ಷೇತ್ರದಲಿ ಹರಿ  
ಶೇವಕಾಗ್ರಣಿ ವ್ಯಾಸಮುನಿಯೂ  
ಕಾಮನಯ್ಯನ ಸತತ ಭಜಿಸುತ ವಾಸಮಾಡಿರಲು  
ದೇವವರ್ಯರೆ ಒಂದುರೂಪದಿ  
ತಾವೆಭೂತಳದಲ್ಲಿ ಜನಿಸುತ  
ಕೋವಿದಾಗ್ರೇಸರರುಯೆನಿಸೀ ಮೆರದರಾ ಸ್ಥಳದಿ

2

ನಾರದರೆ ತಾ ಶ್ರೀಪುರಂದರ  
ಸೂರಿತನಯನೆ ಕನಕ ತಾ ಜಂ-  
ಭಾರಿಯೇ ವೈಕುಂಠದಾಸರು ವ್ಯಾಸ ಪ್ರಹ್ಲಾದ  
ಈರು ಎರಡೀ ಜನರು ಸರ್ವದ  
ಮಾರನಯ್ಯನ ಪ್ರೇಮಪಾತ್ರರು  
ಸೇರಿಯಿರುವದರಿಂದೆ ಪಂಪಾ ನಾಕಕಿನ್ನಧಿಕ

3

ವ್ಯಾಸರಾಯರ ಮಠದ ಮಧ್ಯದಿ  
 ವಾಸಮಾಡಲು ಸಕಲದ್ವಿಜರೂ  
 ದಾಸರಾಗಿಹ ಸರ್ವರಿಂದಲಿ ಸಭೆಯು ಶೋಭಿಸಿತು  
 ವಾಸವನ ಶುಭಸಭೆಯೊ ಮೇಣ್ಣಕಮೆ—  
 ಲಾಸನನ ಸಿರಿವೈಜಯಂತಿಯೊ  
 ಭಾಷಿಸುವರಿಗೆ ತೋರದಂದದಿ ಸಭೆಯು ತಾನೊಪ್ಪೆ

4

ಪಂಪಕ್ಷೇತ್ರವು ದಾಸವರ್ಯರ  
 ಗುಂಪಿನಿಂದ ಸಮೇತವಾಗೀ  
 ಶಂಘಲಾವುರದಂತೆ ತೋರ್ಪದು ಸುಜನಮಂಡಲಕೆ  
 ತಂಪುತುಂಗಾನದಿಯವನ ತಾ  
 ಸೊಂಪಿನಿಂದಲಿ ಸರ್ವಜನಮನ  
 ಕಿಂಪುಗಾಣಿಸಿ ಸರ್ವಸಂಪದದಿಂದ ಶೋಭಿಪದು

5

ಒಂದುದಿನದಲಿ ವ್ಯಾಸಮುನಿಯು ಪು—  
 ರಂದರಾರ್ಯರು ಒಂದುಗೂಡೀ  
 ಬಂದುಸೇರ್ದರು ಸುಖವನುಣಲೂ ವಿಜಯವಿಠಲನ್ನ  
 ಮಂದಿರಕೆ ಬಲಸಾರೆಯಿರುತಿಹ—  
 ದೊಂದು ಸುಂದರಪುಲಿನಮಧ್ಯದಿ  
 ಅಂದು ಹರಿಯಪರೋಕ್ಷವಾರಿಧಿಯೊಳಗೆ ಮುಳುಗಿದರು

6

ಬಂದನಲ್ಲಿಗೆ ಕುರಬನೊಬ್ಬನು  
 ತಂದ ಕುರಿಗಳ ಬಿಟ್ಟುದೂರದಿ  
 ನಿಂದು ನೋಡಿದ ಇವರ ಚರಿಯವ ಕನಕನಿಲ್ಲದಲೆ  
 ಮಂದಹಾಸವು ಕೆಲವುಕಾಲದಿ  
 ಮಂದರಾಗೊರು ಕೆಲವುಕಾಲದಿ  
 ಪೊಂದಿಯಿಬ್ಬರು ಅಪ್ಪಿಕೊಂಡೂ ಮುದದಿ ರೋದಿಪರೋ

7

ಬಿದ್ದು ಪುಲಿನದಿ ಪೊರಳಿ ಹೊರಳೊರು  
 ಎದ್ದು ಕುಣಿಕುಣಿದಾಡಿ ಚೀರೊರು  
 ಮುದ್ದು ಕೃಷ್ಣನ ತೋರಿತೋರುತ ತಾವು ಪಾಡುವರೋ  
 ಶ್ರದ್ಧ ಸಾಧನ ಕನಕ ಸಮಯಕೆ  
 ಇದ್ದ ರಿಶ್ಲೀ ಲಾಭವಾಗೊದು  
 ಇದ್ದ ಸ್ಥಾನಕೆ ಪೋಗಿ ಆತನ ಕರಿವೊರಾರಿಲ್ಲಾ

8

ಸುದ್ದಿ ಕೇಳುತ ನಿಂತ ಕುರುಬನು  
 ಎದ್ದು ಕನಕನ ಕರೆದು ತೋರುವೆ  
 ಇದ್ದ ಸ್ಥಳವನು ಪೇಳಿರೆಂದಾ ಮುನಿಗೆ ಬೆಸಗೊಂಡಾ  
 ಎದ್ದು ನಡದಾನದಿಯ ತೀರದ—  
 ಲಿದ್ದ ಕನಕನ ಬೇಗ ಕರದೂ  
 ತಂದು ತೋರುತ ವ್ಯಾಸಮುನಿಗೇ ಬಿದ್ದು ಬೇಡಿದನು

9

ದಾರಿ ಮಧ್ಯದಿ ತನಗೆ ಕನಕನು  
 ತೋರಿ ಪೇಳಿದ ತೆರದಿ ಕುರುಬನು  
 ಸಾರೆಗೆರೆದೂ ಬೇಡಿಕೊಂಡನು ಲಾಭ ಕೊಡಿರೆಂದು  
 ಧೀರಮುನಿವರ ದಾಸವರರೆ ವಿ—  
 ಚಾರಮಾಡಿರಿ ಏನು ನೀಡಲಿ  
 ತೋರವಲ್ಲದು ಪರಿಯ ನೀವೇ ಪೇಳಿರೆಮಗೆಂದ

10

ಕನಕ ಪೇಳಿದ ಕೊಟ್ಟಿವೆಚನವು  
 ಮನದಿ ಯೋಚಿಸಿ ಕೊಡುವದವಗೇ  
 ಅನುಜನಾತನು ನಿಮಗೆ ತಿಳಿವದು ಚಿಂತೆಯಾಕದಕೆ  
 ಎನಲು ಮುನಿವರ ಮನದಿ ತಿಳಿದೂ  
 ಜನಿತವಾದಾನಂದಲಾಭವ  
 ಮನಸುಪೂರ್ವಕಯಿತ್ತು ಕರುಣವ ಮಾಡಿ ತಾವೊರೆದ

11



ಜ್ಞಾನಿಗಳು ತಾವಂಗಿಕರಿಸಲು  
 ಹೀನಕೆಲಸಗಳಾದ ಕಾಲಕು  
 ಏನು ಶ್ರಮವದರಿಂದ ಬಂದರು ಬಿಡದೆ ಪಾಲಿಪರು  
 ಸಾನುರಾಗದಿ ಸಕಲಜನರಭಿ-  
 ಮಾನಪೂರ್ವಕ ಪೊರೆದು ಭಕ್ತಿ-  
 ಜ್ಞಾನವಿತ್ತೂ ಹರಿಯ ಲೋಕದಿ ಸುಖವ ಬಡಿಸುವರು 12

ತೀರ್ಥಸ್ನಾನವಮಾಡಿ ತಾವಾ  
 ತೀರ್ಥಶುದ್ಧಿಯ ಮಾಡೊರಲ್ಲದೆ  
 ತೀರ್ಥಸ್ನಾನಗಳಿಂದಲವರಿಗೆ ಏನುಫಲವಿಲ್ಲಾ  
 ಪಾರ್ಥಸಾರಥಿಪಾದ ಮನದಲಿ  
 ಸ್ವಾರ್ಥವಿಲ್ಲದೆ ಭಜನೆಗೈದು ಕೃ-  
 ತಾರ್ಥರಾಗೀ ಜಗದಿ ಚರಿಪರು ಸತತ ನಿರ್ಭಯದಿ 13

ಬುಧರ ದರುಶನದಿಂದ ಪಾತಕ  
 ಸದದು ಭಾಷಣದಿಂದ ಮುಕುತಿಯ  
 ಪದದ ದಾರಿಯ ತೋರಿ ಕೊಡುವರು ಸದನದೊಳಗಿರಲು  
 ಒದಗಿಸುವರೂ ಭಾಗ್ಯ ಜನರಿಗೆ  
 ಮದವು ಏರಿದ ಗಜದ ತೆರದಲಿ  
 ಪದುಮನಾಭನ ದಾಸರವರಿಗಸಾಧ್ಯವೇನಿಹದೋ 14

ಯತಿಕುಲೋತ್ತಮವ್ಯಾಸರಾಯರ  
 ಮಿತಿಯುಯಿಲ್ಲದ ಮಹಿಮೆಯಿಂದಲಿ  
 ಪತಿತಪಾಮರರೆಲ್ಲರು ಧೃತರಾದುದೇನರಿದು  
 ಸತತಬಿಂಬೋಪಾಸನೊಚ್ಚಿತ್ತ  
 ವಿತತಜ್ಞಾನದ ವಿಭವದಿಂದಲಿ  
 ಪ್ರತಿಯುಯಿಲ್ಲದೆ ತಾನು ರಾಜಿಪ ಸೂರ್ಯನಂದದಲಿ 15

ಮೋದತೀರ್ಥರ ಶಾಸ್ತ್ರಜಲಧಿಗೆ  
 ಮೋದದಾಯಕಸೋಮನೋ ಪರ-  
 ವಾದಿವಾರಿಜಹಂಸ ಚಂದಿರ ಸ್ವಮತಸತ್ಕುಮುದ-  
 ಕಾದ ತಾ ನಿಜ ಸುಜನ ಕೈರವ  
 ಬೋಧಕರ ತಾ ಚಂದ್ರಮಂಡಲ  
 ಪಾದಸೇವಕರೆನಿಪ ಸುಜನ ಚಕೋರ ಚಂದ್ರಮನೋ 16

ಹರಿಯರೂಪ ಸಮಾದಿಯೋಗದಿ  
 ನಿರುತಕಾಣುತಲಿಪ್ಪ ಗುರುವರ  
 ಹೊರಗೆ ಕಾಣುವನೆಂಬ ಕಾರಣ ಕನಕಗಿನಿತೆಂದಾ  
 ಚರನ ತೆರದಲಿ ನಿನ್ನ ಸಂಗಡ  
 ತಿರುಗುತಿಪ್ಪನು ಸರ್ವಕಾಲದಿ  
 ಸಿರಿಯರಮಣನ ಎನಗೆ ತೋರಿಸು ಮರಿಯಬೇಡೆಂದಾ 17

ಅಂದ ಮುನಿವರವಚನ ಮನಸಿಗೆ  
 ತಂದು ಕನಕನು ಹರಿಗೆ ಪೇಳಿದ  
 ಒಂದುಕಾಲದಿ ಮುನಿಗೆ ದರುಶನ ನೀಡು ಜಗದೀಶಾ  
 ಇಂದಿರಾಪತಿ ಕೇಳಿ ವಚನವ  
 ಮಂದಹಾಸವಮಾಡಿ ನುಡಿದನು  
 ಬಂದು ಶ್ವಾಸಸ್ವರೂಪದಿಂದಲಿ ಮುನಿಗೆ ತೋರುವೆನು 18

ದೇವತಾರ್ಚನೆಮಾಡ್ಲೆಗುರುವರ  
 ಸಾವಧಾನದಿ ಭಕ್ತ್ಯ-ಭೋಜ್ಯವ  
 ಕಾಮನಯ್ಯಗೆ ನೀಡೊಕಾಲದಿ ಶ್ವಾನ ಬರಲಾಗ  
 ಕೋವಿದಾಗ್ರಣಿ ವ್ಯಾಸಮುನಿಯು  
 ಭಾವಿಶ್ಯಾಗಲೆ ಹರಿಯ ಮಹಿಮೆಯು  
 ದೇವದೇವನೆ ಈ ವಿಧಾನದಿ ತೋರ್ದ ತನಗೆಂದೂ 19

ದೃಷ್ಟಿಯಿಂದಲಿ ಕಂಡು ಮುನಿವರ  
 ಭಟ್ಟನೆದುಕುಲತಲಕಕೃಷ್ಣನ  
 ಬಿಟ್ಟು ತಾ ಜಡಮೂರ್ತಿ ಪೂಜೆಯ ಶುನಕದರ್ಚನೆಯಾ  
 ಮುಟ್ಟಿ ಭಜಿಸಿದ ಭಕ್ತಿಯಿಂದಲಿ  
 ಕೊಟ್ಟ ತಾನೈವೇದ್ಯ ತ್ವರದಲಿ  
 ತಟ್ಟಿಮಂಗಳದಾರ್ತಮಾಡಿ ಶಿರದಿ ನಮಿಸಿದನು

20

ಅಲ್ಲಿ ದ್ವಿಜವರರಿದನು ನೋಡೀ  
 ಎಲ್ಲಿಯಿಲ್ಲದ ಚರಿಯ ಯತಿವರ—  
 ರಲ್ಲಿ ನಡೆಯಿತುಯಿನ್ನು ಮುಂದೇ ಮಡಿಯು ಮೈಲಿಗೆಯು  
 ಇಲ್ಲದಾಯಿತು ನಾಯಿಪೂಜೆಯು  
 ಎಲ್ಲ ಜನರಿಗೆ ಮತವು ಎನಿಪದು  
 ಮಿಲ್ಲಕನಕನ ಮಾತಿಗೀಯತಿ ಮರಳುಗೊಂಡಿಹನು

21

ಈ ತೆರದಿ ತಾವೆಲ್ಲ ವಿಬುಧರು  
 ಮಾತನಾಡಿದರೆಂಬೊ ವಾರ್ತೆಯ  
 ದೂತಪರಿಮುಖದಿಂದ ಕೇಳಿ ವ್ಯಾಸಮುನಿರಾಯ  
 ನೀತವಾದಪರೋಕ್ಷದಿಂದಲಿ  
 ಜಾತಜ್ಞಾನದಿ ಹರಿಯ ರೂಪವ  
 ಸೋತ್ತುಮಾದ್ವಿಜರೊಳಗೆ ಓರ್ವಗೆ ತೋರಿ ಮೋದಿಸಿದ

22

ಸರ್ವಜನರಿಗೆ ಸಮ್ಮತಾಯಿತು  
 ಗುರುವರೇಣ್ಯನ ಮಹಿಮೆ ಪೊಗಳುತ್ತ  
 ಊರ್ವಿತಳದಲಿ ಖ್ಯಾತಿಮಾಡ್ಡರು ಸರ್ವಸಜ್ಜನರು  
 ಶರ್ವನಾಲಯದಲ್ಲಿ ಸೂರ್ಯನ  
 ಪರ್ವಕಾಲದಿ ವಿಪ್ರಪುತ್ರನ  
 ದರ್ವಿಸರ್ವವು ಕಚ್ಚಲಾಕ್ಷಣ ಮೃತಿಯನೆಯ್ದಿದನು

23

ಮೃತಿಯನೆಯಿಂದ ವಿಪ್ರಪುತ್ರನ  
 ಮೃತಿಯ ತಾ ಪರಿಹರಿಸಿ ಶೀಘ್ರದಿ  
 ಪಿತಗೆ ನೀಡಿದ ಸರ್ವಜನರೂ ನೋಡುತಿರಲಾಗಾ  
 ಪ್ರತಿವರೋತ್ತಮಮಹಿಮೆ ಜಗದೊಳ-  
 ಗತುಳವೆನುತಲಿ ಮುನಿಯ ಗುಣಗಳ  
 ತುತಿಸಿ ಪೊಗಳುತ ಪಾದಕಮಲಕೆ ನಮನಮಾಡಿದರು 24

ವಿದ್ಯರಣ್ಯನ ವಾದದಲಿ ತಾ  
 ಗೆದ್ದ ಶ್ರೀ ಜೈತೀರ್ಥವಿರಚಿತ  
 ಶುದ್ಧ ಶ್ರೀಮನ್ನಾಯಸತ್ಸುಧನಾಮಸತ್ಕೃತಿಗೆ  
 ಎದ್ದು ತೋರುವ ಚಂದ್ರಿಕಾಭಿಧ  
 ಮುದ್ದು ಟಿಪ್ಪಣಿಸಹಿತ ಪಾಠವ  
 ಮಧ್ವರಾಯರ ಬಳಿಯೆ ಪೇಳುತಲಿದ್ದ ನಾಸ್ಥಳದಿ 25

ಮತ್ತೆ ಪಂಪಾಕ್ಷೇತ್ರದಲಿ ತಾ-  
 ನಿತ್ಯನಿತ್ಯದಿ ಹರಿಯ ಭಜಿಸುತ  
 ಸತ್ಯಸಂಕಲ್ಪಾನುಸಾರದಿ ಕೃತ್ಯ ತಾಮಾಡಿ  
 ಉತ್ತಮೋತ್ತಮವೆನಿಪ ಸ್ಥಾನವು  
 ಹತ್ತಲಿಹ ಗಜಗಹ್ವರಾಭಿಧ  
 ಎತ್ತನೋಡಲು ತುಂಗನದಿಯುಂಟದರ ಮಧ್ಯದಲಿ 26

ಛಂದಯಿಪ್ಪದು ನೋಡಿ ಮುನಿವರ  
 ಬಂದು ತುಂಗಾನದಿಯ ಜಲದಲಿ  
 ಮಿಂದು ಪುಂಡ್ರವಧರಿಸಿ ಜಪತಪನೇಮಕರ್ಮಗಳಾ  
 ಒಂದುಬಿಡದಲೆಮಾಡಿ ಹೃದಯದಿ  
 ಇಂದಿರೇಶನ ಪೂಜೆಗೈದೂ  
 ಮೊಂದಿಶ್ಯಾತನ ಪದದಿ ಮನವನು ಸಾರ್ದವೈಕುಂಠ 27

ಇಂದಿಗಿರುತಿಹವಲ್ಲಿ ಶುಭನವ  
 ಛಂದ ಬೃಂದಾವನಗಳೊಳಗೇ  
 ಸುಂದರಾತ್ಮಕವಾದ ವೃಂದಾವನದಿ ಮುನಿರಾಯಾ  
 ಪೊಂದಿಯಿಪ್ಪನು ಸತತ ತನ್ನನು  
 ವಂದಿಸೀಪರಿ ಭಜಿಪ ಜನರಿಗೆ  
 ಕುಂದದಲೆ ಸರ್ವಾರ್ಥ ಕೊಡುತಲಿಯಿಪ್ಪ ನಮ್ಮಪ್ಪ 28

ವ್ಯಾಸರಾಯರ ಮಹಿಮೆ ದಿನದಿನ  
 ಬ್ಯಾಸರಿಲ್ಲದೆ ಪರಿಪ ಜನರಿಗೆ  
 ಕ್ಲೇಶ-ದೇಹಾಯಾಸ-ಘನತರ ದೋಷ-ಸಮನಿಸವು  
 ವಾಸುದೇವನ ಕರುಣವವನಲಿ  
 ಸೂಸಿತುಳಕೊಡು ಸಂಶಯಾತಕೆ  
 ಕೀಶಗುರುಜಗನ್ನಾಥ ವಿಠಲನು ಪ್ರೀತನಾಗುವನು 29

ಶ್ರೀ ರಾಘವೇಂದ್ರ ವಿಜಯದಲ್ಲಿ ಆರನೆಯ ಸಂಧಿಯು  
 ಸಮಾಪ್ತವಾಯಿತು.

## ಏಳನೆಯ ಸಂಧಿ

ರಾಘವೇಂದ್ರರ ವಿಜಯ ಪೇಳುವೆ  
ರಾಘವೇಂದ್ರರ ಕರುಣ ಬಲದಲಿ  
ರಾಘವೇಂದ್ರರ ಭಕುತರಾದವ ರಿದನು ಕೇಳುವದು

ಜಯ ಜಯತು ಗುರುರಾಯ ಶುಭಕರ  
ಜಯ ಜಯತು ಕವಿಗೇಯ ಸುಂದರ  
ಜಯ ಜಯತು ಘನ ಬೋಧ ಗುಣಗಣಪೂರ್ಣ ಗಂಭೀರ  
ಜಯ ಜಯತು ಭಕ್ತಾಲಿಪಾಲಕ  
ಜಯ ಜಯತು ಭಕ್ತೇಷ್ಟದಾಯಕ  
ಜಯ ಜಯತು ಗುರುರಾಘವೇಂದ್ರನೆ ಪಾಹಿ ಮಾಂ ಸತತ 1

ಆದಿಯಲಿ ಪ್ರಹ್ಲಾದ ನಾಮಕ—  
ನಾದ ತ್ರೇತಾಯುಗದಿ ಲಕ್ಷ್ಮಣ—  
ನಾದ ದ್ವಾಪರಯುಗದಿ ಬಲ ಬಾಹ್ಲೀಕನಾಮದಲಿ  
ಯಾದವೇಶನ ಭಜಿಸಿ ಕಲಿಯುಗ  
ಪಾದದೊಳು ತಾ ಎರಡು ಜನ್ಮವ  
ಸಾದರದಿ ತಾ ಧರಿಸಿ ಮೆರೆದನು ದೇವಗುರುರಾಯ 2

ಸಾರ ಸುಂದರಕಾಯ ಸುಗಣೋ—  
ದಾರ ಶುಭತಮ ಸ್ವೀಯ ಮಹಿಮಾ—  
ಪಾರಕವಿನುತ ಖ್ಯಾತ ನಿರ್ಜಿತದೋಷ ಹರಿತೋಷ  
ಧಾರುಣೀಸುರ ಕುಮುದಚಂದಿರ  
ಘೋರಪಾತಕ ತಿಮಿರದಿನಕರ  
ಧೀರಮಧ್ವಮತಾಬ್ಜಭಾಸ್ಕರನೆನಿಸಿ ರಾಜಿಪನು 3

ಸೂರಿಜನಹೃದಯಾಬ್ಜಮಂದಿರ  
 ಹೀರ-ಹಾರ-ವಿಭೂಷಿತಾಂಗನು  
 ಚಾರು-ರತ್ನ-ಕಿರೀಟಕುಂಡಲ-ರತ್ನಮಾಲೆಗಳ  
 ವಾರಿಚಾಕ್ಷೀ ಮಣಿಯು ತುಲಸೀ  
 ಸಾರಮಾಲೆಯ ಧರಿಸಿ ಯತಿವರ  
 ತೋರುತಿಪ್ಪನು ಬಾಲಸೂರ್ಯನ ತೆರದಿ ಲೋಕದಲಿ 4

ಚಾರುತರ ಕೌಪೀನ ಪಾದುಕ-  
 ಧಾರಿ ದಂಡ ಕಮಂಡು ಲಾಂಚಿತ  
 ಸಾರ ದ್ವಾದಶ ಪುಂಡ್ರ ಮುದ್ರೆಗಳಿಂದ ಚಿಹ್ನಿತನು  
 ಸಾರಿದವರಘ ತರಿದು ಸುಖಫಲ  
 ಸೂರಿ ಕೊಡುತಲಿ ಸರ್ವಕಾಲದಿ  
 ಧಾರುಣೀ ತಳದಲ್ಲಿ ಈಪರಿ ಮೆರೆದ ಗುರುರಾಯ 5

ಮತಿಮತಾಂವರ ರಾಘವೇಂದ್ರನು  
 ಮಿತಿಯುಯಿಲ್ಲದೆ ಮಹಿಮೆ ಜನರಿಗೆ  
 ಸತತ ತೋರುತ ಪೊರೆಯುತಿರುವನು ಸಕಲ ಸಜ್ಜನರ  
 ಸತಿಸುತಾದಿ ಸುಭಾಗ್ಯ ಸಂಪದ  
 ಮತಿಯು ಜ್ಞಾನ ಸುಭಕ್ತಿ ದಿನದಿನ  
 ವಿತತವಾಗಿತ್ತಖಿಲ ಜನರನು ಪ್ರೀತಿಗೊಳಿಸುತಲಿ 6

ಸುರರ ನದಿಯಂದದಲಿ ಪಾಪವ  
 ತರಿವ ನರ್ಕನ ತೆರದಿ ಕತ್ತಲೆ  
 ಶರಧಿತನಯನ ತೆರದಿ ತಾಪವ ಕಳೆದು ಸುಖವೀವ  
 ಸರಿಯುಗಾಣೆನು ಇವರ ಚರ್ಯಕೆ  
 ಹರಿಯು ತಾನೇ ಸಿರಿಯ ಸಹಿತದಿ  
 ಇರುವ ತಾನಾನಂದ ಮುನಿವರ ಸಕಲಸುರಸಹಿತ 7

ಇನಿತೆ ಮೊದಲಾದಮಿತ ಗುಣಗಣ-  
 ವನಧಿಯೆನಿಸುತಲವನಿತಳದಲಿ  
 ಅನುಪಮೋಪವ ತಾನೆ ತನ್ನನು ನಂಬಿ ಭಜಿಪರಿಗೆ  
 ಕನಸಿಲಾದರು ಶ್ರಮವ ತೋರದೆ  
 ಮನದ ಬಯಕೆಯ ಸಲಿಸಿ ಕಾಯುವ  
 ತನುಸುಖಾಯದ ತೆರದಿ ತಿರುಗುವ ತನ್ನ ಜನರೊಡನೆ 8

ಏನು ಕರುಣೆಯೊ ಏನು ದಾತನೊ  
 ಏನು ಮಹಿಮೆಯೊ ಏನು ಶಕುತಿಯೊ  
 ಏನು ಇವರಲಿ ಹರಿಯ ಕರುಣವೊ ಏನು ತಪಬಲವೋ  
 ಏನು ಕೀರ್ತಿಯೊ ಜಗದಿ ಮೆರೆವದು  
 ಏನು ಪುಣ್ಯದ ಫಲವೊ ಇವರನ  
 ಏನು ವರ್ಣಿಪೆ ಇವರ ಚರಿಯವನಾವ ಬಲ್ಲವನು 9

ಧರಣಿ ತಳದಲಿ ಮೆರೆವ ಗುರುವರ  
 ಚರಿಯ ತಿಳಿಯಲು ಸುರರೆ ಯೋಗ್ಯರು  
 ಅರಿಯರೆಂದಿಗು ನರರು ದುರುಳರು ಪರಮಮೋಹಿತರೂ  
 ಮರುಳುಮಯ ಭವದಾಶ ಪಾಶದ  
 ಉರುಳು ಗಣ್ಣಿಗೆ ಶಿಲ್ಕಿ ಹಗಲೂ  
 ಇರುಳುಯನದಲೆ ಏಕವಾಗೀ ತೊಳಲಿ ಬಳಲುವರು 10

ಕರುಣವಾರಿಧಿ ಶರಣಪಾಲಕ  
 ತರುಣದಿನಕರನೆನಿಪ ಗುರುವರ  
 ಚರಣ ಸೇವಕಜನರಪಾಲಿಪ ಜನನಿ ತೆರದಂತೆ  
 ಸುರರತರುವರದಂತೆ ಸಂತತ  
 ವೊರೆದು ತನ್ನಯ ಭಕುತ ಜನರನು  
 ಧರಣಿಮಂಡಲದೊಳಗೆ ರಾಜಿಪ ನತಿಪಜನಭೂಪಾ 11



ಏನು ಚೋದ್ಯವೊ ಕಲಿಯ ಯುಗದಲಿ  
 ಏನು ಈತನ ಪುಣ್ಯ ಬಲವೋ  
 ಏನು ಈತನ ವಶದಿ ಶ್ರೀಹರಿ ತಾನೆ ನಿಂತಿಹನೋ  
 ಏನು ಕರುಣಾನಿಧಿಯೊ ಈತನು  
 ಏನು ಭಕುತರಿಗೆಭಯದಾಯಕ  
 ಏನು ಈತನ ಮಹಿಮೆ ಲೋಕಕಗಮ್ಯವೆನಿಸಿಹದೋ

12

ವಿಧಿಯು ಬರದಿಹ ಲಿಪಿಯ ಕಾರ್ಯವ  
 ಬದಲುಮಾಡುವ ಶಕುತಿ ನಿನಗೇ  
 ಪದುಮನಾಭನು ದಯದಿ ತಾನೇಯಿತ್ತ ಕಾರಣದಿ  
 ಸದಯ ನಿನ್ನಯ ಪಾದಪದುಮವ  
 ಹೃದಯ ಮದ್ಯದಿ ಭಜಿಪ ಶಕುತಿಯು,  
 ಒದಗಿಸುವುದುಯೆಂದು ನಿನ್ನನು ನಮಿಸಿ ಬೇಡುವನು

13

ಘಟನವಾಗದ ಕಾರ್ಯಗಳ ನೀ  
 ಘಟನಮಾಡುವ ವಿಷಯದಲಿ ನೀ  
 ಧಟನುಯೆನುತಲಿ ಬೇಡಿಕೊಂಬೆನೊ ಕರುಣವಾರಿಧಿಯೇ  
 ಶರದಿ ನಿನ್ನನು ಭಜಿಸದಿಷ್ಟರ  
 ಶಶವ ಕಳೆದತಿಹಿತದಿ ನಿನ್ನಯ  
 ಭಠರ ಕೋಟಿಗೆ ಘಟನಮಾಡುವದೇನು ಅಚ್ಚರವೋ

14

ನಿನ್ನ ಕರುಣಕೆ ಎಣಿಯಗಾಣೆನೊ  
 ನಿನ್ನ ಶಕುತಿಗೆ ನಮನಮಾಡುವೆ  
 ನಿನ್ನ ಕರುಣಕಟಾಕ್ಷದಿಂದಲಿ ನೋಡೊ ಗುರುರಾಯ  
 ನಿನ್ನ ಪದಯುಗದಲ್ಲಿ ಸರ್ವದ  
 ಎನ್ನ ಮನವನು ನಿಲಿಸಿ ಪಾಲಿಸೊ  
 ನಿನ್ನ ಜನ್ಯನು ನಾನು ಎನ್ನಯ ಜನಕ ನೀನಲ್ಲೆ

15

ಹಿಂದೆ ಮಾಡಿದ ನಿನ್ನ ಮಹಿಮೆಗ-  
 ಳೊಂದು ತಿಳಿಯದು ಪೇಳೊ ಶಕುತಿಯು  
 ಎಂದಿಗಾದರು ಪುಟ್ಟಲಾರದು ಮನುಜರಾಧಮಗೇ  
 ಇಂದು ಮಹಿಮವ ತೋರಿ ಭಕುತರ  
 ವೃಂದ ಮೋದದಿ ಪಾಡಿಕುಣವದು  
 ನಂದಸಾಗರಮಗ್ನವಾದುದ ನೋಡಿ ಸುಖಿಸುವೆನು 16

ವ್ಯಾಸಮುನಿ ಗುರುವರ್ಯ ಎನ್ನಯ  
 ಕ್ಲೇಶ ನಾಶನಮಾಡಿ ಕರುಣದಿ  
 ವಾಸುದೇವನ ಹೃದಯಸದನದಿ ತೋರಿ ಪೊರೆಯೆಂದೇ  
 ವಾಸವಾಸರದಲ್ಲಿ ತವ ಪದ  
 ಆಶೆಯಿಂದಲಿ ಸೇವೆಮಾಳ್ಳೆನು  
 ದಾಸನೆನಿಸಿ ಭವದ ಶ್ರಮಪರಿಹರಿಸೊ ಗುರುರಾಯ 17

ತತ್ತ್ವಸಾರವ ತಿಳಿಸು ಭವದಿ ವಿ-  
 ರಕ್ತ ಮತಿಯನುಯಿತ್ತು ತ್ವತ್ಪದ  
 ಸಕ್ತ ಚಿತ್ತನಮಾಡಿ ಭಗವದ್ಭಕ್ತನೆಂದೆನಿಸು  
 ಕೆತ್ತವೋಲ್ ಮನ್ಮನದಿಯಿರುತಿಹ  
 ಕತ್ತಲೆಯ ಪರಿಹರಿಸಿ ದಿನದಿನ  
 ಉತ್ತಮೋತ್ತಮ ಜ್ಞಾನಭಕುತಿಯಿನಿತ್ತು ಪೊರೆಯೆನ್ನ 18

ಪ್ರಣತಜನಮಂದಾರ ಕಾಮದ  
 ಕ್ಷಣ ಕ್ಷಣಕ್ಕೆ ನಿನ್ನ ಗುಣಗಳ  
 ಗಣನಪೂರ್ವಕ ಮನದಿ ಸಂತತ ಭಜನೆಗೈವಂತೆ  
 ಮಣಿಸು ಮನವನು ನಿನ್ನ ಪದದಲಿ  
 ಗುಣಿಸಿ ನಿನ್ನಯ ರೂಪ ನೋಡೀ  
 ದಣಿಸು ನಿನ್ನವರೊಳಗೆ ಸಂತತ ಎಣಿಸೊ ಕರುಣಾಳೋ 19

ನಿನ್ನ ಕಥೆಗಳ ಶ್ರವಣಮಾಡಿಸೊ  
 ನಿನ್ನ ಗುಣಕೀರ್ತನೆಯ ಮಾಡಿಸೊ  
 ನಿನ್ನ ಸ್ಮರಣೆಯ ನೀಡು ಸಂತತ ನಿನ್ನ ಪದಸೇವಾ  
 ನಿನ್ನ ಅರ್ಚನೆಗೈಸೊ ಗುರುವರ  
 ನಿನ್ನ ವಂದನೆಗೈಸೊ ದಾಸ್ಯವ  
 ನಿನ್ನ ಗೆಳೆತನ ನೀಡೊ ಯತಿವರ ಎನ್ನನರ್ದಿಸುವೆ

20

ಅಮಿತ ಮಹಿಮನೆ ನಿನ್ನ ಪಾದಕೆ  
 ನಮಿಪೆ ಮತ್ಕೃತದೋಶವೆಣಿಸದೆ  
 ಕ್ಷಮಿಸಿ ಸೌಖ್ಯವನಿತ್ತು ಪಾಲಿಸೊ ಸುಮನಸೋತ್ತಮನೆ  
 ಅಮರರರಿಯರಗಮ್ಯಮಹಿಮವ  
 ವಿಮಲಗುಣಮಯ ಪ್ರಬಲತಮ ನೀ--  
 ನಮರತರು ಚಿಂತಾಮಣಿಯು ಸುರಧೇನು ನೀನಯ್ಯಾ

21

ಶಿರದಿ ನಮನವ ಮಾಡಿ ನಿನ್ನನು  
 ಕರದ ಸಂಪುಟಮಾಡಿ ವಿನಯದಿ  
 ಮರೆಯದಲೆ ನಾ ಬೇಡಿಕೊಂಬೆನೊ ಶರಣಪರಿಪಾಲ  
 ಪರಮಕರುಣೆಯೆ ದ್ವಿಜಗೆ ಬಂದಿಹ  
 ಮರಣ ಬಿಡಿಸಿ ಸುಖವ ನೀಡಿದೆ  
 ಅರಿಯಲೆಂದಿಗು ಸಾಧ್ಯವಲ್ಲವೊ ನಿನ್ನ ಮಹಮಹಿಮೆ

22

ಸಕಲಗುಣಗಣಪೂರ್ಣ ಭಕ್ತುತಗೆ  
 ಆಖಿಳಕಾಮಿತದಾತ ಸುಖಮಯ  
 ವಿಖನಸಾಂಡದಿ ಪ್ರಬಲತಮ ನೀನೆನಿಸಿ ನೆಲಿಸಿರ್ಪೆ  
 ಲಕುಮಿರಮಣನ ಪ್ರೀತಿಪಾತ್ರನೆ  
 ಭಕ್ತುತಕ್ಕೆ ರವಸ್ತೋಮ ಚಂದಿರ  
 ಮುಕುತಿದಾಯಕ ವೌನಿಕುಲಮಣಿ ನಮಿಪೆ ಸಲಹೆನ್ನಾ

23

ಸ್ವಸ್ತಿ ಶ್ರೀ ಗುರುರಾಘವೇಂದ್ರಗೆ  
 ಸ್ವಸ್ತಿ ಗುಣಗಣಸಾಂದ್ರಮೂರ್ತಿಗೆ  
 ಸ್ವಸ್ತಿ ಶ್ರೀಯತಿನಾಥ ಲೋಕದಿ ಖ್ಯಾತ ಮಮನಾಥ  
 ಸ್ವಸ್ತಿ ಶ್ರೀ ಗುರುಸಾರ್ವಭೌಮಗೆ  
 ಸ್ವಸ್ತಿ ಶ್ರೀ ಸರ್ವಜ್ಞ ತಮಗೇ  
 ಸ್ವಸ್ತಿ ಶ್ರೀ ಸುರಥೇನು ಸುರತರು ನಮಿಪ ಭಕುತರಿಗೆ 24

ಖ್ಯಾತನಾದನು ಸಕಲಲೋಕಕ-  
 ನಾಥಪಾಲಕನೆಂಬೊ ಬಿರುದನು  
 ಈತ ಸಂತತ ಪೊತ್ತು ಮೆರೆವನು ಹರಿಯ ಕರುಣದಲಿ  
 ಈತನೇ ಮಹದಾತ ಜಗದೊಳು  
 ಖ್ಯಾತ ಮಹಿಮನು ಶರಣವತ್ಸಲ  
 ದಾತ ಗುರುಜನ್ನಾಥವಿತಲನ ಸೇವಕಾಗ್ರಣಿಯೂ 25

ಶ್ರೀ ರಾಘವೇಂದ್ರ ವಿಜಯದಲ್ಲಿ ಏಳನೆಯ ಸಂಧಿ  
 ಸಮಾಪ್ತವಾಯಿತು

## ಎಂಟನೆಯ ಸಂಧಿ

ರಾಘವೇಂದ್ರರ ವಿಜಯ ಪೇಳುವೆ  
ರಾಘವೇಂದ್ರರ ಕರುಣಬಲದಲಿ  
ರಾಘವೇಂದ್ರರ ಭಕುತರಾದವರಿದನ ಕೇಳುವದು||

ಶರಣು ಶ್ರೀಗುರುರಾಜ ನಿನ್ನಯ  
ಚರಣಕಮಲಕೆ ಮೊರೆಯ ಪೊಕ್ಕೆನೊ  
ಕರುಣ ಎನ್ನೊಳಗಿರಿಸಿ ಪಾಲಿಸು ಕರುಣ ಸಾಗರನೆ  
ಕರಣ ಮಾನಿಗಳಾದ ದಿವಿಜರು  
ಶರಣು ಪೊಕ್ಕರು ಪೊರೆಯರೆನ್ನನು  
ಕರುಣ ನಿಧಿ ನೀನೆಂದು ಬೇಡಿದೆ ಶರಣ ವತ್ಸಲನೆ

1

ಪಾಹಿ ಪಂಕಜನಯನ ಪಾವನ  
ಪಾಹಿ ಗುಣಗಣನಿಲಯ ಶುಭಕರ  
ಪಾಹಿ ಪರಮೋದಾರ ಸಜ್ಜನಪಾಲ ಗಂಭೀರ  
ಪಾಹಿ ಚಾರುವಿಚಿತ್ರಚರ್ಯನೆ  
ಪಾಹಿ ಕರ್ಮಂಧೀಶ ಸರ್ವದ  
ಪಾಹಿ ಜ್ಞಾನ ಸುಭಕ್ತಿದಾಯಕ ಪಾಹಿ ಪರಮಾಪ್ತ

2

ಏನು ಬೇಡಲು ನಿನ್ನ ಬೇಡುವೆ  
ಹೀನಮನುಜರ ಕೇಳಲಾರೆನೊ  
ದೀನ ನರುದ್ದಾರಿ ಈಪ್ಪಿತದಾನಿ ನೀನೆಂದು  
ಸಾನುರಾಗದಿ ನಿನ್ನ ನಂಬಿದೆ  
ನೀನೆ ಎನ್ನಭಿಮಾನರಕ್ಷಕ  
ನಾನ ವಿಧವಿಧದಿಂದ ಕ್ಲೇಶಗಳನ್ನು ಬರಲೇನು

3

ಮುಗಿಲು ಪರಿಮಿತ ಕಲ್ಲುಮುರಿದೂ  
 ಹೆಗಲ ಶಿರದಲಿ ಬೀಳಲೇನೂ  
 ಹಗಲಿರಳು ಏಕಾಗಿ ಬೆಂಕಿಯ ಮಳೆಯು ಬರಲೇನು  
 ಜಗವನಾಳುಪ ಧ್ವರಿಯು ಮುನಿದೂ  
 ನಿಗಡ ಕಾಲಿಗೆ ಹಾಕಲೇನೂ  
 ಮಿಗಿಲು ದುಃಖ ತರಂಗ ಥರಥರ ಮೀರಿ ಬರಲೇನು

4

ರಾಘವೇಂದ್ರನೆ ನಿನ್ನ ಕರುಣದ-  
 ಮೋಘ ವೀಕ್ಷಣಲೇಶ ಎನ್ನಲ  
 ಯೋಗವಾದುದರಿಂದ ಚಿಂತೆಯು ಯಾತಕೆನಗಿನ್ನು  
 ಯೋಗಿಕುಲ ಶಿರೂರತ್ನ ನೀನಿರೆ  
 ಜೋಗಿ ಮಾನವಗಣಗಳಿಂದೆನ-  
 ಗಾಗ್ವ ಕಾರ್ಯಗಳೇನುಯಿಲ್ಲವೊ ನೀನೆ ಸರ್ವಜ್ಞ

5

ಆಮರಶಕ್ವರಿ ಮನೆಯೊಳಿರುತಿರೆ  
 ಶ್ರಮದಿ ಗೋಮಯ ಪ್ರಡುಕಿ ತರುವರೆ  
 ಆಮಲತರ ಸುರವೃಕ್ಷ ನೀನಿರೆ ತಿಂತ್ರೀಣ ಬಯಕೇ?  
 ಆಮಿತಮಹಿಮೋಪೇತ ನೀನಿರೆ  
 ಭ್ರಮಿತರಾಗಿಹ ನರರ ಬೇಡೊದ-  
 ಪ್ರಮಿತ ವಂದಿತಪಾದಯುಗಳನೆ ನಿನಗೆ ಸಮ್ಮತವೆ

6

ಭೂಪ ನಂದನನೆನಿಸಿ ತಾಕರ-  
 ದೀಪದೇಣಿಗೆ ತಿರುಪೆ ಬೇಡ್ವರೆ  
 ಆ ಪಯೋನಿಧಿ ತಟದಿ ಸಂತತ ವಾಸವಾಗಿದುರ್  
 ಕೂಪಜಲ ತಾ ಬಯಸುವಂದದಿ  
 ತಾಪ ಮೂರರ ಹಾರಿ ನೀನಿರೆ  
 ಈಪರೀಪರಿಯಿಂದ ಪರರಿಗೆ ಬೇಡಿಕೊಂಬುವದೆ

7

ಬಲ್ಲಿದರಿಗತಿ ಬಲ್ಲಿದನು ನೀ-  
 ನೆಲ್ಲ ತಿಳಿದವರೊಳಗೆ ತಿಳಿದವ-  
 ನೆಲ್ಲಿ ಕಾಣೆನೊ ನಿನಗೆ ಸಮಸುರಸಂಘದೊಳಗಿನ್ನು  
 ಎಲ್ಲಕಾಲದಿ ಪ್ರಾಣಲಕುಮೀ-  
 ನಲ್ಲ ನಿನ್ನೊಳು ನಿಂತು ಕಾರ್ಯಗ-  
 ಳೆಲ್ಲ ತಾನೇಮಾಡಿ ಕೀರ್ತಿಯ ನಿನಗೆ ಕೊಡುತಿಪ್ಪ

8

ಏನು ಪುಣ್ಯವೊ ನಿನ್ನ ವಶದಲಿ  
 ಶ್ರೀನಿವಾಸನು ಸತತಯಿಪ್ಪನು  
 ನೀನೆ ಲೋಕತ್ರಯದಿ ಧನ್ಯನು ಮಾನ್ಯ ಸುರರಿಂದ  
 ದೀನರಾಗಿಹ ಭಕುತಜನರಿಗೆ  
 ನಾನಕಾಮಿತ ನೀಡೊಗೋಸುಗ  
 ತಾನೆ ಸರ್ವಸ್ಥಳದಿ ನಿಂತೂ ಕೊಡುವನಖಿಳಾರ್ಥ

9

ಕ್ಷಾಂತಿ ಗುಣದಲಿ ಶಿವನತೆರ ಶ್ರೀ-  
 ಕಾಂತ ಸೇವೆಗೆ ಬೊಮ್ಮ ಪೋಲುವ-  
 ನಂತರಂಗಗಭೀರತನದಲಿ ಸಿಂಧುಸಮನೆನಿಪ  
 ದಾಂತ ಜನರಘುಕುಲಕೆ ಪರುಣನ  
 ಕಾಂತೆ ತೆರ ತಾನಿಪ್ಪ ಶಬ್ದದ್ಯ  
 ನಂತಪೋಲುವನರ್ಥದಲಿ ಗುರು ರಾಜ್ಯದಲಿ ರಾಮ

10

ಆರುಮೊಗನಮರೇಂದ್ರರಾಮರು  
 ಮೂರುಜನ ಸರಿಯಲ್ಲ ನಿನಗೇ  
 ಸಾರಿ ಪೇಳುವೆ ದೋಷಿಗಳು ನಿರ್ದೋಷಿ ನೀನೆಂದು  
 ಆರುವದನ ವಿಶಾಖಿನಿಂದ್ರಗೆ  
 ನೂರು ಕೋಪವು ರಾಮದೇವನು  
 ಸಾರಧರ್ಮದ ಭಂಗಮಾಡಿದ ದೋಷ ನಿನಗಿಲ್ಲ

11

ಸಕಲ ಶಾಖಿಗಳುಂಟು ನಿನಗೇ  
 ವಿಕಲ ಕೋಪಗಳಿಲ್ಲವೆಂದಿಗು  
 ನಿಖಿಳ ಧರ್ಮಾಚಾರ್ಯ ಶುಭತಮಚಾರ್ಯ ಗುರುವಾರ್ಯ  
 ಬಕವಿರೋಧಿಯ ಸಖಿಗೆ ಮುದ್ದಿನ  
 ಭಕ್ತುತವರ ನೀನಾದ ಕಾರಣ  
 ಲಕುಮಿರಮಣನ ಕರುಣ ನಿನ್ನೊಳು ಪೂರ್ಣವಾಗಿಹದೊ 12

ಹರಿಯತೆರದಲಿ ಬಲವಿಶಿಷ್ಟನು  
 ಹರನ ತೆರದಲಿ ರಾಜಶೇಖರ  
 ಸರಸಿಜೋದ್ಭವನಂತೆ ಸಂತತ ಚತುರಸದ್ವದನ  
 ಶರಧಿತೆರದಲನಂತರತ್ನನು  
 ಸರಸಿರುಹ ಸನ್ಮಿತ್ರನಂದದಿ  
 ನಿರುತ ನಿರ್ಜಿತ ದೋಷ ಭಾಸುರಕಾಯ ಗುರುರಾಯ 13

ಇಂದ್ರತೆರದಲಿ ಸುರಭಿರಮ್ಯನು  
 ಚಂದ್ರತೆರದಲಿ ಶ್ರಿತ ಕುವಲಯೋ-  
 ಪೇಂದ್ರತೆರದಲಿ ನಂದಕದಿ ರಾಜಿತನು ಗುರುರಾಜ  
 ಮಂದ್ರಗಿರಿತೆರ ಕೂರ್ಮಪೀಠನು  
 ವೀಂದ್ರನಂದದಲರುಣಗಾತ್ರನು  
 ಇಂದಿರೇಶನ ತೆರದಿ ಸಂತತ ಚಕ್ರದರ ಶೋಭಿ 14

ಚಿತತಮನು ತಾನೆನಿಪ ಸರ್ವದ  
 ರತುನವರ ತಾ ಭುವನ ಮಧ್ಯದಿ  
 ವಿತತ ಧರಿಗಾಧರ ಸಂತತ ಪಂಚಮುಖ ಮೂರ್ತಿ  
 ನತಸುಪಾಲಕ ಕಶ್ಯಪಾತ್ಮಜ  
 ಪ್ರಥಿತರಾಜಸುತೇಜಹಾರಕ  
 ಸತತ ದೂಷಣ ವೈರಿ ಗೋಕುಲಪೋಷ ತಾನೆನಿಪ 15



ವಿತತಕಾಂತಿಲಿ ಲಸದಿಗಂಬರ  
 ಪತಿತ ಕಲಿಕೃತಪಾಪಹಾರಕ  
 ಸತತ ಹರಿಯವತಾರ ದಶಕವ ತಾಳಿ ತಾನೆಸೆವ  
 ಕೃತಿಯರಮಣನ ಕರುಣಬಲದಲಿ  
 ನತಿಪಜನಕಖಿಳಾರ್ಥ ನೀಡುವ  
 ಮತಿಮತಾಂವರನೆನಿಸಿ ಲೋಕದಿ ಖ್ಯಾತನಾಗಿಷ್ಟು

16

ವರವಿಭೂತಿಯ ಧರಿಸಿ ಮೆರೆವನು  
 ಹರನು ತಾನೇನಲ್ಲ ಸರ್ವದ  
 ಹರಿನಿವಾಸನು ಎನಿಸಲಾ ಪಾಲ್ಗುಡಲತಾನಲ್ಲ  
 ಸುರಭಿಸಂಯುತನಾಗಿ ಇರಲೂ  
 ಮಿರುಪ್ಪುಗೋಕುಲವಲ್ಲತಾನೂ  
 ಸುರರಸಂತತಿ ಸಂತತಿರಲೂ ಸ್ವರ್ಗ ತಾನಲ್ಲ

17

ತುರಗ-ಕರಿ-ರಥ-ನರ ಸಮೇತನು  
 ನರವರೇಶನ ದಳವುಯೆನಿಸನು  
 ನಿರುತ ಪರಿಮಳ ಸೇವಿಯಾದರು ಭ್ರಮರತಾನಲ್ಲ  
 ಕರದಿ ದಂಡವ ಪಿಡಿದುಯಿರುವನು  
 ನಿರಯಪತಿತಾನಲ್ಲವೆಂದಿಗು  
 ಸುರರಿಗಸದಳವೆನಿಪೋದೀತನ ಚರ್ಯವಾಶ್ಚರ್ಯ

18

ಕರದಿ ಪಿಡದಿಹ ಗುರುವರೇಣ್ಯನು  
 ಶರಣ ಜನರಾಭೀಷ್ಟ ಫಲಗಳ  
 ತ್ವರದಿ ಸಲಿಸುತಲವರ ಭಾರವ ತಾನೆ ಪೊತ್ತಿಹನು  
 ಮರೆಯ ಬೇಡವೋ ಕರುಣನಿಧಿಯನು  
 ಸ್ಮರಣೆ ಮಾಡಲು ಬಂದು ನಿಲ್ಲುವ  
 ಪರಮ ಪಾವನರೂಪತೋರಿಸಿ ತಾನೆ ಕಾಯಿಹನೂ

19

ಆತಸಿ ಪೂ ನಿಭಗಾತ್ರ ಸರ್ವದ  
 ಸ್ಮಿತಸುನೀರಜನೇತ್ರ ಮಂಗಳ  
 ಸ್ಮಿತಯುತಾಂಬುಜವದನ ಶುಭತಮರದನ ಜಿತಮದನ  
 ಅತುಲ ತುಳಸಿಯ ಮೂಲಕಂಧರ  
 ನತಿಪಜನತತಿಲೋಲ ಕಾಮದ  
 ಪತಿತ-ಪಾವನ-ಚರಣ ಶರಣಾಂಭರಣ ಗುರುಕರುಣಾ 20

ಚಂದ್ರಮಂಡಲವದನ ನಗೆ ನವ-  
 ಚಂದ್ರಿಕೆಯತೆರ ಮೆರೆಯಾ ಮೇಣ್ಫನ  
 ಚಂದ್ರತಲಕದ ರಾಗ ಮನದನುರಾಗ ಸೂಚಿಪದೂ  
 ಇಂದ್ರನೀಲದ ಮಣಿಯ ಮೀರುವ  
 ಸಾಂದ್ರದೇಹದ ಕಾಂತಿ ಜನನಯ-  
 ನೇಂದ್ರಿಯದ್ವಯ ಘಟಿತ ಪಾತಕತರಿದು ರಕ್ಷಿಪುದು 21

ಶರಣ ಜನಪಾಪೌಘನಾಶನ  
 ಶರಣ ನೀರಜ ಸೂರ್ಯಸನ್ನಿಭ  
 ಶರಣಕುವಲಯಚಂದ್ರ ಸದ್ಗುಣಸಾಂದ್ರ ರಾಜೇಂದ್ರ  
 ಶರಣಸಂಘಚಕೋರ ಚಂದ್ರಿಕ  
 ಶರಣ ಜನಮಂದಾರ ಶಾಶ್ವತ  
 ಶರಣಪಾಲಕ ಚರಣಯುಗವಾಶ್ರಯಿಸಿ ಬಾಳುವೆನೂ 22

ಪಾತಕಾದ್ರಿಗೆ ಕುಲಿಶನೆನಿಸುವ  
ಪಾತಕಾಂಬುಧಿ ಕುಂಭಸಂಭವ  
ಪಾತಕಾವಳಿ ವ್ಯಾಳವೀಂದ್ರನು ದುರಿತಗಜಸಿಂಹ  
ಪಾತಕಾಭಿಧತಿಮಿರಸೂರ್ಯನು  
ಪಾತಕಾಂಬುದವಾತ ಗುರು ಜಗ-  
ನ್ನಾಥವಿಠಲಗೆ ಪ್ರೀತಿಪುತ್ರನು ನೀನೆ ಮಹಾರಾಯ

23

ಶ್ರೀರಾಘವೇಂದ್ರ ವಿಜಯದಲ್ಲಿ ಎಂಟನೆಯ ಸಂಧಿ  
ಸಮಾಪ್ತವಾಯಿತು

## ಒಂಭತ್ತನೆಯ ಸಂಧಿ

ರಾಘವೇಂದ್ರರ ವಿಜಯ ಪೇಳುವೆ  
ರಾಘವೇಂದ್ರರ ಕರುಣ ಬಲದಲಿ  
ರಾಘವೇಂದ್ರರ ಭಕುತರಾದವರಿದನ ಕೇಳುವದು||

ಜಯತು ಜಯ ಗುರುರಾಜ ಶುಭತಮ  
ಜಯತು ಕವಿಜನಗೇಯ ಸುಂದರ  
ಜಯತು ನಿಜ ಜನ ಜಾಲಪಾಲಕ ಜಯತು ಕರುಣಾಳೊ  
ಜಯತು ಸಜ್ಜನ ವಿಜಯದಾಯಕ  
ಜಯತು ಕುಜನಾರಣ್ಯ ಪಾವಕ  
ಜಯತು ಜಯ ಜಯ ದ್ವಿಜವರಾರ್ಚಿತ ಪಾದ ಪಂಕೇಜ 1

ಹಿಂದೆ ನೀ ಪ್ರಹ್ಲಾದನೆನಿಸೀ  
ತಂದೆಸಂಗಡ ವಾದ ಮಾಡೀ  
ಇಂದಿರೇಶನ ತಂದು ಕಂಬದಿ ಅಂದು ತೋರಿಸಿದೆ  
ಮುಂದೆ ನಿನ್ನಯ ಪಿತಗೆ ಸದ್ಗತಿ  
ಭಂದದಿಂದಲಿ ಕೊಡಿಸಿ ಮೆರೆದೆಯೊ  
ಎಂದು ನಿನ್ನಯ ಮಹಿಮೆ ಪೋಗಳಲು ಎನಗೆ ವಶವಲ್ಲಾ 2

ತೊಳವುನಾಶಿಕ ಕದವುಗಳು ಬಲು  
ಪೋಳಿವ ಕಂಗಳು ನೀಳ ಪೂರ್ಭುಗ-  
ಳಿಸೆವ ತಾಪೆರೆನೊಸಲು ಧಳಧಳನಾಮವಕ್ಷತಿಯು  
ಲಲಿತಅರುಣಾಧರದಿ ಮಿನುಗುವ  
ಸುಲಿದದಂತಸುಪಂಕ್ತಿ ಸೂಸುವ  
ಎಳೆನಗೆಯ ಮೊಗದಲ್ಲಿ ಶೋಭಿಪ ಚುಬುಕ ತಾನೊಪ್ಪ 3

ಕಂಬು ಕಂಠವು ಸಿಂಹ ಸ್ಕಂಧವು  
 ಕುಂಭಿಕರಸಮ ಬಾಹುಯುಗ್ಮವು  
 ಅಂಬುಜೋಪಮ ಹಸ್ತಯುಗಳವು ನೀಲಬೆರಳುಗಳು  
 ಅಂಬುಜಾಂಬಕ ಸದನ ಹೃದಯದಿ  
 ಅಂಬುಜಾಕ್ಷೀತುಲಸಿ ಮೂಲಾ  
 ಲಂಬಿತಾಮಲಕುಕ್ಷಿವಳಿತ್ರಯ ಗುಂಭಸುಳಿನಾಭೀ 4

ತೊಳಪುನಾಮಸಮುದ್ರಿಕಾವಳಿ  
 ಪೊಳೆವೊ ಪೆಣೆಯೊಳ ಗೂರ್ಧ್ವಪುಂಡ್ರವು  
 ತಿಲಕದೋಪರಿ ಮಿನುಗೊದಕ್ಷತಿ ರತ್ನ ಮಣಿಯೊಪ್ಪೆ  
 ಲಲಿತ ಮೇಖಲ ಕೈಪ ಕಟಿತಟ  
 ಚಲುವ ಊರೂಯುಗಳ ಜಾನೂ  
 ಜಲಜ ಜಂಘೆಯು ಗುಲ್ಫಪದಯುಗ ಬೆರಳು ನಖವಜ್ರ 5

ಅರುಣ ಶಾರಿಯು ಶಿರದಲಿಂದಲಿ  
 ಚರಣ ಪರಿಯಂತರದಲೊಪ್ಪಿರೆ  
 ಚರಣಪಾದುಕಯುಗಳ ಪುರದಲಿ ನಿರುತ ಶೋಭಿವದು  
 ಕರುಣಪೂರ್ಣಕಟಾಕ್ಷದಿಂದಲಿ  
 ಶರಣ ಜನರನ ಪೊರೆವೊ ಕಾರಣ  
 ಕರೆದರಾಕ್ಷಣ ಬರುವನೆಂಬೋ ಬಿರುದು ಪೊತ್ತಿಹನು 6

ರಾಯನಮ್ಮೀಜಗಕೆ ಯತಿಕುಲ  
 ರಾಯನಂ, ಕಲ್ಯಾಣಗುಣಗಣ  
 ಕಾಯನಂ ನಿಸ್ಸೀಮಸುಖತತಿದಾಯನೆನಿಸಿರ್ಪ  
 ರಾಯ ವಾರಿಧಿ ವೃದ್ಧ ಗುಣಗಣ  
 ರಾಯ ನಿರ್ಮಲಕೀರ್ತಿಜೋತ್ಸ್ನನು  
 ರಾಯರಾಯನುಯೆನಿಸಿ ಶೋಭಿಪನೆಂದು ಕಾಂಬುವೆನು 7

ಗಂಗಿಗಾದುದು ಯಮನೆಸಂಗದಿ  
 ತುಂಗತರ ಪಾಲ್ಗಡಲಿಗಾದುದು  
 ರಂಗನಂಗದಿ ನೈಲ್ಯತೋರ್ಪುದು ಸರ್ವಕಾಲದಲಿ  
 ಸಿಂಗರಾದ ಸುವಾಣದೇವಿಗೆ  
 ಉಂಗರೋರುಸು ಗುರುಳು ಸರ್ವದ  
 ಮಂಗಳಾಂಗಿಯು ಗೌರಿ ಹರನಿಂ ಕಪ್ಪು ಎನಿಸಿಹಳೋ 8

ಮದವುಯೇರೋದು ದೇವಜಗಕೇ  
 ರದನದಲಿ ನಂಜುಂಟು ಫಣಿಗೇ  
 ಮದವು ಮಹವಿಷ ಕಪ್ಪು ದೋಷವು ಎನಗೆಯಿಲ್ಲೆಂಬ  
 ಮುದದಿ ಲೋಕತ್ರಯದಿ ತಾನೇ  
 ಒದಗಿ ದಿನದಿನ ಪೇಳ್ವತರದಲಿ  
 ಸದಮಲಾತ್ಮಕರಾದ ರಾಯರ ಕೀರ್ತಿಶೋಭಿಪದು 9

ಸರ್ವಸಂಪದ ನೀಡೋಗೋಸುಗ  
 ಸರ್ವಭರ್ಮವ ಮಾಡೋಗೋಸುಗ  
 ಸರ್ವವಿಘ್ನವ ಕಳಿಯೋಗೋಸುಗ ಕಾರ್ಯನೇರ್ವಿಕೆಗೆ  
 ಸರ್ವಜನರಿಗೆ ಕಾಮಿತಾರ್ಥವ  
 ಸರ್ವರೀತಿಲಿ ಸಲಿಸೋಗೋಸುಗ  
 ಊರ್ವಿತಳದೊಳು ತಾನೆ ಬೆಳಗೊಂದು ಅಮಲಗುರುಕೀರ್ತಿ 10

ಇಂದು ಮಂಡಲ ರೋಚಿಯೋ ಪಾ-  
 ಲ್ಲಿಂಧು ರಾಜನ ವೀಚಿಯೋ ಸುರ-  
 ರಿಂದ್ರನೊಜ್ರಮರೀಚಿಯೋ ಸುರತುರಗ ಸದ್ರುಚಿಯೋ  
 ಕಂದುಗೊರಳನ ಗಿರಿಯೋ ರಾಘಾ-  
 ವೇಂದ್ರಗುರುಗಳ ಕೀರ್ತಿಪೇಳ್ವಡೆ  
 ಮಂದಬುದ್ಧಿಗೆ ತೋರದದಿಂದ ಕೀರ್ತಿರಾಜಿಪದು 11

ನಿಟಿಲ ನೇತ್ರನ ತೆರದಿ ಸಿತ ಸುರ-  
 ತಟಿನಿ ಯಂದದಿ ಗೌರಗಾತರ  
 ಸ್ಪಟಿಕಮಣಿಮಯ ಪೀಠದಂದದಿ ಧವಳ ರಾಜಿಪದು  
 ಮಠದೊಳುತ್ತಮ ಮಧ್ಯಮಂಟಪ  
 ಸ್ಪುಟಿತಹಾಟಕರತ್ನ ಮುಕುರದ  
 ಕಟಕಮಯವರ ಪೀಠದಲಿ ಗುರುರಾಯ ಶೋಭಿಸಿದ 12

ಹರಿಯ ತೆರದಲಿ ಲಕ್ಷ್ಮಿನಿಲಯನು  
 ಹರನ ತೆರದಲಿ ಜಿತಮನೋಜನು  
 ಸರಸಿ ಜೋದರ ತೆರದಿ ಸರ್ವದ ಸೃಷ್ಟಿಕಾರಣನು  
 ಮರುತನಂತಾಮೋದಕಾರಿಯು  
 ಸುರಪನಂತೆ ಸುಧಾಕರನು ತಾ  
 ಸುರರ ತರುವರದಂತೆ ಕಾಮದ ನೆನಿಪ ಗುರುರಾಯ 13

ಚಿತ್ತಗತ ಅಭಿಲಾಷದಂದದಿ  
 ಮತ್ತೆ ಮತ್ತೆ ನವೀನ ತಾ ಘನ  
 ಉತ್ತಮೋತ್ತಮ ಲಕುಮಿಯಂದದಿ ವಿಭವಕಾಸ್ಪದನೂ  
 ಮತ್ತೆ ಚಂದ್ರನತೆರದಿ ಗುರುವರ  
 ನಿತ್ಯದಲಿ ಸುಕಳಾಧಿನಾಥನು  
 ಮೃತ್ಯುಯಿಲ್ಲದ ಸ್ವರ್ಗತೆರದಲಿ ಸುರಭಿ ಸಂಭೃತನು 14

ಗಗನದಂದದಿ ಕುಜಸುಶೋಭಿತ  
 ನಿಗಮದಂದದಿ ನಿಶ್ಚಿತಾರ್ಥನು  
 ರಘುಕುಲೇಶನ ತೆರದಿ ಸರ್ವದ ಸತ್ಯಭಾಷಣನು  
 ನಗವರೋತ್ತಮನಂತೆ ನಿಶ್ಚಲ  
 ಗಗನ-ನದಿತರ ಪಾಪಮೋಚಕ  
 ಮುಗಿಲಿನಂದದಿ ಚಿತ್ರಚರ್ಯನುಯೆನಿಸಿ ತಾ ಮೆರೆವ 15

ಸರಸಿಜೋದ್ಭವನಂತೆ ಸರ್ವದ  
 ಸರಸ ವಿಬುಧರ ಸ್ತೋಮವಂದಿತ  
 ಸುರವರೇಂದ್ರನ ತೆರದಿ ಸಾಸಿರನಯನಕಾಶ್ರಯನು  
 ತರುಗಳಾರಿಯು ತೆರದಿ ಸಂತತ  
 ಸುರಗಣಾನನನಿಪ ಕಾಲನ  
 ತೆರದಿ ಸಂತತ ಕುಜನರಿಗೆ ತಾಪವನೆ ಕೊಡುತಿಪ್ಪ

16

ನಿರುತ ನಿರರುತಿಯಂತೆ ಮದ್ಗುರು—  
 ವರ ಸದಾ ನವವಿಭವನನಿಪನು  
 ವರುಣ ನಂದದಿ ಸಿಂಧುರಾಜಿತನಮಿತ ಬಲಿಯುತನೂ  
 ಮರುತನಂತೆ ಸ್ವಸತ್ತ್ವಧಾರಿತ  
 ಪರಮಶ್ರೀ ಭೂರಮಣಸೇವಕ  
 ಹರನ ಮಿತ್ರನ ತೆರದಿ ಮಹಧನಕೋಶ ಸಂಯುತನೂ

17

ಈಶನಂತೆ ವಿಭೂತಿಧಾರಕ  
 ಭೇಶನಂತೆ ಕಳಾಸುಪೂರಣ  
 ಕೀಶನಂತೆ ಜಿತಾಕ್ಷ ನಿರ್ಜಿತಕಾಮ ಸುಪ್ರೇಮಾ  
 ವ್ಯಾಸನಂತೆ ಪ್ರವೀಣಶಾಸ್ತ್ರ ದಿ—  
 ನೇಶನಂದದಿ ವಿಗತದೋಷ ನ—  
 ರೇಶನಂದದಿ ಕಪ್ಪ ಕಾಣಿಕೆ ನಿರುತ ಕೊಳುತಿಪ್ಪಾ

18

ವನದತೆರ ಸುರಲೋಕತೆರದಲಿ  
 ಅನವರತ ಸುಮನೋಭಿವಾಸನು  
 ಇನನತೆರದಲಿ ಇಂದುತೆರದಲಿ ಕಮಲಕಾಶ್ರಯನು  
 ವನಜ ನೇತ್ರನ ತೆರದಿ ನಭತೆರ  
 ಮಿನುಗೊ ಸದ್ವಿಜರಾಜರಂಜಿತ  
 ಕನಕ ಕವಿತೆಯು ತೆರದಲಂಬುಧಿ ತೆರದಿ ತಾ ಸರಸ

19



ಇನತೆ ಗುಣಗಳು ನಿನ್ನೊಳಿಪ್ಪವೊ  
 ಘನಮಹಿಮ ನೀನೊಬ್ಬ ಲೋಕಕೆ  
 ಕನಸಿಲಾದರು ಕಾಣೆ ಕಾವರ ನಿನ್ನ ಹೊರತಿನ್ನು  
 ಮನವಚನ ಕಾಯಗಳ ಪೂರ್ವಕ  
 ತನುವು-ಮನಿ-ಮೊದಲಾದುದೆಲ್ಲನು  
 ನಿನಗೆ ನೀಡಿದೆಯಿದಕೆ ಎನಗನುಮಾನಪಿನಿತಿಲ್ಲ 20

ಹರಿಯು ಭಕುತರ ಪೊರೆದ ತೆರದಲಿ  
 ಗುರುವೆ ನಿನ್ನಯ ಭಕುತ ಜನರನು  
 ಧರೆಯ ತಳದಲಿ ಪೊರೆಯೊಗೋಸುಗ ನಿನ್ನ ಅವತಾರ  
 ಕೊರತೆಯಿದಕೇನಿಲ್ಲ ನಿಶ್ಚಯ  
 ಪರಮ ಕರುಣೆಯು ನೀನೆ ಎನ್ನನು  
 ಶಿರದಿ ಕರಗಳನಿಟ್ಟು ಪಾಲಿಸೊ ಭಕುತಪರಿಪಾಲಾ 21

ಎನ್ನ ಪಾಲಕ ನೀನೆ ಸರ್ವದ  
 ನಿನ್ನ ಬಾಲಕ ನಾನೆ ಗುರುಪರ  
 ಎನ್ನ ನಿನ್ನೊಳು ನ್ಯಾಯವ್ಯಾತಕೆ ಘನ್ನಗುಣನಿಧಿಯೇ  
 ಬನ್ನ ಬಡಿಸುವ ಭವದಿ ತೊಳಲುವ-  
 ದನ್ನು ನೋಡೀನೋಡದಂದದಿ  
 ಇನ್ನು ಕಾಯದಲಿರುವರೇನಾಪನ್ನಪರಿಪಾಲಾ 22

ನಂಬಿಭಜಿಸುವ ಜನಕೆ ಗುರುವರ  
 ಇಂಬುಗೊಟ್ಟವರನ್ನು ಕಾಯುವಿ  
 ಎಂಬೋ ವಾಕ್ಯವುಯೆಲ್ಲಿ ಪೋಯಿತೊ ತೋರೊ ನೀನದನು  
 ಬಿಂಬ ಮೂರುತಿ ನೀನೆ ವಿಶ್ವ ಕು-  
 ಟುಂಬಿ ಎನ್ನನು ಸಲಹೊ ಸಂತತ  
 ಅಂಬುಕೋಪಮ ನಿನ್ನ ಪದಯುಗ ನಮಿಪೆನನವರತ 23

ಮಾತೆ ತನ್ನಯ ಬಾಲನಾಡಿದ  
 ಮಾತಿನಿಂದಲೆ ತಾನು ಸಂತತ  
 ಪ್ರೀತಳಾಗುವ ತೆರದಿ ಎನ್ನಯ ನುಡಿದ ನುಡಿಯಿಂದ  
 ತಾತ! ನೀನೇ ಎನಗೆ ಸರ್ವದ  
 ಪ್ರೀತನಾಗುವದಯ್ಯೆ ಕಾಮಿತ  
 ದಾತಗುರುಜಗನ್ನಾಥವಿಠಲ ಲೋಲ ಪರಿಪಾಲ

ಶ್ರೀ ರಾಘವೇಂದ್ರ ವಿಜಯದಲ್ಲಿ ಒಂಭತ್ತನೆಯ ಸಂಧಿಯು  
 ಸಮಾಪ್ತವಾಯಿತು.